# ಮೈಸೂರು ಮಿತ್ರ

ಮೈಸೂರು-ಮಂಡ್ಯ-ಚಾಮರಾಜನಗರ-ಕೊಡಗು-ಹಾಸನ

ಬೆಳಗಿನ ಪ್ರಾದೇಶಿಕ ದಿನಪತ್ರಿಕೆ

ಮೇ 10 ಮಂಗಳವಾರ 2022

ಸಂಪುಟ: 43 | ಸಂಚಿಕೆ: 24 | ಪುಟಗಳು: 10

ದೂರವಾಣಿ: 2496520, 2496521, 2496526, 2496527, 2496528,
ಜಾಹೀರಾತು: 2496522, 2496523, ನಗರ ಕಚೇರಿಗಳು: ಕೆ.ಆರ್. ಸರ್ಕಲ್,
ವಿಶ್ವೇಶ್ವರಯ್ಯ ಕಟ್ಟಡ Ph: 2431774, ಡಿ.ದೇವರಾಜ ಅರಸು ರಸ್ತೆ, Ph: 2428695


ಸುದ್ದಿ, ಫೋಟೋಗೆ: news@mysurumithra.com
ಜಾಹೀರಾತು: ad@mysurumithra.com
website: www.mysurumithra.com

₹4



# ಮೈಸೂರಿನ ಕೆಆರ್, ಚಾಮರಾಜ, ಜಯಚಾಮರಾಜ ವೃತ್ತ ವೈಭವಕ್ಕೆ ಚ್ಯುತಿ: ಅಧಿಕಾರಿಗಳಿಗಿಲ್ಲ ಅರಿವು


## ಇವು ಬರೀ ವೃತ್ತಗಳಲ್ಲ ಮೈಸೂರಿನ ಪರಂಪರೆ, ಸೌಂದರ್ಯ ಬಿಂಬಿಸುವ ತಾಣಗಳಲ್ಲವೇ?



ಕೃಷ್ಣರಾಜ ವೃತ್ತ ಗೋಪುರದ ಮೇಲ್ಭಾವಣಿ ಗಾರೆ ಕಳಚಿರುವುದು

ಮೈಸೂರು, ಮೇ 9(ಎಸ್‌ಬಿಡಿ)- ಮೈಸೂರು ನಗರ ಹೃದಯ ಭಾಗದಲ್ಲಿನ ಪ್ರಮುಖ ಮೂರು ವೃತ್ತಗಳಿಗೆ ತುರ್ತು ದುರಸ್ತಿ ಕಾರ್ಯದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನಗರ ಪಾಲಿಕೆ ತಕ್ಷಣವೇ ಕ್ರಮ ವಹಿಸಬೇಕಿದೆ.

ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಚಾಮರಾಜ ಒಡೆಯರ್ ಹಾಗೂ ಜಯಚಾಮರಾಜ ಒಡೆಯರ್ ಸ್ಮರಣಾರ್ಥ ನಗರದ ಹೃದಯ ಭಾಗದಲ್ಲಿ ಅದೂ ಅರಮನೆ ಆಜುಬಾಜಲ್ಲಿ ಅವರ ಪ್ರತಿಮೆ ಸಹಿತ ವೃತ್ತಗಳನ್ನು ನಿರ್ಮಿಸಲಾಗಿದೆ. ಆದರೆ ನಗರ ಪಾಲಿಕೆ ನಿರ್ವಹಣೆಯಲ್ಲಿನ ವೈಫಲ್ಯ, ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಅಸಡ್ಡೆ, ಸಾರ್ವಜನಿಕರ ಬೇಜವಾಬ್ದಾರಿಯಿಂದ ಈ ಮೂರು ವೃತ್ತಗಳ ಸುಭದ್ರತೆ ಹಾಗೂ ಸೌಂದರ್ಯ ಹಾಳಾಗುತ್ತಿದೆ. ಮೂರು ವೃತ್ತಗಳು ವಿರೂಪವಾಗಿದ್ದು, ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳದಿದ್ದರೆ ಮತ್ತಷ್ಟು ದುಸ್ಥಿತಿಗೀಡಾಗಲಿವೆ.



**ಮೇಲ್ಛಾವಣಿಗೆ ದುರಸ್ತಿ ಅವಶ್ಯ:** ದೇವರಾಜ ಅರಸು ರಸ್ತೆ, ಆಲ್ಬರ್ಟ್ ವಿಕ್ಟರ್ ರಸ್ತೆ, ಸಯ್ಯಾಜಿರಾವ್ ಹಾಗೂ ನ್ಯೂ ಸಯ್ಯಾಜಿರಾವ್ ರಸ್ತೆಗಳು ಸಂಧಿಸುವ ಸ್ಥಳದಲ್ಲಿರುವ ಕೃಷ್ಣರಾಜ ವೃತ್ತ (ಕೆ.ಆರ್.ಸರ್ಕಲ್) ನಗರದ ಹೆಗ್ಗುರುತು. ಆದರೆ ವೃತ್ತದ ಗೋಪುರ ಮೇಲ್ಛಾವಣಿಯ ಒಂದು ಭಾಗದಲ್ಲಿ ಗಾರೆಯ ಪ್ಲಾಸ್ಟರಿಂಗ್ ಕಳಚಿ ಬಿದ್ದಿದೆ. ತಕ್ಷಣವೇ ದುರಸ್ತಿ ಮಾಡದಿದ್ದರೆ ಮತ್ತಷ್ಟು ಪ್ಲಾಸ್ಟರಿಂಗ್ ಉದುರಿ ಬಿದ್ದು, ವೃತ್ತದ ಸೌಂದರ್ಯ ಹಾಳಾಗುವುದರ ಜೊತೆಗೆ ಗೋಪುರಕ್ಕೂ ಹಾನಿಯಾಗುತ್ತದೆ. ಕಳೆದ ದಸರಾ ಸಂದರ್ಭದಲ್ಲೂ ಮೇಲ್ಛಾವಣಿ ಗಾರೆ ಕಳಚಿತ್ತಾದರೂ ಸೌಂದರ್ಯೀಕರಣದ ವೇಳೆ ಇದರ ದುರಸ್ತಿಯನ್ನೂ ಮಾಡಿದ್ದರು. ಹೀಗೆ ಪದೇ ಪದೆ ಮೇಲ್ಛಾವಣಿ ದುರಸ್ತಿಗೆ ಕಾರಣ ತಿಳಿದು ಪರಿಣಾಮಕಾರಿ ಪರಿಹಾರೋಪಾಯ ಕೈಗೊಳ್ಳಬೇಕಿದೆ. ▶ 6ನೇ ಪುಟಕ್ಕೆ




ಚಾಮರಾಜ ವೃತ್ತದ ಅಲಂಕಾರಿಕ ಕಲ್ಲು ಕಂಬ ನೆಲಕ್ಕುರುಳಿದೆ

## 'ಇ-ಜನಗಣತಿ'ಗೆ ಸಜ್ಜು

### ಜನನ-ಮರಣ ನೋಂದಣಿ

ನವದೆಹಲಿ: ದೇಶದ ಜನನ ಮತ್ತು ಮರಣ ನೋಂದಣಿಯನ್ನು ಜನಗಣತಿಯೊಂದಿಗೆ ಜೋಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.



ಅಸ್ಸಾಂನ ಅಮೀನ್ ಗಾಂವ್‌ನಲ್ಲಿ ಜನಗಣತಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, 2024ರ ವೇಳೆಗೆ ಪ್ರತಿಯೊಂದು ಜನನ ಮತ್ತು ಮರಣವನ್ನು ನೋಂದಾಯಿಸಲಾಗುವುದು (Birth And Death Register). ಅಂದರೆ ನಮ್ಮ ಜನಗಣತಿಯನ್ನು ಸ್ವಯಂಚಾಲಿತವಾಗಿ ನವೀಕರಿಸಲಾಗುವುದು' ಎಂದು ಹೇಳಿದರು.

ಗಣತಿಯನ್ನು ಹೆಚ್ಚು ವೈಜ್ಞಾನಿಕವಾಗಿಸಲು ಆಧುನಿಕ ತಂತ್ರಗಳನ್ನು ಸೇರಿಸಲು ಗೃಹ ಸಚಿವಾಲಯ ನಿರ್ಧರಿಸಿದೆ. ಮುಂದಿನ ಇ-ಜನಗಣತಿ ಶೇ.100 ಪರಿಪೂರ್ಣ ಜನಗಣತಿಯಾಗಲಿದೆ. ಪ್ರತಿ ಜನನದ ನಂತರ ಜನಗಣತಿ ರಿಜಿಸ್ಟರ್‌ಗೆ ವಿವರಗಳನ್ನು ಸೇರಿಸಲಾಗುವುದು ಮತ್ತು ಮಗುವಿಗೆ 18 ವರ್ಷ ತುಂಬಿದ ನಂತರ, ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು. ಸಾವಿನ ನಂತರ, ಹೆಸರನ್ನು ಅಳಿಸಲಾಗುವುದು. ಹೆಸರುಗಳು ಮತ್ತು ವಿಳಾಸಗಳ ಬದಲಾವಣೆಯು ಎಲ್ಲವನ್ನೂ ಲಿಂಕ್ ಮಾಡಲಾಗುತ್ತದೆ. ಸಾಫ್ಟ್‌ವೇರ್ ಪ್ರಾರಂಭಿಸಿದಾಗ ಆನ್‌ಲೈನ್‌ನಲ್ಲಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿದವರಲ್ಲಿ ತಮ್ಮ ಕುಟುಂಬವು ಮೊದಲಿಗರು ಎಂದರು.

# ರಸಗೊಬ್ಬರ, ಬಿತ್ತನೆ ಬೀಜ ಅಭಾವ ಸೃಷ್ಟಿಸಿದರೆ ಹುಷಾರ್

- ಕೃಷಿ ಸಚಿವ ಬಿ.ಸಿ.ಪಾಟೀಲ್ ಕಟ್ಟುನಿಟ್ಟಿನ ಎಚ್ಚರಿಕೆ
- ರೈತರಿಗೆ ಯಾವ ಕೊರತೆಯೂ ಆಗದಂತೆ ಕ್ರಮ
- ಸಾಕಷ್ಟು ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು
- ವಾರದೊಳಗೆ ಬೆಳೆ ವಿಮೆ ಪರಿಹಾರ ಇತ್ಯರ್ಥ



**ಬೆಂಗಳೂರು, ಮೇ 9 (ಕೆಎಂಶಿ)-ಕೆಲವರು ಬೇಕಂತಲೇ ಕೃತಕವಾಗಿ ರಸಗೊಬ್ಬರ, ಬಿತ್ತನೆ ಬೀಜಗಳನ್ನು ಕಾಳಸಂತೆಯಲ್ಲಿ ದಾಸ್ತಾನು ಮಾಡಿ, ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಹೀಗೆ ಯಾರಾದರೂ ರಸಗೊಬ್ಬರ, ಬಿತ್ತನೆ ಬೀಜ ಅಭಾವ ಸೃಷ್ಟಿಸಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಸಿದ್ದಾರೆ.**

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಕಾಲಕ್ಕೆ ರಸಗೊಬ್ಬರ, ಬಿತ್ತನೆಬೀಜ ಕೊರತೆಯಾಗದಂತೆ ಹಂತಹಂತವಾಗಿ ನೋಡಿಕೊಳ್ಳಲಾಗುತ್ತಿದೆ. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗಲು ಬಿಡುವುದಿಲ್ಲ.

**2022-23ನೇ ಸಾಲಿನ ಮುಂಗಾರು ಹಂಗಾಮಿನ ರಸಗೊಬ್ಬರ ಸರಬರಾಜು ವಿವರ:** 2022-23ರ ಸಾಲಿನ ಮುಂಗಾರು ಹಂಗಾಮಿಗೆ (ಏಪ್ರಿಲ್-2022ರಿಂದ ಸೆಪ್ಟೆಂಬರ್ 2022ರವರೆಗೆ) 26.76 ಲಕ್ಷ ಮೆಟ್ರಿಕ್ ಟನ್ (ಯೂರಿಯಾ-10.50 ಲಕ್ಷ ಮೆ.ಟನ್, ಡಿ.ಎ.ಪಿ-4.00 ಲಕ್ಷ ಮೆ.ಟನ್, ಎಂಒಪಿ-2.00 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್-10.26 ಲಕ್ಷ ಮೆ.ಟನ್) ಪ್ರಮಾಣದ ವಿವಿಧ ಗ್ರೇಡ್‌ಗಳ ರಸಗೊಬ್ಬರದ ಬೇಡಿಕೆಯಿದೆ. ▶ 8ನೇ ಪುಟಕ್ಕೆ

"ರಾಜ್ಯ ಸರ್ಕಾರದ ರಿಯಾಯಿತಿ ಯೋಜನೆಯಡಿ ಭತ್ತ, ರಾಗಿ, ಜೋಳ, ಮೆಕ್ಕೆಜೋಳ, ಉದ್ದು, ಹೆಸರು, ಕಡಲೆ, ಅಲಸಂದೆ, ನೆಲಗಡಲೆ, ಸೋಯಾವರೆ, ಸೂರ್ಯಕಾಂತಿ, ಗೋಧಿ, ಕುಸುಬೆ ಮತ್ತು ನವಣೆ ಬಿತ್ತನೆ ಬೀಜಗಳನ್ನು ರಾಜ್ಯದ ಎಲ್ಲಾ ವರ್ಗದ ರೈತರಿಗೆ (ಸಾಮಾನ್ಯ ರೈತರಿಗೆ ಶೇ.50ರವರೆಗೆ ಹಾಗೂ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.75ರವರೆಗೆ) ಒಟ್ಟಾರೆ ಗರಿಷ್ಟ 2.00 ಹೆಕ್ಟೇರ್ ಅಥವಾ ಅವರ ವಾಸ್ತವಿಕ ಹಿಡುವಳಿ ಯಾವುದಿದೆಯೋ ಆ ವಿಸ್ತೀರ್ಣದ ಮಿತಿಯೊಳಗೆ



ರೈತರಿಗೆ ಸಕಾಲದಲ್ಲಿ ಹೋಬಳಿ ಮಟ್ಟದಲ್ಲಿಯೇ ಉತ್ತಮ ಬಿತ್ತನೆ ಬೀಜಗಳು ಲಭ್ಯವಾಗುವಂತೆ ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರಗಳು ಗುರುತಿಸಿದ ಹೆಚ್ಚುವರಿ ಮಾರಾಟ ಕೇಂದ್ರಗಳು ಹಾಗೂ ಗ್ರಾಮ ಮಟ್ಟದಲ್ಲಿಯೇ ಲಭ್ಯವಾಗುವಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ.

-**ಬಿ.ಸಿ.ಪಾಟೀಲ್**, ಕೃಷಿ ಸಚಿವ

# ಇಂದು ಸಿಎಂ ಬೊಮ್ಮಾಯಿ ದೆಹಲಿಗೆ: ಸಚಿವ ಸಂಪುಟ ವಿಸ್ತರಣೆಗೆ ರೆಕ್ಕೆಪುಕ್ಕ!

ಬೆಂಗಳೂರು, ಮೇ 9- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಮತ್ತೆ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಯ ಅನಿಶ್ಚಿತತೆಗೆ ತೆರೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಸಚಿವಾಕಾಂಕ್ಷಿಗಳು ಮತ್ತೆ ಕಣ್ಣರಳಿಸಿ ಕೂಡುವಂತೆ ಮಾಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವೆಂಬರ್‌ನಲ್ಲಿ ನಡೆಯುವ ಇನ್ವೆಸ್ಟ್ ಕರ್ನಾಟಕ ಸಮಾವೇಶದ ಹಿನ್ನೆಲೆಯಲ್ಲಿ ಮಂಗಳವಾರ ವಿವಿಧ ದೇಶಗಳ ಹೈಕಮಿಷನರ್‌ಗಳು ಹಾಗೂ ಅಂಬಾಸಿಡರ್‌ಗಳ ಜೊತೆ ಸಭೆ ನಡೆಸಲು ದೆಹಲಿಗೆ ತೆರಳುತ್ತಿದ್ದಾರೆ. ಅಂಬಾಸಿಡರ್‌ಗಳು ಹಾಗೂ ಹೈಕಮಿಷನರ್‌ಗಳ ಜೊತೆಗಿನ ಸಭೆಯ ನಂತರ ಸಂಜೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಭೇಟಿಗೆ ಅವಕಾಶ ದೊರೆತರೆ ಸಂಪುಟ ಪುನಾರಚನೆ ಕುರಿತು ಚರ್ಚಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.


ಅದೇ ಕಾರಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ರಾತ್ರಿಯೇ ದೆಹಲಿಯಿಂದ ವಾಪಸ್ ಆಗುವುದನ್ನು ಮುಂದೂಡಿ ಬುಧವಾರ ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

**ಮತ್ತೆ ನಿರೀಕ್ಷೆ:** ಮೇ 3ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚಿಸಿ ಸಚಿವ ಸಂಪುಟ ಪುನಾರಚನೆ ಕುರಿತು ಮಾಹಿತಿ ನೀಡುವುದಾಗಿ ಮುಖ್ಯಮಂತ್ರಿ ಅವರಿಗೆ ತಿಳಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಇದರ ನಡುವೆಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೂರ್ನಾಲ್ಕು ▶ 8ನೇ ಪುಟಕ್ಕೆ

## ಐ ಯಾಮ್ ಸೀರಿಯಸ್...!

- ಜಿಪಂ ಸಿಇಓಗಳಿಗೆ ಸಿಎಂ ಬೊಮ್ಮಾಯಿ ಎಚ್ಚರಿಕೆ
- ಪಿಡಿಓಗಳಿಗೆ ಲಂಗು-ಲಗಾಮಿಲ್ಲ: ಸಿಎಂ ಗರಂ
- ಸರ್ಕಾರದ ಕಾರ್ಯಕ್ರಮ ಜನರಿಗೆ ತಲುಪುತ್ತಿಲ್ಲ

ಬೆಂಗಳೂರು ಮೇ 9 (ಕೆಎಂಶಿ)-ನನ್ನ ಸ್ಟೈಲೇ ಬೇರೆ, ಐ ಯಾಮ್ ಸೀರಿಯಸ್, ಹೇಳೋರು, ಕೇಳೋರು ಯಾರೂ ಇಲ್ಲ ಅಂದುಕೊಂಡಿದ್ದೀರಾ... ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡ ಪರಿ ಇದು.



ವಿಧಾನಸೌಧದ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿಯವರು, ಐ ಯಾಮ್ ಸೀರಿಯಸ್, ನೀವು ಸರ್ಕಾರದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವಲ್ಲಿ ವಿಫಲರಾಗುತ್ತಿದ್ದೀರಿ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಲಂಗು ಲಗಾಮು ಇಲ್ಲದಂತಾಗಿದ್ದಾರೆ. ಮೊದಲು ಅವರನ್ನು ಹದ್ದುಬಸ್ತಿನಲ್ಲಿಡಿ ಎಂದಿದ್ದಾರೆ. ಮೊದಲು ಜನರಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ನೋಡಿಕೊಳ್ಳಿ, ಬಜೆಟ್‌ನ ಕಾರ್ಯಕ್ರಮಗಳು ಈ ಮಾಸಾಂತ್ಯದ ವೇಳೆಗೆ ಅನುಷ್ಠಾನಗೊಳ್ಳಬೇಕು. ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದಿಂದಾಗಿ ಸರ್ಕಾರದ ಯಾವುದೇ ಯೋಜನೆಗಳು ಜನಸಾಮಾನ್ಯರನ್ನು ತಲುಪುತ್ತಿಲ್ಲ. ಹೀಗೆ ಮುಂದುವರೆದಲ್ಲಿ ▶ 8ನೇ ಪುಟಕ್ಕೆ



# ಜೆಡಿಎಸ್ ಅಧಿಕಾರಕ್ಕೆ ತರುವುದು ನನ್ನ ಹಠ

ಚಿಕ್ಕಮಗಳೂರು, ಮೇ 9- ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಕೊನೆಯ ಉಸಿರು ಬಿಡಬೇಕು. ಇದು ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರ ಕೊನೆಯ ಆಸೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೋ ದೇವೇಗೌಡರಿಗೆ 90 ವರ್ಷವಾಗಿದೆ ಎಂದರು. ಆದರೆ ನನಗಿನ್ನೂ 90 ವರ್ಷವಾಗಿಲ್ಲ. ನನ್ನ ಜೀವನದ ಕೊನೇ ಆಸೆ ಒಂದು ಪ್ರಾದೇಶಿಕ ಪಕ್ಷವನ್ನು ಉಳಿಸಿ ಅಧಿಕಾರಕ್ಕೆ ತರುವುದೇ ಆಗಿದೆ ಎಂದಿದ್ದಾರೆ. ಒಬ್ಬ ರಾಜಕೀಯ ಮುಖಂಡನಾಗಿ ಎಲ್ಲಿ ತಪ್ಪುತ್ತಿದ್ದೇವೆ, ಪಕ್ಷವನ್ನು ಹೇಗೆ ಉಳಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಜೆಡಿಎಸ್‌ಅನ್ನು ಅಧಿಕಾರಕ್ಕೆ ತಂದು ಕೊನೆಯ ಉಸಿರು ಬಿಡಬೇಕು ಎಂಬುದೇ ನನ್ನ ಹಠ ಎಂದಿದ್ದಾರೆ.



# ಹವಾಮಾನ ವೈಪರೀತ್ಯ; ಮೈಸೂರಲ್ಲಿ ಲ್ಯಾಂಡ್ ಆಗದ ಗೋವಾ ವಿಮಾನ

- ಬೆಂಗಳೂರಲ್ಲಿ ಸುರಕ್ಷಿತ ಲ್ಯಾಂಡಿಂಗ್
- ಗೋವಾಗೆ ಹೊರಟಿದ್ದ ಪ್ರಯಾಣಿಕರು ಕಾದು ಕಾದು ಕಂಗಾಲು

ಮೈಸೂರು,ಮೇ 9(ಪಿಎಂ)-ಹವಾಮಾನ ವೈಪರೀತ್ಯದ ಕಾರಣ ಹೈದರಾಬಾದ್‌ನಿಂದ ಬಂದ ಅಲಯನ್ಸ್ ಏರ್ ವಿಮಾನ, ಮೈಸೂರಲ್ಲಿ ಲ್ಯಾಂಡಿಂಗ್ ಆಗದೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ಲ್ಯಾಂಡಿಂಗ್ ಆದ ಘಟನೆ ಭಾನುವಾರ ನಡೆದಿದೆ.



ಹವಾಮಾನ ಪೂರಕವಾಗಿಲ್ಲದ ಹಿನ್ನೆಲೆಯಲ್ಲಿ ಹೈದರಾಬಾದ್‌ನಿಂದ ಟೇಕ್‌ಆಫ್ ಆಗುವುದೇ ತಡವಾಗಿತ್ತು. ಹಾಗಾಗಿ ಮೈಸೂರಿಗೆ ಆಗಮಿಸುವುದೂ ವಿಳಂಬವಾಯಿತು. ಕೊನೆಗೆ ಇಲ್ಲಿಯೂ ಲ್ಯಾಂಡಿಂಗ್ ಮಾಡುವುದು ಸುರಕ್ಷಿತವಲ್ಲ ಎಂದು ನಿರ್ಧರಿಸಿ, ಬೆಂಗಳೂರಿಗೆ ಪ್ರಯಾಣ ಬೆಳೆಸಬೇಕಾಯಿತು. ಇದರ ಹೊರತಾಗಿ ಬೇರೇನೂ ಸಮಸ್ಯೆ ಇಲ್ಲ ಎಂದು ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದ ಮೂಲಗಳು ಹೇಳುತ್ತಿದ್ದರೆ, ಪ್ರಯಾಣಿಕರು ಮಾತ್ರ, ವಿಮಾನ ಬಂದಿರುವುದು ಗೊತ್ತಿಲ್ಲ, ಸುತ್ತು ಹಾಕಿರುವುದು ಗೊತ್ತಿಲ್ಲ. ▶ 8ನೇ ಪುಟಕ್ಕೆ

"ಮತ್ತೊಂದೆಡೆ ಕೆಲ ಪ್ರಯಾಣಿಕರು ಮಂಡಕಳ್ಳಿ ವಿಮಾನ ನಿಲ್ದಾಣ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ. ರಾತ್ರಿ 11.30ರ ವೇಳೆಗೆ ವಿಮಾನ ರದ್ದಾಗಿದೆ ಎಂದು ನಿಲ್ದಾಣದ ಸಿಬ್ಬಂದಿ ಹೇಳಿ, ಪೊಲೀಸರ ಮೂಲಕ ನಿಲ್ದಾಣದಿಂದ ನಮ್ಮನ್ನು ಹೊರ ಹಾಕಲು ಯತ್ನಿಸಿದರು ಎಂದು ದೂರಿದ್ದಾರೆ. ಪ್ರತಿಕೂಲ ಹವಾಮಾನವಿದ್ದರೆ, ವಿಮಾನ ನಿಲ್ದಾಣದ ಸಿಬ್ಬಂದಿ ನಮ್ಮನ್ನು ತಡರಾತ್ರಿವರೆಗೂ ಕಾಯಿಸುವ ಬದಲು ನಿಖರ ಮಾಹಿತಿ ನೀಡಬಹುದಿತ್ತು. ಸರಿರಾತ್ರಿವರೆಗೆ ಕಾಯಿಸುವ ಅಗತ್ಯವೇನಿತ್ತು? ಎಂದು ಕಿಡಿಕಾರಿದ್ದಾರೆ. 'ತಡವಾಗುವ ಬಗ್ಗೆ ಮಾಹಿತಿ ನೀಡಿ, ಸಂಜೆ 7.30ಕ್ಕೆ ಬರಲು ಹೇಳಿದ್ದರು. ಆದರೂ ನಾವೇ ಇನ್ನೂ ತಡವಾಗಲಿದೆಯೇ ಎಂದು ಕೇಳಿದಾಗ, ಯಾವುದೇ ಕಾರಣಕ್ಕೂ ಅದಕ್ಕಿಂತ ವಿಳಂಬ ಆಗುವುದಿಲ್ಲ ಎಂದರು. ಅದರಂತೆ ನಿಲ್ದಾಣಕ್ಕೆ ಬಂದು ಮೂರ್ನಾಲ್ಕು ಗಂಟೆಗಳು ಕಾದರೂ ವಿಮಾನ ಬರಲಿಲ್ಲ. ಇಲ್ಲಿನ ಸಿಬ್ಬಂದಿ ಸರಿಯಾದ ಮಾಹಿತಿ ನೀಡಲಿಲ್ಲ. ಕೊನೆಗೆ ತಡರಾತ್ರಿಗೆ ವಿಮಾನ ರದ್ದಾಗಿದೆ ಎಂದು ನಿಲ್ದಾಣದಿಂದ ಹೊರ ಹೋಗಲು ತಿಳಿಸಿದರು' ಎಂದು ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.


# ಮೈಸೂರಲ್ಲಿ ಮುತಾಲಿಕ್ ನೇತೃತ್ವದಲ್ಲಿ ಮೊಳಗಿದ ಸುಪ್ರಭಾತ

ಮೈಸೂರು, ಮೇ 9(ಎಂಟಿವೈ)-ಮೈಸೂರಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಸೋಮವಾರ ಮುಂಜಾನೆ ಸುಪ್ರಭಾತ ಹಾಗೂ ಓಂಕಾರ ಮೊಳಗಿ.

ಮೈಸೂರಿನ ಶಿವರಾಂಪೇಟೆಯಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಮುಂಜಾನೆ ಬೆಳಗ್ಗೆ 5 ಗಂಟೆಗೆ ಸುಪ್ರಭಾತ, ಓಂಕಾರ ಪಠಣೆ ನಡೆಯಿತು. ಮುತಾಲಿಕ್ ನೇತೃತ್ವದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಸುಮಾರು ಗಂಟೆ ಕಾಲ ಶ್ರೀರಾಮ, ಶಿವನ ಭಜನೆ ಮಾಡಿದರು. ಹನುಮಾನ್ ಚಾಲೀಸಾ ಪಠಿಸಿದರು. ಶ್ರೀರಾಮ ಸೇನೆ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರ ಸುಪ್ರಭಾತ, ಓಂಕಾರ ಪಠಣೆ ವೇಳೆ ಶಿವರಾಮಪೇಟೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಸುಪ್ರಭಾತ ಮೊಳಗಿದ ಬಳಿಕ ಪತ್ರಕರ್ತರೊಂದಿಗೆ ಪ್ರಮೋದ್ ಮುತಾಲಿಕ್ ಮಾತನಾಡಿ, ಧ್ವನಿವರ್ಧಕದ ಮೂಲಕ ಆಜಾನ್ ಕೂಗುವುದಕ್ಕೆ ಪ್ರತಿಯಾಗಿ ಇಂದು ರಾಜ್ಯದಾದ್ಯಂತ ಸಾವಿರಕ್ಕೂ ಹೆಚ್ಚು ದೇವಾಲಯಗಳಲ್ಲಿ ಸುಪ್ರಭಾತ ಮೊಳಗಿಸಲು ನಿರ್ಧರಿಸಲಾಗಿತ್ತು. ಮೈಸೂರಲ್ಲಿ ಈ ಅಭಿಯಾನ ಆರಂಭವಾಗಿದೆ.

ಪ್ರಾರ್ಥನಾ ಮಂದಿರಗಳಲ್ಲಿ ಧ್ವನಿವರ್ಧಕ ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುವಲ್ಲಿ ಹಿಂದೂಪರ ಸಂಘಟನೆಗಳು ಶೇ.100ರಷ್ಟು ಯಶಸ್ವಿಯಾಗಿದ್ದೇವೆ. ಇದು ತಾಲಿಬಾನ್, ಪಾಕಿಸ್ತಾನ ಅಲ್ಲ. ಮುಸ್ಲಿಂ ಸಮುದಾಯದ ಆಜಾನ್‌ನಿಂದ ಹಲವರಿಗೆ ತೊಂದರೆ ಆಗಿದೆ. ಅವರು ಹಠ ಬಿಡಬೇಕು. ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು. ಲೌಡ್‌ಸ್ಪೀಕರ್ ಬಳಸಿ, ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವುದಿಲ್ಲವೋ, ಎಲ್ಲಿಯವರೆಗೆ ಶಬ್ದಮಾಲಿನ್ಯ ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಹೋರಾಟ ಹೀಗೆ ಮುಂದುವರಿಯಲಿದೆ. ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ. ಧ್ವನಿವರ್ಧಕ ಅಳವಡಿಸಿರುವ ದೇವಸ್ಥಾನಗಳಿಗೆ ನೋಟಿಸ್ ನೀಡಲಾಗಿದೆ. ಈ ರೀತಿ ಮಾಡಿರುವ ಬಿಜೆಪಿ ▶ 8ನೇ ಪುಟಕ್ಕೆ



ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಇತರರಿಂದ ಸುಪ್ರಭಾತ, ಓಂಕಾರ ಪಠಣೆ.

## 15 ದಿನದ ಬಳಿಕ ಅಕ್ರಮ ಧ್ವನಿವರ್ಧಕಗಳ ತೆರವು: ಸಿಎಂ


ಬೆಂಗಳೂರು: ಅಕ್ರಮವಾಗಿ ಅಳವಡಿಸಿರುವ ಧ್ವನಿವರ್ಧಕಗಳನ್ನು ಯಾವ ಸಮಯದಲ್ಲಿ ಬಳಸಬೇಕು ಎಂಬುವುದನ್ನು ಅರ್ಜಿ ಹಾಕಿ ಹೈಕೋರ್ಟ್, ಸುಪ್ರೀಂಕೋರ್ಟ್‌ನಿಂದ ಅನುಮತಿ ಪಡೆಯಬೇಕು ಇಲ್ಲದಿದ್ದರೆ, 15 ದಿನಗಳ ಬಳಿಕ ಅನಧಿಕೃತ ಮೈಕ್‌ಗಳನ್ನು ತೆರವುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.



ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಅಕ್ರಮವಾಗಿ ಧ್ವನಿವರ್ಧಕಗಳನ್ನು ಹಾಕಿರುವವರು ಅರ್ಜಿ ಸಲ್ಲಿಸಿ ಯಾವ, ಯಾವ ಡೆಸಿಬಲ್ ಯಾವ ಟೈಮ್‌ನಲ್ಲಿ ಬಳಸಬೇಕು ಎನ್ನುವುದನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಬೆಳಗ್ಗೆ 6ರಿಂದ 10ರವರೆಗೆ 1 ಡೆಸಿಬಲ್, ರಾತ್ರಿ 10 ಗಂಟೆಯಿಂದ 6 ಗಂಟೆವರೆಗೆ ಒಂದು ಪ್ರಮಾಣದಂತೆ ಅನುಸರಿಸಬೇಕು. ಇದು ಕೇವಲ ಹಿಂದೂ ಧಾರ್ಮಿಕ ಅಥವಾ ಮುಸ್ಲಿಂ ಧಾರ್ಮಿಕ ಧ್ವನಿವರ್ಧಕಗಳಿಗೆ ಮಾತ್ರ ಅನ್ವಯವಾಗುವುದಿಲ್ಲ. ಬದಲಾಗಿ ಸಾರ್ವಜನಿಕ ಕಾರ್ಯಕ್ರಮಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಧ್ವನಿವರ್ಧಕ ಮಿತಿ ಪ್ರಮಾಣದಲ್ಲಿ ಬಳಸಬೇಕು ಎಂದಿದ್ದಾರೆ. ಈ ಕುರಿತು ಕಾನೂನು ತಜ್ಞರ ತಂಡದೊಂದಿಗೆ ಚರ್ಚೆ ನಡೆಸಿರುವ ಬೊಮ್ಮಾಯಿ ಅವರು, ಇಂದು ಸಂಜೆ ಅಥವಾ ನಾಳೆಯೊಳಗೆ ಸುತ್ತೋಲೆ ಹೊರಡಿಸುವ ಸಾಧ್ಯತೆಯಿದ್ದು, ಕೋರ್ಟ್ ನೀಡುವ ಆದೇಶವನ್ನು ಪಾಲಿಸಬೇಕು. ಇಲ್ಲದಿದ್ದರೆ 15 ದಿನದ ಬಳಿಕ ಅಕ್ರಮ ಮೈಕ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಅನಧಿಕೃತ ಮೈಕ್‌ಗಳ ತೆರವುಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.

## ಮೊದಲು ಮುತಾಲಿಕ್‌ರಂತವರನ್ನು ಒದ್ದು ಒಳಗೆ ಹಾಕಿ

ಬಾಗಲಕೋಟೆ, ಮೇ 9- ಆಜಾನ್ ವಿರುದ್ಧ ಸುಪ್ರಭಾತ ಅಭಿಯಾನ ಹಮ್ಮಿಕೊಂಡಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಇದು ರಾಮಸೇನೆಯೋ ಅಥವಾ ರಾವಣನ ಸೇನೆಯೋ. ಮುತಾಲಿಕ್‌ರಂತವರನ್ನು ಮೊದಲು ಒದ್ದು ಒಳಗಡೆ ಹಾಕಿ. ಇಲ್ಲ ಅಂದರೆ ಶಾಂತಿ ನೆಲೆಸಲ್ಲ. ಈ ವಿಷಯಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಬಾರದು. ಇಂತಹ ವ್ಯಕ್ತಿಗಳಿಂದ ಶಾಂತಿಯ ತೋಟ ನೆಲೆಸುವುದಿಲ್ಲ. ಸರ್ಕಾರ ಬೆಂಕಿ ಹಚ್ಚುವವರನ್ನು ಬೆಳೆಯಲು ಬಿಡಬಾರದು ಎಂದು ವಾಗ್ದಾಳಿ ನಡೆಸಿದರು. ರಾಜ್ಯ ಸರ್ಕಾರ ಇಂತಹ ವಿಷ ಬೀಜಗಳನ್ನು ಕಿತ್ತು ಹಾಕಬೇಕು. ಸರ್ಕಾರ ಮೌನವಾಗಿ ಒಪ್ಪಿಗೆ ಸೂಚಿಸುವುದನ್ನು ಬಿಡಬೇಕು. ಮೊದಲು ಮುತಾಲಿಕ್‌ರಂತವರನ್ನು ಒದ್ದು ಒಳಗೆ ಹಾಕಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಶಾಂತಿ ಉಳಿಸುವುದು ಕಷ್ಟವಾಗುತ್ತದೆ ಎಂದರು.



## ಸುಪ್ರಭಾತ ಅಭಿಯಾನ ನಡೆಸುವವರು ಭಯೋತ್ಪಾದಕರು

ಬೆಂಗಳೂರು: ಶ್ರೀರಾಮ ಸೇನೆ ಸೇರಿದಂತೆ ಹಿಂದೂ ಸಂಘಟನೆಗಳು ರಾಜ್ಯಾದ್ಯಂತ ಆರಂಭಿಸಿರುವ ಹನುಮಾನ್ ಚಾಲೀಸ ಸುಪ್ರಭಾತ ಅಭಿಯಾನದ ಬಗ್ಗೆ ಕಾಂಗ್ರೆಸ್ ವಿಧಾನಪರಿಷತ್ ನಾಯಕ ಬಿ.ಕೆ.ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಅಭಿಯಾನ ಪ್ರಾರಂಭ ಮಾಡುತ್ತಿರುವವರು ಭಯೋತ್ಪಾದಕರು ಎಂದಿದ್ದಾರೆ. ಅವರನ್ನು ಯುಎಪಿಎ ಕಾಯ್ದೆಯಡಿ ಬಂಧಿಸಬೇಕು. ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಸಮಾಜ ವಿರೋಧಿ ಶಕ್ತಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇವರೆಲ್ಲರೂ ಸಂಘ ಪರಿವಾರದವರ ವಿವಿಧ ಆಕ್ಟೋಪಸ್ ಇದ್ದಂತೆ. ಸಮಾಜದಲ್ಲಿ ಶಾಂತಿಯನ್ನು ಕದಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.



# ನಾಳೆ ಶ್ರೀನಿವಾಸ ಕಲ್ಯಾಣೋತ್ಸವ



ಮೈಸೂರು,ಮೇ 9(ಪಿಎಂ)– ಬೆಂಗಳೂರಿನ ಶ್ರೀವಾರಿ ಫೌಂಡೇಷನ್ ಹಾಗೂ ಎಸ್‌ವಿಕೆ ಸೇವಾ ಸಮಿತಿ ಜಂಟಿ ಆಶ್ರಯದಲ್ಲಿ ಮೇ 11ರಂದು ಮೈಸೂರಿನಲ್ಲಿ ತಿರುಪತಿ ಮಾದರಿ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸೇವಾ ಸಮಿತಿ ಅಧ್ಯಕ್ಷ ಕೆ.ಆರ್. ಪ್ರಭಾಕರರಾವ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಶಾಖ ಶುದ್ಧ ದಶಮಿ ದಿನವಾದ ಅಂದು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಸಂಜೆ 5ಕ್ಕೆ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿದೆ. ತಿರುಪತಿಯ ಐವರು ಪುರೋಹಿತರು ಉತ್ಸವದ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ ಎಂದು ಹೇಳಿದರು.

ಶ್ರೀವಾರಿ ಫೌಂಡೇಷನ್‌ನ ಪ್ರತಿನಿಧಿ ಸೌಮ್ಯ ಶ್ರೀನಾಥ್ ಮಾತನಾಡಿ, ನಮ್ಮ ಫೌಂಡೇಷನ್ ವತಿಯಿಂದ 2003ರಿಂದ ಈವರೆಗೆ 578 ಶ್ರೀನಿವಾಸ ಕಲ್ಯಾಣೋತ್ಸವ ನಡೆಸಲಾಗಿದೆ. 579ನೇ ಉತ್ಸವವನ್ನು ಇದೀಗ ಮೈಸೂರಿನಲ್ಲಿ ಆಯೋಜಿಸಲಾಗಿದೆ. ಕಲ್ಯಾಣೋತ್ಸವದಲ್ಲಿ ಪುಷ್ಪಾಲಂಕಾರ ಸೇವೆ, ಅನ್ನದಾನ ಸೇವೆ, ಲಾಡು ಪ್ರಸಾದ ಸೇವೆ, ತೋಮಾಲೆ ಸೇವೆ ಸೇರಿದಂತೆ ನಾನಾ ಸೇವೆಗಳನ್ನು ವಿವಿಧ ದರಗಳಲ್ಲಿ ಭಕ್ತರು ಮಾಡಿಸಬಹುದು. 500 ರೂ.ನಿಂದ 5 ಸಾವಿರ ರೂ.ವರೆಗೆ ಸೇವೆಗಳಿಗೆ ದರ ನಿಗದಿ ಮಾಡಲಾಗಿದೆ. ಸೇವೆಗಳನ್ನು ಮಾಡಲಿಚ್ಛಿಸುವವರು ಮೊ.ಸಂ. 90087 84397 ಅನ್ನು ಸಂಪರ್ಕಿಸಬಹುದು ಎಂದು ವಿವರಿಸಿದರು. ಸಮಿತಿ ಕಾರ್ಯದರ್ಶಿ ಮಾಧವರಾವ್, ಖಜಾಂಚಿ ಶಿಲ್ಪಾ ಪ್ರಸಾದ್ ಮತ್ತಿತರರು ಗೋಷ್ಠಿಯಲ್ಲಿದ್ದರು.

# ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕೊರಿಯಾ ರಾಯಭಾರಿಗೆ ಆಹ್ವಾನ ನೀಡಿದ ಕೈಗಾರಿಕಾ ಸಚಿವ ನಿರಾಣಿ



ಬೆಂಗಳೂರು ಮೇ 9(ಕೆಎಂಶಿ)–ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಸೋಮವಾರ, ಕೊರಿಯಾದ ರಾಯಭಾರಿ ಚಾಂಗ್ ಜೇ–ಬೊಕ್ ಅವರನ್ನು ನವದೆಹಲಿಯ ಕೊರಿಯಾ ರಾಯಭಾರ ಕಚೇರಿಯಲ್ಲಿ ಭೇಟಿಯಾಗಿ ಬೆಂಗಳೂರಲ್ಲಿ ನ.2ರಿಂದ 4ರವರೆಗೆ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿ, ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಹ್ವಾನಿಸಿದರು. ಈ ಸಂದರ್ಭದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇ.ವಿ.ರಮಣರೆಡ್ಡಿ, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕಿ ಶ್ರೀಮತಿ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

# ವಾತ್ಸಲ್ಯ ಸೇವಾಶ್ರಮದಲ್ಲಿ ಅಮ್ಮಂದಿರ ದಿನಾಚರಣೆ



ಮೈಸೂರು, ಮೇ 9–ಹಿನಕಲ್‌ನಲ್ಲಿರುವ ವಾತ್ಸಲ್ಯ ಸೇವಾಶ್ರಮದ ಹಿರಿಯ ಜೀವಿಗಳ ಆಶ್ರಯ ತಾಣದಲ್ಲಿ ಇಂದು ವಿಶ್ವ ಅಮ್ಮಂದಿರ ದಿನವನ್ನು ಹಿರಿಯ ಜೀವಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡುವುದರ ಮೂಲಕ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ.ವೆಂಕಟೇಶ್ ಕಾರ್ಯಕ್ರಮಕ್ಕೆ ವಯೋವೃದ್ಧರಿಗೆ ಆರೋಗ್ಯ ತಪಾಸಣೆ ಮಾಡುವ ಮೂಲಕ ಚಾಲನೆ ನೀಡಿ, ತಾಯಿಗಿಂತ ಮಿಗಿಲಾದ ವಸ್ತು ಇಲ್ಲ, ತಾಯಿಯ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. ಹೆತ್ತು–ಹೊತ್ತು, ಸಾಕಿ–ಸಲುಹಿದ ತಂದೆ ತಾಯಿಗಳನ್ನು ಅವರಿಗೆ ವಯಸ್ಸಾದ ಮೇಲೆ ಮಕ್ಕಳಂತೆ ಕಾಣಬೇಕು. ಆದ್ದರಿಂದ ವೃದ್ಧಾಶ್ರಮಕ್ಕೆ ಸೇರಿಸುವುದನ್ನು ನಿಲ್ಲಿಸಿ ಎಂದರು. ವಾತ್ಸಲ್ಯ ಸೇವಾ ಫೌಂಡೇ ಷನ್‌ನ ಸಂಸ್ಥಾಪಕ ಅಧ್ಯಕ್ಷ ಎ.ಸಿ.ರವಿಕುಮಾರ್, ಉಪನ್ಯಾಸಕರಾದ ರಾಜೇಂದ್ರ ಪ್ರಸಾದ್ ಹೊನ್ನಲಗೆರೆ, ಸಚಿನ್ ದೀಕ್ಷಿತ್, ಸುರೇಶ್, ಆಶ್ರಮದ ವಿಜಯಲಕ್ಷ್ಮಿ, ಶಶಿ, ಜಯಲಕ್ಷ್ಮಿ, ಶ್ವೇತ ಮುಂತಾದವರು ಉಪಸ್ಥಿತರಿದ್ದರು.



**ಹುಟ್ಟುಹಬ್ಬ ಆಚರಿಸಿಕೊಂಡ ಮೈಸೂರು ನಗರಪಾಲಿಕೆ ಮಾಜಿ ಸದಸ್ಯ ಹಾಗೂ ಇಂದಿರಾ ಗಾಂಧಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಧು ಅವರನ್ನು ಉಪಾಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ಮುಖಂಡರಾದ ಕೇಬಲ್ ನಾಗಣ್ಣ, ಮೂರ್ತಿ, ವಾಸು, ಮೇಟಗಳ್ಳಿ ರಾಮಚಂದ್ರ, ಮಹೇಶ್, ಕೇಬಲ್ ಪಟೇಲ್, ಗೋವಿಂದ, ಜಯರಾಮ, ಆಚಾರ್, ರಾಮಚಂದ್ರ, ಜಗದೀಶ್, ಮಂಜು ಇನ್ನಿತರರು ಅಭಿನಂದಿಸಿ ಶುಭಾಶಯ ಕೋರಿದರು.**

# ಮೈಸೂರಿನ ಮೂವರಿಗೆ ಚಿದಾನಂದ ಪ್ರಶಸ್ತಿ ಪ್ರದಾನ

ಮೈಸೂರು,ಮೇ 9–ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಎಸ್.ಕೃಷ್ಣಮೂರ್ತಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹರಿದಾಸ ಸಾಹಿತ್ಯ ವಿಭಾಗದ ನಿವೃತ್ತ ಮುಖ್ಯಸ್ಥೆ ಡಾ. ಟಿ.ಎನ್.ನಾಗರತ್ನ ಹಾಗೂ ಮೈಸೂರಿನ ಸಮುದಾಯ ಅಧ್ಯಯನ ಕೇಂದ್ರದ ಸಂಸ್ಥಾಪಕರಾದ ಡಾ. ಬಿ.ಎಸ್. ಪ್ರಣತಾರ್ತಿಹರನ್ ಅವರು 2020, 21 ಹಾಗೂ 22ನೇ ವರ್ಷದ ಚಿದಾನಂದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಖ್ಯಾತ ಸಂಶೋಧಕರಾದ ಡಾ.ಎಂ. ಚಿದಾನಂದಮೂರ್ತಿ ಅವರ ಹೆಸರಿನಲ್ಲಿ 'ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ'ಯು ಕಳೆದ 20 ವರ್ಷಗಳಿಂದ ಪ್ರತಿವರ್ಷ ಒಬ್ಬ ಸಂಶೋಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.



ಡಾ.ನಾಗರತ್ನ



ಡಾ.ಕೃಷ್ಣಮೂರ್ತಿ



ಡಾ.ಪ್ರಣತಾರ್ತಿಹರನ್

ಸಮಾರಂಭವು ಮೇ 15ರಂದು ಬೆಳಗ್ಗೆ 10.30 ಗಂಟೆಗೆ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಡಾ.ಶಿವರಾತ್ರಿ ರಾಜೇಂದ್ರ ಭವನ ಸಭಾಂಗಣದಲ್ಲಿ ನಡೆಯಲಿದೆ. ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕರು, ಹಿರಿಯ ವಿದ್ವಾಂಸರೂ ಆದ ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

## ಮುದ್ದುಮಾದಮ್ಮ ನಿಧನ



ಮೈಸೂರು, ಮೇ 9–ಮೈಸೂರಿನ ಗಾಂಧಿನಗರದ ಶ್ರೀ ಶಿವಯೋಗಿ ಸ್ವಾಮಿ ವಿಧ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ಮುಡಾ ಮಾಜಿ ಸದಸ್ಯ ಸಿ.ಜಿ.ಶಿವಕುಮಾರ್ ಅವರ ತಾಯಿ ಶ್ರೀಮತಿ ಮುದ್ದು ಮಾದಮ್ಮ (82) ಸೋಮವಾರ ನಿಧನರಾದರು. ಮೃತರ ಅಂತ್ಯಕ್ರಿಯೆ ನಾಳೆ (ಮಂಗಳವಾರ) ಮಧ್ಯಾಹ್ನ 12 ಗಂಟೆಗೆ ಗಾಂಧಿನಗರದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

## ಎನ್.ಕೃಷ್ಣಪ್ಪ



ಮೈಸೂರು ಬಿಎಂಶ್ರೀ ನಗರದ ನಿವಾಸಿ ಎನ್.ಕೃಷ್ಣಪ್ಪ(72) ಸೋಮವಾರ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

ಅಂತ್ಯಕ್ರಿಯೆ ಮೃತರ ಸ್ವಗ್ರಾಮವಾದ ಕುಣಿಗಲ್ ತಾಲೂಕು ಮಾವಿನಹಳ್ಳಿ ಗ್ರಾಮದಲ್ಲಿ ನಾಳೆ (ಮಂಗಳವಾರ) ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

# ತಂದೆ–ಮಗನ ಸುಲಿಗೆ: ಖದೀಮರ ಬಂಧನ

ಮೈಸೂರು, ಮೇ 9– ಮಧ್ಯರಾತ್ರಿ ಊರಿಗೆ ತೆರಳುತ್ತಿದ್ದ ತಂದೆ–ಮಗನ ಮೇಲೆ ಹಲ್ಲೆ ನಡೆಸಿ, ಸುಲಿಗೆ ಮಾಡಲು ಯತ್ನಿಸಿದ ನಾಲ್ವರು ಸುಲಿಗೆಕೋರರನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೀವಿತ್ (19), ಶ್ರೀನಿವಾಸ (19), ಚೇತನ (21), ಸಚಿತ್ (22) ಬಂಧಿತ ಆರೋಪಿಗಳಾಗಿದ್ದು, ಇವರು ಹಾಸನ ಜಿಲ್ಲೆ ಶಾಂತಿಗ್ರಾಮದ ನಿವಾಸಿ ನರಸಿಂಹಯ್ಯ ಮತ್ತು ಅವರ ಮಗನ ಮೇಲೆ ಹಲ್ಲೆ ನಡೆಸಿ ಸುಲಿಗೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶಾಂತಿಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರಸಿಂಹಯ್ಯ ಅವರ ಸಂಬಂಧಿಕರು ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರ ಆರೋಗ್ಯ ವಿಚಾರಿಸಲು ನರಸಿಂಹಯ್ಯ, ತಮ್ಮ ಮಗನೊಂದಿಗೆ ಮೈಸೂರಿಗೆ ಆಗಮಿಸಿದ್ದರು. ಮಧ್ಯರಾತ್ರಿ ಊರಿಗೆ ಹಿಂತಿರುಗಲು ಕೆಆರ್ ಆಸ್ಪತ್ರೆಯಿಂದ ಬಸ್ ನಿಲ್ದಾಣಕ್ಕೆ ಅಪ್ಪ–ಮಗ ನಡೆದುಕೊಂಡು ಹೋಗುತ್ತಿದ್ದ ವೇಳೆ ನಾಲ್ವರು ಸುಲಿಗೆಕೋರರು ಇವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಅದೇ ವೇಳೆಗೆ ಗಸ್ತಿನಲ್ಲಿದ್ದ ಗರುಡ ವಾಹನ ಬಂದಾಗ ಸುಲಿಗೆಕೋರರು ಪೊಲೀಸರನ್ನು ಕಂಡು ಪರಾರಿಯಾಗುತ್ತಿದ್ದಾಗ ಪೊಲೀಸರು, ಸ್ಥಳದಲ್ಲೇ ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಅವರು ನೀಡಿದ ಮಾಹಿತಿ ಮೇರೆಗೆ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರಲ್ಲಿ ಜೀವಿತ್ ಅನುಕಂಪ ಆಧಾರದ ಸರ್ಕಾರಿ ಉದ್ಯೋಗದ ಆಕಾಂಕ್ಷಿಯಾಗಿದ್ದು, ಚೇತನ್ ಮೈಸೂರಿನ ದ್ವಿಚಕ್ರ ವಾಹನ ಶೋರೂಂವೊಂದರ ನೌಕರನಾಗಿದ್ದರೆ, ಸಚಿತ್ ಬಿಎಸ್‌ಎನ್‌ಎಲ್‌ನ ಗುತ್ತಿಗೆ ನೌಕರ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

# ಪ್ರಯಾಣಿಕರ ಕೈಗೆ ಕೂಸು ಕೊಟ್ಟು ಕಣ್ಮರೆಯಾದ ಮಹಾತಾಯಿ!

## ಮೈಸೂರು ಬಾಲಮಂದಿರದಲ್ಲಿ ಮಗುವಿಗೆ ಆಶ್ರಯ

ಮೈಸೂರು, ಮೇ 9–ಮಹಿಳೆಯೋರ್ವಳು 9 ತಿಂಗಳ ಗಂಡು ಹಸುಗೂಸನ್ನು ರಾಯಚೂರಲ್ಲಿ ಪ್ರಯಾಣಿಕನ ಕೈಗೆ ಕೊಟ್ಟು ಪರಾರಿಯಾಗಿದ್ದು, ಈ ಮಗುವನ್ನು ಮೈಸೂರಿನ ಲಷ್ಕರ್ ಠಾಣೆ ಪೊಲೀಸರು ಆರೈಕೆ ಮಾಡಿ, ಬಾಲಮಂದಿರದ ವಶಕ್ಕೊಪ್ಪಿಸಿದ್ದಾರೆ.

**ವಿವರ:** ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ನಿವಾಸಿ ರಘು ಎಂಬುವರು ವೈಯಕ್ತಿಕ ಕೆಲಸಕ್ಕಾಗಿ ರಾಯಚೂರಿಗೆ ತೆರಳಿದ್ದರು. ಅವರು ಮೈಸೂರಿಗೆ ಹಿಂದಿರುಗಲು ಅಲ್ಲಿನ ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ಮಧ್ಯ ವಯಸ್ಕ ಮಹಿಳೆಯೋರ್ವಳು 9 ತಿಂಗಳ ಹಸುಗೂಸನ್ನು ಅವರ ಕೈಗೆ ನೀಡಿ, ಸ್ವಲ್ಪ ಮಗುವನ್ನು ನೋಡಿಕೊಳ್ಳಿ ಈಗ ಬರುತ್ತೇನೆ ಎಂದು ಹೇಳಿ ಹೋಗಿದ್ದಾಳೆ. 2–3 ಗಂಟೆ ಸಮಯವಾದರೂ ಮಹಿಳೆ ಬಾರದಿದ್ದಾಗ ಬೇರೆ ದಾರಿ ಕಾಣದೇ ರಘು ಅವರು, ಹಸುಗೂಸಿನೊಂದಿಗೆ ಬಸ್‌ನಲ್ಲಿ ಮೈಸೂರಿಗೆ ಆಗಮಿಸಿದ ನಂತರ ಲಷ್ಕರ್ ಠಾಣೆಗೆ ತೆರಳಿ ವಿಷಯವನ್ನು ತಿಳಿಸಿ, ಹಸುಗೂಸನ್ನು ಒಪ್ಪಿಸಿದ್ದಾರೆ. ಪೊಲೀಸರು ರಾಯಚೂರಿನ ಪೊಲೀಸರನ್ನು ಸಂಪರ್ಕಿಸಿ ಮಹಿಳೆಯ ಪತ್ತೆಗಾಗಿ ಪ್ರಯತ್ನಿಸಿದ್ದಾರೆ. ಆದರೆ, ಮಹಿಳೆ ಮಾಹಿತಿ ಲಭ್ಯವಾಗದ ಹಿನ್ನೆಲೆ ಠಾಣೆ ಸಿಬ್ಬಂದಿ ಮಗುವನ್ನು ಆರೈಕೆ ಮಾಡಿ ಬಾಲಮಂದಿರದ ವಶಕ್ಕೊಪ್ಪಿಸಿದ್ದಾರೆ.

## ಕ್ರೈಂ ಬಾಕ್ಸ್

# ದೋಸ್ತ್ ಹತ್ಯೆ ಮಾಡಿ ಬೆಳ್ಳಿ ದೋಚಿದವನ ಸೆರೆ; 8 ಲಕ್ಷ ರೂ. ಮೌಲ್ಯದ ಮಾಲು ವಶ



ಕೊಲೆಯಾದ ಗೋವಿಂದ



ಆರೋಪಿ ಅರ್ಜುನ್



ಮೈಸೂರು, ಮೇ 9– ಬೆಳ್ಳಿ ಆಸೆಗಾಗಿ ಜೊತೆಗಾರನನ್ನೇ ಹತ್ಯೆ ಮಾಡಿದ ರಾಜಸ್ತಾನ ಮೂಲದ ವ್ಯಕ್ತಿಯನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿ 8 ಲಕ್ಷ ರೂ. ಮೌಲ್ಯದ 12 ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದಾರೆ. ರಾಜಸ್ತಾನ ಮೂಲದ ಅರ್ಜುನ್ ಕುಮಾರ್ ಬಂಧಿತನಾಗಿದ್ದು, ಈತ ತನ್ನ ಜೊತೆಗಾರ ಗೋವಿಂದ ಎಂಬಾತನನ್ನು ಏ.27ರಂದು ಹತ್ಯೆ ಮಾಡಿ ರಾಜಸ್ತಾನಕ್ಕೆ ಪರಾರಿಯಾಗಿದ್ದ.

**ವಿವರ:** ಮೈಸೂರಿನ ಸುಮತಿನಾಥ ಜೈನ ಮಂದಿರಕ್ಕೆ ಸಂಬಂಧಪಟ್ಟ ಬೆಳ್ಳಿ ಕೆಲಸ ಮಾಡುವ ಆರ್ಡರ್ ಪಡೆದಿದ್ದ ರಾಜಸ್ತಾನದ ಗೋವಿಂದ ಎಂಬಾತ ತನ್ನ ಸಹಾಯಕ್ಕಾಗಿ ಅರ್ಜುನ್‌ಕುಮಾರ್ ಎಂಬಾತನನ್ನು ಕರೆತಂದಿದ್ದ. ಜೈನ ಮಂದಿರದ ಕೆಲಸಕ್ಕಾಗಿ ಮುಖ್ಯಸ್ಥರಾದ ಬೇರುಮಲ್ ಎಂಬುವರು ಗೋವಿಂದನಿಗೆ 14 ಕೆಜಿ ಬೆಳ್ಳಿ ನೀಡಿದ್ದರು.

ಹಳ್ಳದಕೇರಿ ಬಳಿಯ ಕೊಠಡಿಯೊಂದರಲ್ಲಿ ವಾಸ್ತವ್ಯ ಹೂಡಿದ್ದ ಗೋವಿಂದ ಮತ್ತು ಅರ್ಜುನ್‌ಕುಮಾರ್ ಬೆಳ್ಳಿ ಕೆಲಸದಲ್ಲಿ ನಿರತರಾಗಿದ್ದರು. ಏ.27ರಂದು ಬೆಳಗ್ಗೆ ಕೊಠಡಿಯಲ್ಲಿ ಗೋವಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತನ ತಲೆ ಮೇಲೆ ಫ್ಯಾನ್ ಕಳಚಿ ಬಿದ್ದಿರುವಂತೆ ದೃಶ್ಯ ಸೃಷ್ಟಿಸಲಾಗಿತ್ತು. ಅದೇ ವೇಳೆ ಆತನ ಜೊತೆಗಾರ ಅರ್ಜುನ್‌ಕುಮಾರ್ ನಾಪತ್ತೆಯಾಗಿದ್ದ. ಜೊತೆಗೆ ಜೈನ ಮಂದಿರದ ಕೆಲಸಕ್ಕಾಗಿ ಕೊಟ್ಟಿದ್ದ ಬೆಳ್ಳಿಯೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಲಷ್ಕರ್ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದರು.

ಆರೋಪಿ ಅರ್ಜುನ್‌ಕುಮಾರ್ ರಾಜಸ್ತಾನದ ಪೊಮಾವ್ ನಗರದಲ್ಲಿ ಇದ್ದಾನೆ ಎಂಬ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿದ ಲಷ್ಕರ್ ಠಾಣೆ ಪೊಲೀಸರ ತಂಡ, ಆತನನ್ನು ಬಂಧಿಸಿ 8 ಲಕ್ಷ ರೂ. ಮೌಲ್ಯದ 12 ಕೆಜಿ ಬೆಳ್ಳಿ ವಶಪಡಿಸಿಕೊಂಡಿದೆ.

ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಆದೇಶದ ಮೇರೆಗೆ ಡಿಸಿಪಿ ಪ್ರದೀಪ್ ಗುಂಟಿ ಮಾರ್ಗದರ್ಶನದಲ್ಲಿ ಎಸಿಪಿ ಎಂ.ಎನ್.ಶಶಿಧರ್ ಉಸ್ತುವಾರಿಯಲ್ಲಿ ಲಷ್ಕರ್ ಠಾಣೆ ಇನ್ಸ್‌ಪೆಕ್ಟರ್ ಸಂತೋಷ್ ನೇತೃತ್ವದಲ್ಲಿ ಸಬ್ ಇನ್ಸ್‌ಪೆಕ್ಟರ್‌ಗಳಾದ ಗೌತಮ್, ಧನಲಕ್ಷ್ಮಿ, ಪ್ರೊಬೇಷನರಿ ಸಬ್‌ಇನ್ಸ್‌ಪೆಕ್ಟರ್ ಕೀರ್ತಿ, ಎಎಸ್‌ಐ ಸಿದ್ದರಾಜು, ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಲಿಂಗರಾಜು, ಅನಿಲ್ ಪತ್ತಾರ್, ಹೇಮಂತ್, ಮಹೇಶ್, ಸತ್ಯ, ಚಿನ್ನಪ್ಪ, ಮಂಜು, ಲೋಕೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

## ಚಾಲಕನ ನಿಯಂತ್ರಣ ತಪ್ಪಿದ ಆಟೋ ಪಲ್ಟಿ: ಪ್ರಯಾಣಿಕರು ಪಾರು



ಮೈಸೂರು, ಮೇ 9– ಚಾಲಕನ ನಿಯಂತ್ರಣ ತಪ್ಪಿದ ಆಟೋ ಪಲ್ಟಿಯಾದ ಘಟನೆ ಮೈಸೂರು–ಕೆಆರ್‌ಎಸ್ ರಸ್ತೆಯ ಇ.ಎಸ್.ಐ.ಆಸ್ಪತ್ರೆ ಬಳಿ ಸೋಮವಾರ ಸಂಭವಿಸಿದೆ. ಅದೃಷ್ಟವಶಾತ್ ಚಾಲಕ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೈಸೂರಿನಿಂದ ಕೆಆರ್‌ಎಸ್‌ನತ್ತ ಇಬ್ಬರು ಪ್ರಯಾಣಿಕರೊಂದಿಗೆ ಸಾಗುತ್ತಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ಹಾಗೂ ಪ್ರಯಾಣಿಕರು ಪಲ್ಟಿಯಾದ ಆಟೋದಲ್ಲಿ ಸಿಲುಕಿದ್ದಾರೆ. ಈ ವೇಳೆ ಸ್ಥಳೀಯರು ನೆರವಿಗೆ ಧಾವಿಸಿ, ಚಾಲಕ ಹಾಗೂ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

## ಯೋಗಾಸನ, ಪ್ರಾಣಾಯಾಮ ಶಿಬಿರ

ಮೈಸೂರು, ಮೇ 9– ಮೈಸೂರಿನ ಶ್ರೀ ರಾಘವೇಂದ್ರ ಯೋಗ ಕೇಂದ್ರದ ವತಿಯಿಂದ ಯೋಗ ಗುರುಗಳಾದ ಪಶುಪತಿ ಹಾಗೂ ರಂಜನಿ ದೇವಮ್ಮ ಅವರಿಂದ 1 ತಿಂಗಳ ಅಷ್ಟಾಂಗ ಯೋಗ ಪ್ರಾಣಾಯಾಮ ಮತ್ತು ಧ್ಯಾನ ಶಿಬಿರ ಮೇ 12ರಿಂದ ಯರಗನಹಳ್ಳಿ ಹೊಸ ಬಡಾವಣೆಯಲ್ಲಿರುವ ರಾಘವೇಂದ್ರ ಯೋಗ ಕೇಂದ್ರ ಹಾಗೂ ಜೆಎಸ್‌ಎಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಏರ್ಪಡಿಸಲಾಗಿದೆ.

ಹೆಚ್ಚಿನ ವಿವರಗಳಿಗಾಗಿ ಮೊ. 8660724286, 8660 4222709ಗೆ ಸಂಪರ್ಕಿಸಲು ಕೋರಲಾಗಿದೆ.

## ಟಿಎನ್‌ಎನ್ ಆದರ್ಶ ವಿದ್ಯಾರ್ಥಿನಿಲಯಕ್ಕೆ ಅರ್ಜಿ ಆಹ್ವಾನ

ಮೈಸೂರು, ಮೇ 9–ಮೈಸೂರಿನ ನರಸಿಂಹರಾಜ ಮೊಹಲ್ಲಾದಲ್ಲಿರುವ ಟಿ.ಎನ್.ಎನ್. ಆದರ್ಶ ವಿದ್ಯಾರ್ಥಿನಿಲಯಕ್ಕೆ 2022–23ನೇ ಸಾಲಿಗೆ 5ನೇ ತರಗತಿಯಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಊಟ, ತಿಂಡಿ ಮತ್ತು ವಸತಿ ಮೂಲ ಸೌಕರ್ಯ ಉಚಿತ. ಎಲ್ಲಾ ಜಾತಿಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ. ನಿಗದಿತ ಅರ್ಜಿ ಫಾರಂಗಳನ್ನು ವಸತಿ ನಿಲಯದ ಆಡಳಿತ ಕಚೇರಿಯಿಂದ ಪಡೆದು ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 973938 5079, 9686768828ಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



**ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೋಮವಾರ ಖ್ಯಾತ ವಕೀಲರೂ ಹಾಗೂ ಹಿಂದು ಧರ್ಮ ಚಿಂತಕ ಓ.ಶ್ಯಾಂ ಭಟ್ ಅವರನ್ನು ಭೇಟಿ ಮಾಡಿದರು.**

# ಜೋತು ಬಿದ್ದಿರುವ ವಿದ್ಯುತ್ ಲೈನ್: ಅವಘಡಕ್ಕೆ ಆಹ್ವಾನ

- ಮೂಡಲಹುಂಡಿಗೆ ಒಂದು ವಾರದಿಂದ ಬಸ್ ಸಂಚಾರ ಸ್ಥಗಿತ
- ಸಂಬಂಧವಿಲ್ಲದಂತೆ ಕಣ್ಮುಚ್ಚಿ ಕುಳಿತಿರುವ ಗ್ರಾಪಂ ಅಧಿಕಾರಿಗಳು




ಮೈಸೂರು, ಮೇ 9(ಎಂಟಿವೈ)– ಕಳೆದ ಕೆಲವು ದಿನಗಳಿಂದ ಭಾರೀ ಗಾಳಿ ಮಳೆಯಿಂದಾಗಿ ಮೈಸೂರು ತಾಲೂಕಿನ ಮೂಡಲಹುಂಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ 11ಕೆವಿ ಸಾಮರ್ಥ್ಯದ ವಿದ್ಯುತ್ ಲೈನ್ ಸಡಿಲವಾಗಿ ಜೋತು ಬಿದ್ದಿದ್ದು, ಭಾರೀ ಅವಘಡಕ್ಕೆ ಎಡೆ ಮಾಡಿಕೊಡುವಂತಿದೆ.

ವರಕೋಡು ಮುಖ್ಯರಸ್ತೆಯಲ್ಲಿ ಮೂಡಲಹುಂಡಿ ಬಸ್ ನಿಲ್ದಾಣದ ಬಳಿ ತಿರುವಿನಲ್ಲಿ ವಿದ್ಯುತ್ ತಂತಿ ತೀರಾ ಕೆಳಮಟ್ಟದಲ್ಲಿದ್ದು, ಬಸ್, ಲಾರಿ ಅಥವಾ ಟೆಂಪೋ ಸಾಗಿದರೆ ವಿದ್ಯುತ್ ಅವಘಡ ಸಂಭವಿಸುವ ಅಪಾಯವಿದೆ. ಅಪಾಯ ಅರಿತ ಸಾರಿಗೆ ಸಂಸ್ಥೆಯ ಬಸ್ ಚಾಲಕ ಹಾಗೂ ನಿರ್ವಾಹಕರು ವಿದ್ಯುತ್ ಲೈನ್ ಸರಿಪಡಿಸುವವರೆಗೂ ಮೂಡಲಹುಂಡಿಗೆ ಬಸ್ ಸಂಚಾರ ಸ್ಥಗಿತಗೊಳಿಸುವುದಾಗಿ ಪ್ರಕರಣದ ಗಂಭೀರತೆ ಹಾಗೂ ಅಪಾಯದ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಕಳೆದ ಒಂದು ವಾರದಿಂದಲೂ ವಿದ್ಯುತ್ ತಂತಿ ತೀರಾ ಕೆಳಮಟ್ಟಕ್ಕೆ ಜಾರಿದ್ದರೂ ವರಕೋಡು ಗ್ರಾ.ಪಂ ಪ್ರತಿನಿಧಿಗಳಾಗಲೀ ಅಥವಾ ಪಿಡಿಓ, ಕಾರ್ಯದರ್ಶಿಗಳಾಗಲೀ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಗ್ರಾಮಸ್ಥರ ಅಥವಾ ಆ ರಸ್ತೆಯಲ್ಲಿ ಸಂಚರಿಸುವವರ ಹಿತ ಕಾಯುವ ಕನಿಷ್ಠ ಜವಾಬ್ದಾರಿಯನ್ನೂ ಪ್ರದರ್ಶಿಸಿಲ್ಲ. ಇತ್ತೀಚೆಗೆ ಈ ಭಾಗದಲ್ಲಿ ರಾತ್ರಿ ವೇಳೆ ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು ಈ ವಿದ್ಯುತ್ ತಂತಿಗಳಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಕೂಡಲೇ ವಿದ್ಯುತ್ ತಂತಿಯನ್ನು ಸರಿಪಡಿಸಬೇಕು. 1990ರಲ್ಲಿ ಗ್ರಾಮಕ್ಕೆ ವಿದ್ಯುತ್ ತಂತಿ ಅಳವಡಿಸಲಾಗಿದ್ದು, ಕೆಲವೆಡೆ ದುರ್ಬಲಗೊಂಡಿವೆ. ಅವುಗಳನ್ನು ಬದಲಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವರಕೋಡು ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ವರಕೋಡು, ಮೂಡಲಹುಂಡಿ, ಬಡಗಲಹುಂಡಿ, ಕೆಂಪೇಗೌಡನಹುಂಡಿ ಹಾಗೂ ಹೊಸಹುಂಡಿ ಗ್ರಾಮದ ರಸ್ತೆಗಳ ತಿರುವುಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಕಾಲಕಾಲಕ್ಕೆ ತೆರವುಗೊಳಿಸಬೇಕು. ಇವುಗಳಿಂದ ಎದುರು ಬರುವ ವಾಹನಗಳು ಕಾಣಿಸದೇ ಸಣ್ಣಪುಟ್ಟ ಅಪಘಾತ ಸಂಭವಿಸುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಗ್ರಾಪಂ ಸಿಬ್ಬಂದಿ ಮುಂದಾಲೋಚನೆ ಹಾಗೂ ಜವಾಬ್ದಾರಿ ಪ್ರದರ್ಶಿಸಿ ಗಿಡಗಂಟಿಗಳನ್ನು ತೆರವುಗೊಳಿಸಬೇಕು. ಸಾರಿಗೆ ಸಂಸ್ಥೆ ಬಸ್ ಸಂಚರಿಸುವ ಮಾರ್ಗದಲ್ಲಿ ಅದರಲ್ಲೂ ವರಕೋಡಿನಿಂದ ಮೂಡಲಹುಂಡಿ ಮಾರ್ಗವಾಗಿ ಬಡಗಲಹುಂಡಿಗೆ ತೆರಳುವ ಮಾರ್ಗದಲ್ಲಿ ಅಪಾಯಕಾರಿ ಗುಂಡಿ ಬಿದ್ದಿದ್ದು, ಅವುಗಳನ್ನು ಮುಚ್ಚುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

# ಮೈಸೂರು ಹಾಗೂ ಸುತ್ತಮುತ್ತ ಇಂದು...



## ಇಂದಿನ ಪಂಚಾಂಗ

**10.05.2022 ಮಂಗಳವಾರ, ಮಳೆ ನಕ್ಷತ್ರ : ಭರಣಿ 27.04.2022 ರಿಂದ 10.05.2022**
**ಶ್ರೀ ಶುಭಕೃತುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ**
**ತಿಥಿ: ನವಮಿ, ನಕ್ಷತ್ರ: ಮಖೆ, ರಾಹುಕಾಲ: ಮಧ್ಯಾಹ್ನ 3 ರಿಂದ 4.30ರವರೆಗೆ**

■ **ಶ್ರೀ ಕೃಷ್ಣ ಸೇವಾ ಸಮಿತಿ ಚಾರಿಟಬಲ್ ಟ್ರಸ್ಟ್ :** ಬ್ರಹ್ಮ ರಥೋತ್ಸವ, ಬೆಳಗ್ಗೆ 9ಕ್ಕೆ ಚತುಸ್ಥಾನಾರ್ಚನ ಪೂರ್ವಕ ನಿತ್ಯಹೋಮ, ಮಹಾಸುದರ್ಶನ ಹೋಮ, ಪೂರ್ಣಾಹುತಿ, ಗರುಡೋತ್ಸವ, ಸಂಜೆ 6ಕ್ಕೆ ರುಕ್ಮಿಣಿ ಕಲ್ಯಾಣೋತ್ಸವ, ಲಾಜಾ ಹೋಮ, ಸ್ಥಳ: ಟ್ರಸ್ಟ್ ಆವರಣ, ಗೋಕುಲಂ 3ನೇ ಹಂತ.

■ **ಶಾರದಾ ವಿಲಾಸ ಫಾರ್ಮಸಿ ಕಾಲೇಜು :** ಜಾಗತಿಕ ಆರೋಗ್ಯದಲ್ಲಿ ಸಮುದಾಯ ಫಾರ್ಮಸಿಸ್ಟ್‌ಗಳ ಪಾತ್ರ–ಸವಾಲುಗಳು ಮತ್ತು ಅವಕಾಶಗಳು ಕುರಿತು ರಾಷ್ಟ್ರೀಯ ಸಮ್ಮೇಳನ, ಮುಖ್ಯ ಅತಿಥಿಗಳು : ಫಾರ್ಮಸಿ ಕೌನ್ಸಿಲ್‌ನ ಕಾರ್ಯಕಾರಿ ಮಂಡಳಿ ಸದಸ್ಯ ಡಾ. ವಿ. ಗೋಪಾಲ್, ಶಾರದಾ ವಿಲಾಸ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಎನ್. ಚಂದ್ರಶೇಖರ್, ಆಡಳಿತ ಮಂಡಳಿ ಸದಸ್ಯ ಡಾ. ಟಿ.ಕೆ. ಉಮೇಶ್, ಅಧ್ಯಕ್ಷತೆ : ಶಾರದಾ ವಿಲಾಸ ಫಾರ್ಮಸಿ ಕಾಲೇಜು ಪ್ರಿನ್ಸಿಪಾಲ್ ಡಾ. ಹನುಮಂತಾಚಾರ್ ಜೋಶಿ, ಸ್ಥಳ: ಪ್ರೊ. ಚಿನ್ನಸ್ವಾಮಿ ಶೆಟ್ಟಿ ಕಾನ್ಫರೆನ್ಸ್ ಹಾಲ್, ಬೆಳಗ್ಗೆ 10.30ಕ್ಕೆ.

■ **ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ :** ಗಾನಸಿರಿ–ವೇದಾಂತ ಲಹರಿ ಭಾಗ–9 ನವೋತ್ಸವ, ಶ್ರೀನಿವಾಸ ಕಲ್ಯಾಣ ವೈಭವ ಕಾರ್ಯಕ್ರಮ, ವಿದ್ವಾನ್ ರಾಜೇಶ್ ಪಡಿಯಾರ್ ಮತ್ತು ವಿದುಷಿ ನಿತ್ಯಶ್ರೀ ಅವರಿಂದ ಸಂಗೀತ ಕಾರ್ಯಕ್ರಮ, ಸ್ಥಳ: ಶಾರದಾ ವಿಲಾಸ ಶತಮಾನೋತ್ಸವ ಭವನ, ಕೃಷ್ಣಮೂರ್ತಿಪುರಂ, ಸಂಜೆ 5 ರಿಂದ

■ **ಶ್ರೀ ಶೃಂಗೇರಿ ಜಗದ್ಗುರು ಸ್ವಾಗತ ಸಮಿತಿ, ಅಭಿನವ ಶಂಕರಾಲಯ :** ಪರಮಪೂಜ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳವರ ವಿಜಯಯಾತ್ರೆ, ಬೆಳಗ್ಗೆ 9.30 ಗಂಟೆಗೆ ಚಾಮುಂಡಿಪುರಂನಲ್ಲಿರುವ ಮೂಗೂರು ಕರ್ನಾಟಕ ಬ್ರಾಹ್ಮಣ ಸಂಘ (ಶಾರದಾ ನಿಕೇತನ), ನಂತರ ವಿಜಯನಗರ ಮೂರನೇ ಹಂತದಲ್ಲಿರುವ ಶ್ರೀ ಸಪ್ತ ಮಾತೃಕಾ ದೇವಸ್ಥಾನಕ್ಕೆ ಭೇಟಿ. ನಂತರ ಬೆಳಗ್ಗೆ 11.15 ರಿಂದ ಶ್ರೀ ಶಂಕರ ಮಠದಲ್ಲಿ ಶ್ರೀ ಶ್ರೀಗಳವರ ದರ್ಶನ, ಭಕ್ತಾದಿಗಳಿಂದ ಪಾದಪೂಜೆ, ಭಿಕ್ಷಾವಂದನೆ. ಸಂಜೆ 5.30ಕ್ಕೆ ಗುರುವಂದನಾ ಕಾರ್ಯಕ್ರಮ, ಮುಖ್ಯ ಅತಿಥಿಗಳು : ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಅಧ್ಯಕ್ಷತೆ : ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ, ರಾತ್ರಿ 8.45ಕ್ಕೆ ಶ್ರೀಗಳವರಿಂದ ಶ್ರೀ ಚಂದ್ರಮೌಳೇಶ್ವರ ಪೂಜೆ, ಭಕ್ತಾದಿಗಳಿಂದ ಪಾದಪೂಜೆ, ಸ್ಥಳ: ಶ್ರೀ ವಿದ್ಯಾಶಂಕರ ನಿಲಯ ಕಲ್ಯಾಣ ಮಂಟಪದ ಆವರಣ, ಸಂಜೆ 5.30ಕ್ಕೆ.

■ **ಮೈಸೂರು ಉತ್ಸವ :** ವಸ್ತುಪ್ರದರ್ಶನ, ಸ್ಥಳ: ಜೆಎಸ್‌ಎಸ್ ಮೈದಾನ, ದೊಡ್ಡಕೆರೆ ಮೈದಾನದ ಪಕ್ಕ, ಸಂಜೆ 6ಕ್ಕೆ

■ **ಸಂಚಲನ ಮೈಸೂರು :** ಸಂಚಲನ ರಂಗೋತ್ಸವ, ಉಪಸ್ಥಿತರು : ಉಪನ್ಯಾಸ ಎಸ್. ಸ್ವಾಮಿ, ಪತ್ರಕರ್ತ ನರಸಿಂಹಮೂರ್ತಿ, ಹಿರಿಯ ರಂಗಕರ್ಮಿ ರಾಜಶೇಖರ ಕದಂಬ, ಬಳ್ಳಾರಿ ಜಿಲ್ಲೆಯ ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆಯಿಂದ ರಾಜೇಂದ್ರ ಕಾರಂತರ ವೈನೋದಿಕ ನಾಟಕ 'ಮುದ್ದಣ್ಣನ ಪ್ರಮೋಷನ್ ಪ್ರಸಂಗ', ಸಹ ನಿರ್ದೇಶನ : ಗಣೇಶ್ ಎಂ. ಹೆಗ್ಗೋಡು, ವಿನ್ಯಾಸ, ನಿರ್ದೇಶನ : ಭೀಮೇಶ್ ಹೆಚ್.ಎನ್. ದಾವಣಗೆರೆ, ಸ್ಥಳ:ಕಿರು ರಂಗಮಂದಿರ, ಕಲಾಮಂದಿರದ ಆವರಣ, ಸಂಜೆ 6.30ಕ್ಕೆ.

■ **ಬ್ರಹ್ಮವಿದ್ಯಾ ರಸಋಷಿ ಸಂಶೋಧನಾ ಕೇಂದ್ರ, ವೀಣಾ ವಿಶ್ವೇಶ್ವರನ್ ಅಂತಾರಾಷ್ಟ್ರೀಯ ಪ್ರತಿಷ್ಠಾನ, ಅಮೆರಿಕಾ :** ಭಾರತೀಯ ಸಂಗೀತಶಾಸ್ತ್ರ ದಿನಾಚರಣೆ, ಸಂಜೆ 6 ರಿಂದ ಯುವ ಗಾಯಕ ಹರ್ಷ ಮತ್ತು ಸಂಗಡಿಗರಿಂದ ಕರ್ನಾಟಕ ಸಂಗೀತ ಕಛೇರಿ, ಸಂಜೆ 7 ರಿಂದ ಭರತನಾಟ್ಯ ಕಾರ್ಯಕ್ರಮ, ಸಂಜೆ 7.45 ರಿಂದ ಡಾ. ರಾಧಿಕಾ ನಂದಕುಮಾರ್ ಮತ್ತು ಸಂಗಡಿಗರಿಂದ ಭರತನಾಟ್ಯ ಕಾರ್ಯಕ್ರಮ, ಸ್ಥಳ: ಶ್ರೀ ವಾಸುದೇವಾಚಾರ್ಯ ಭವನ, ಜೆಎಲ್‌ಬಿ ರಸ್ತೆ.

## ಮೈಸೂರು ಆಕಾಶವಾಣಿ




**ಬೆಳಗ್ಗೆ:** 6.05 ಚಿಂತನ, 6.20 ಗೀತಾರಾಧನ, 6.35 ಮತ್ತು 5.00 ಅಕ್ಷರ ಮೈಸೂರು ಅನ್ನದ ಸೂರು –ಮೈಸೂರಿನ ಪರಂಪರೆಯಲ್ಲಿ ಅನ್ನ ಅಕ್ಷರಗಳ ನೆನಪು, ಪ್ರಸ್ತುತಿ– ಡಾ. ವಿ. ರಂಗನಾಥ್, 6.40 ಅರಿವಿನ ಶಿಖರ–ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಕಾರ್ಯಕ್ರಮ, ಗಾಯನ– ಸಿ. ವಿಶ್ವನಾಥ್, ಎನ್. ಹೇಮಾ, ವ್ಯಾಖ್ಯಾನ– ಕೆ.ಎಲ್.ಪದ್ಮಿನಿ ಹೆಗಡೆ, 7.15 ಕಾದಂಬರಿ ವಿಹಾರ–ಡಾ.ಎಸ್.ಎಲ್. ಭೈರಪ್ಪನವರ ದೂರಸರಿದರು ಕಾದಂಬರಿಯ ಬಾನುಲಿ ಓದು, ಪ್ರಸ್ತುತಿ– ಉಮೇಶ್ ಎಸ್.ಎಸ್., 9.00 ವೃತ್ತಿ ಮಾರ್ಗದರ್ಶನ–ತೋಟಗಾರಿಕೆ ವಿಜ್ಞಾನ ವಿಷಯಲ್ಲಿ ಇರುವ ಅಧ್ಯಯನ ಮತ್ತು ವೃತ್ತಿಪರ ಅವಕಾಶಗಳು ಕುರಿತು ಡಾ. ವಿಷ್ಣುವರ್ಧನ್ ಅವರೊಂದಿಗೆ ಮಾತುಕತೆ, 10.00 ಕೆ.ಎಸ್. ಹೇರಂಬ ಮತ್ತು ಕೆ.ಎಸ್.ಹೇಮಂತ–ಯುಗಳ ವೇಣುವಾದನ, 10.30 ನಮ್ಮ ಆರೋಗ್ಯ–ಪ್ರಾಯೋಜಿತ ನೇರ ಫೋನ್ ಇನ್ ಕಾರ್ಯಕ್ರಮ, ವಿಷಯ– ಚರ್ಮದ ಕ್ಯಾನ್ಸರ್, ಮೆದುಳಿನ ಮತ್ತು ಮೂತ್ರ ಕೋಶದ ಕ್ಯಾನ್ಸರ್, ಭಾಗವಹಿಸುವ ತಜ್ಞರು– ಡಾ. ಗಿರೀಶ್ ಎಂ.ಎಸ್., 11.00 ನಿಮ್ಮೊಂದಿಗೆ ಮೈಸೂರು ಆಕಾಶವಾಣಿ

**ಮಧ್ಯಾಹ್ನ:** 12.30 ದೇವರನಾಮ–ಎಂ.ಎಲ್.ವಸಂತಕುಮಾರಿ, ರಘು ಹೆಗಡೆ, 1.20 ಭಾವಗೀತೆ– ಸಿ.ಎಸ್. ಲಕ್ಷ್ಮಿ, 3.00 ಆರ್.ಕೆ. ಶ್ರೀಕಂಠನ್ – ಹಾಡುಗಾರಿಕೆ, 4.00 ಕಥಾ ಕಾಲಕ್ಷೇಪ, 6.50 ಕೃಷಿರಂಗ, ಕಿಸಾನ್‌ವಾಣಿ–ತೋಟಗಾರಿಕೆ ಬೆಳೆಯ ಕೃಷಿಯಲ್ಲಿನ ಅನುಭವ ಕುರಿತು ಎಂ.ಎಸ್.ಕುಮಾರಸ್ವಾಮಿ ಅವರೊಡನೆ ಸಂದರ್ಶನ, 7.45 ದುಡಿಯೋಣ ಬಾ–ಮೈಸೂರು ಜಿಲ್ಲಾ ಪಂಚಾಯತ್ ಪ್ರಾಯೋಜಿತ ಕಾರ್ಯಕ್ರಮ, ವಿಷಯ– ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, 9.30 ನೈವೇಲಿ ಸಂತಾನ ಗೋಪಾಲನ್ – ಹಾಡುಗಾರಿಕೆ, 10.00 ಯಕ್ಷ ಸಂಪದ– ಯಕ್ಷಗಾನ ಬಡಗುತಿಟ್ಟಿನ ಮಟ್ಟುಗಳ ರೇಡಿಯೋ ಪಾತ್ರಕ್ಷಿಕೆ, ನಿರ್ಮಾಣ– ದಿವಾಕರ್ ಹೆಗಡೆ, 10.30 ಸವಿನೆನಪು

### ಎರಡು ತಿಂಗಳ ಹಿಂದೆ ಉದ್ಘಾಟನೆಗೊಂಡ ಕ್ರೀಡಾಂಗಣ

# ಕಳಪೆ ಕಾಮಗಾರಿ ಬಯಲು ಮಾಡಿದ ಮಳೆರಾಯ!



ಬೆಂಗಳೂರು, ಮೇ 9– ನಿನ್ನೆ ಬಿದ್ದ ಮಳೆ ಗುತ್ತಿಗೆದಾರರೊಬ್ಬರ ಕಳಪೆ ಕಾಮಗಾರಿಯನ್ನು ಬಯಲು ಮಾಡಿದೆ. ಕಳೆದ ಮಾರ್ಚ್ ಒಂದರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಿದ್ದ ಕ್ರೀಡಾಂಗಣದ ಗ್ಯಾಲರಿಗಳು ನಿನ್ನೆ ಸುರಿದ ಮಳೆಗೆ ಧರೆಗುರುಳಿದೆ.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹೆಚ್‌ಎಸ್‌ಆರ್ ಬಡಾವಣೆಯಲ್ಲಿ ನಾಲ್ಕು ಕೋಟಿ ರೂ.ವೆಚ್ಚದಲ್ಲಿ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ನಿರ್ಮಿಸಲಾಗಿತ್ತು ಕೇವಲ ಎರಡು ತಿಂಗಳ ಹಿಂದೆ ಉದ್ಘಾಟನೆಗೊಂಡಿದ್ದ ಕ್ರೀಡಾಂಗಣ ನಿನ್ನೆ ಬಿದ್ದ ಭಾರಿ ಮಳೆಗೆ ಕುಸಿದುಬಿದ್ದಿದೆ. ಕ್ರೀಡಾಂಗಣದ ಒಂದು ಗ್ಯಾಲರಿ ಉರುಳಿಬಿದ್ದು, ಮರಗಳ ಮೇಲೆ ಸಿಲುಕಿಕೊಂಡಿದ್ದರೆ, ಮತ್ತೊಂದು ಗ್ಯಾಲರಿ ಧರೆಗುರುಳಿಬಿದ್ದಿದೆ. ಹೆಚ್‌ಎಸ್‌ಆರ್ ಬಡಾವಣೆಯಲ್ಲಿ ಸುಮಾರು 50 ಕೋಟಿ ರೂ.ವೆಚ್ಚದಲ್ಲಿ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಮೊದಲ ಹಂತದಲ್ಲಿ ನಾಲ್ಕು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಒಳಾಂಗಣ ಕ್ರೀಡಾಂಗಣ ಮಳೆಯಿಂದಾಗಿ ಸಂಪೂರ್ಣ ಹಾಳಾಗಿದೆ.

ಬಿಬಿಎಂಪಿ ವತಿಯಿಂದ ನಿರ್ಮಿಸಲಾಗುತ್ತಿರುವ ಈ ಕ್ರೀಡಾಂಗಣ, ಕಳಪೆ ಕಾಮಗಾರಿಯಿಂದ ಕೂಡಿರುವುದರಿಂದಲೇ ಇಂತಹ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಮಳೆಯ ರಭಸಕ್ಕೆ ಗ್ಯಾಲರಿ ಹಿಂಭಾಗ ನಿಲ್ಲಿಸಲಾಗಿದ್ದ ವಾಹನಗಳ ಮೇಲೆ ಕಬ್ಬಿಣದ ಸರಳುಗಳು ಬಿದ್ದಿವೆ. ಇನ್ನು ಗ್ರಾನೈಟ್ ಸಮೇತ ಸ್ಲಾಬ್‌ಗಳು ಕಿತ್ತು ಹೋಗಿವೆ. ಒಂದು ವೇಳೆ ಕ್ರೀಡಾಂಗಣದ ಸುತ್ತಮುತ್ತ ಮರಗಿಡಗಳು ಇಲ್ಲದಿದ್ದರೆ ಭಾರೀ ಪ್ರಮಾದ ಎದುರಾಗುವ ಸಾಧ್ಯತೆಗಳಿದ್ದವು ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.

## ದೇಶದ್ರೋಹ ಕಾನೂನಿನ ನಿಬಂಧನೆಗಳ ಮರುಪರಿಶೀಲನೆ: ಸುಪ್ರೀಂಗೆ ಕೇಂದ್ರದ ಹೇಳಿಕೆ

ನವದೆಹಲಿ, ಮೇ 9– ಸೆಕ್ಷನ್ 124ಎ ಅಡಿಯಲ್ಲಿ ದೇಶದ್ರೋಹದ ನಿಬಂಧನೆಗಳನ್ನು ಮರುಪರಿಶೀಲನೆ ಮಾಡುವುದಾಗಿ ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿದೆ. ದೇಶದ್ರೋಹಕ್ಕೆ ಸಂಬಂಧಿಸಿದಂತೆ ಇರುವ ದಂಡನೆಯ ಕಾನೂನು ಹಾಗೂ ಅದರ ಸಿಂಧುತ್ವವನ್ನು ಸಂವಿಧಾನ ಪೀಠ ಎತ್ತಿ ಹಿಡಿದಿದ್ದ 1962'ರ ತೀರ್ಪು 6 ದಶಕಗಳ ಸಮಯದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅದರ ದುರ್ಬಳಕೆಯ ಉದಾಹರಣೆಗಳು ಕಾನೂನಿನ ಮರುಪರಿಶೀಲನೆಗೆ ಸಮರ್ಥನೆಯಲ್ಲ ಎಂದು ಹೇಳಿತ್ತು. ದೇಶದ್ರೋಹದ ಕಾನೂನಿನ ದುರ್ಬಳಕೆ ಬಗ್ಗೆ ಕಳೆದ ವರ್ಷದ ಜುಲೈನಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ ಮಹಾತ್ಮಾ ಗಾಂಧಿ ಅಂತಹವರನ್ನು ಸುಮ್ಮನಾಗಿರಿಸಲು ಬ್ರಿಟೀಷರು ಬಳಕೆ ಮಾಡುತ್ತಿದ್ದ ಕಾನೂನನ್ನು ಏಕೆ ರದ್ದುಗೊಳಿಸುತ್ತಿಲ್ಲ ಎಂದು ಕೇಳಿತ್ತು.

### ಸಂಗೀತ ವಿವಿ ಬೋಧಕೇತರ ಸಿಬ್ಬಂದಿ

## ಸರಣಿ ಉಪವಾಸ ಅಂತ್ಯ

ಮೈಸೂರು, ಮೇ 9(ಆರ್‌ಕೆಬಿ)–ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬೋಧಕೇತರ ಸಿಬ್ಬಂದಿ ವರ್ಗದವರನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ, ವಿವಿ ಮುಂಭಾಗ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ 78ನೇ ದಿನಕ್ಕೆ ಕಾಲಿಟ್ಟಿದೆ. ಇದೇ ವೇಳೆ ಬೋಧಕೇತರ ಸಿಬ್ಬಂದಿ ಪ್ರತಿದಿನ ಒಬ್ಬರಂತೆ ಸರಣಿ ಉಪವಾಸ ನಡೆಸುತ್ತಿದ್ದು, 22ನೇ ಉಪವಾಸವನ್ನು ಬೋಧಕೇತರ ಸಿಬ್ಬಂದಿ ಎಂ.ಎಸ್.ಚಂದ್ರಕಲಾ ಕೈಗೊಂಡಿದ್ದರು. ಅವರಿಗೆ ಸಿಬ್ಬಂದಿ ಎಳನೀರು ನೀಡುವ ಮೂಲಕ ಸೋಮವಾರದ ಸರಣಿ ಉಪವಾಸ ಅಂತ್ಯಗೊಳಿಸಿದರು.



## ಪಟ್ಟಣ ಪಂಚಾಯಿತಿ ಕಾರ್ಯಾಲಯ

ವಿರಾಜಪೇಟೆ, ಕೊಡಗು ಜಿಲ್ಲೆ–571218

ಫ್ಯಾಕ್ಸ್ ಸಂಖ್ಯೆ: 08274–260884 ವೆಬ್‌ಸೈಟ್: www.virajpettown.gov.in
ದೂರವಾಣಿ ಸಂಖ್ಯೆ: 08274–257332 ಇ-ಮೇಲ್: itstaff_ulb_virajpet@yahoo.com

ನಂ.ಪ.ಪಂ.ವೀ./ಟಿ–01/2022–23 ದಿನಾಂಕ: 09.05.2022

### "ಟೆಂಡರ್ ಪ್ರಕಟಣೆ" (ಇ–ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ)

ವಿರಾಜಪೇಟೆ ಪಟ್ಟಣ ಪಂಚಾಯಿತಿಯ 2021–22ನೇ ಸಾಲಿನ ಅಮೃತ ನಿರ್ಮಲ ನಗರ ಯೋಜನೆಯಡಿಯಲ್ಲಿ ಮತ್ತು 2019–20ನೇ ಸಾಲಿನಲ್ಲಿ ಎಸ್.ಎಫ್.ಸಿ. ಕ್ಯಾಪಿಟಲ್ ಅಸೆಟ್ಸ್‌ನಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು ಉಳಿಕೆಯಾದ ಅನುದಾನದಡಿ ಸಿವಿಲ್ ಕಾಮಗಾರಿಗಳನ್ನು ನಿರ್ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ನಿಯಮ 2000, ಹಾಗೂ ತಿದ್ದುಪಡಿ ನಿಯಮ 2001ಕ್ಕೆ ಒಳಪಟ್ಟು ಲೋಕೋಪಯೋಗಿ ಇಲಾಖೆಯಲ್ಲಿ ನೊಂದಾಯಿತ ಗುತ್ತಿಗೆದಾರರಿಂದ ಕೆ.ಡಬ್ಲ್ಯೂ. 1ರ ನಿಯಮಗಳಿಗನುಸಾರ ಇ–ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. ಆಸಕ್ತಯುಳ್ಳ ಗುತ್ತಿಗೆದಾರರು ತಮಗೆ ಬೇಕಾದ ಟೆಂಡರ್ ವಿವರಗಳನ್ನು www.eproc.karnataka.gov.in ವೆಬ್‌ಸೈಟ್ ಮೂಲಕ ಪಡೆದುಕೊಂಡು ನಂತರ ಭರ್ತಿ ಮಾಡಿದ ಟೆಂಡರ್‌ಗಳನ್ನು ಇ–ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ ಸಲ್ಲಿಸಬಹುದು.

| | | | |
|---|---|---|---|
| 1. | ಟೆಂಡರ್ ಫಾರಂಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ದಿನಾಂಕ | : | 10.05.2022 ರಿಂದ 24.05.2022 ಸಂಜೆ 17.00 ಗಂಟೆಗೆ |
| 2. | ಟೆಂಡರ್ ಸ್ವೀಕರಿಸಲು ಕೊನೆಯ ದಿನಾಂಕ | : | 24.05.2022 ಸಂಜೆ 17.00 ಗಂಟೆ ವರೆಗೆ |
| 3. | ಟೆಂಡರ್ ತೆರೆಯುವ ದಿನಾಂಕ | : | 26.05.2022 ಬೆಳಿಗ್ಗೆ 11.00 ಗಂಟೆಯ ನಂತರ |
| 4. | ಟೆಂಡರುಗಳನ್ನು ತೆರೆಯುವ ಸ್ಥಳ | : | ಪಟ್ಟಣ ಪಂಚಾಯಿತಿ ವಿರಾಜಪೇಟೆ |

ಕಾಮಗಾರಿಗಳ ವಿವರ, ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕಛೇರಿಯ ವೆಬ್‌ಸೈಟ್: www.virajpettown.mrc.gov.in ನಲ್ಲಿ ಮತ್ತು ಕಛೇರಿಯ ಸೂಚನಾ ಫಲಕವನ್ನು ನೋಡಬಹುದಾಗಿದೆ.

| | | |
|---|---|---|
| ಸಹಿ/– (ಶ್ರೀಮತಿ ಸುಶ್ಮಿತಾ ಟಿ.ಆರ್) | ಸಹಿ/– (ಶ್ರೀ ವಿನಾಂಕ್ ಕುಟ್ಟಪ್ಪ) | ಸಹಿ/– (ಶ್ರೀ ಚಂದ್ರ ಕುಮಾರ್ ಎ) |
| ಅಧ್ಯಕ್ಷರು | ಉಪಾಧ್ಯಕ್ಷರು | ಮುಖ್ಯಾಧಿಕಾರಿ |
| ಪಟ್ಟಣ ಪಂಚಾಯಿತಿ, ವಿರಾಜಪೇಟೆ | ಪಟ್ಟಣ ಪಂಚಾಯಿತಿ, ವಿರಾಜಪೇಟೆ | ಪಟ್ಟಣ ಪಂಚಾಯಿತಿ, ವಿರಾಜಪೇಟೆ |

## ನಕ್ಕರೆ ಅದೇ ಸ್ವರ್ಗ

ಅಮ್ಮ : "ಯಾಕೆ ದಿನವೂ ನಿಮ್ಮಪ್ಪನ ಹೆಸರು ಬರೆದ ಚೀಟಿಯನ್ನು ಫ್ರಿಡ್ಜ್‌ನಲ್ಲಿ ಇಡ್ತೀಯಾ?"

ಮಗ : "ನಮ್ಮಪ್ಪನ ಹೆಸರು ಕೆಡಬಾರದು ಅಂತ!"

ಮೈಸೂರು ಮಿತ್ರ
ಮಂಗಳವಾರ, 10 ಮೇ 2022
ಸತ್ಯೇನೋತ್ತಭಿತಾ ಭೂಮಿಃ!! ನಹಿ ಸತ್ಯಾತ್ಪರೋ ಧರ್ಮಃ!
(ಭೂಮಿಯು ಸತ್ಯದ ಮೇಲೆ ನಿಂತಿದೆ, ಸತ್ಯಕ್ಕಿಂತ ಮಿಗಿಲಾದ ಧರ್ಮವಿಲ್ಲ)
ಸಂಪಾದಕ: ಎಂ. ಗೋವಿಂದೇಗೌಡ M.A.

## ಅಮೃತವಾಹಿನಿ

ಸಾಹಿತ್ಯ, ಸಂಸ್ಕೃತಿಗಳ ಒಲವಿಲ್ಲದ ಜನರು ಸುಖ, ಸಂತೋಷಗಳಿಂದ ಜೀವಿಸಲಾರರು. –ಬರ್ನಾಡ್ ಷಾ

## ವೇದ ಸುಳ್ಳಾದರೂ ಗಾದೆ ಸುಳ್ಳಾಗದು

ಅಜೀರ್ಣಕ್ಕೆ ಔಷಧಿ ತೊಗೊಂಡ್ರೆ ಔಷಧೀನೇ ಜೀರ್ಣವಾಗಲಿಲ್ಲ

## ನಿಮ್ಮ ಪತ್ರಗಳು

### ಪ್ಲಾಸ್ಟಿಕ್ ರಾಶಿ ಗೋವುಗಳಿಗೆ ಅಪಾಯ : ನಾಗರಿಕರು ಎಚ್ಚೆತ್ತುಕೊಳ್ಳಿ

ಮಾನ್ಯರೆ,



ನಾನು ಕಾಲೇಜಿಗೆ ಹೋಗುವ ಮಾರ್ಗದಲ್ಲಿ ಪ್ಲಾಸ್ಟಿಕ್‌ನೊಂದಿಗೆ ಕೊಳೆತ ತ್ಯಾಜ್ಯದ ರಾಶಿ ಮತ್ತು ಅದನ್ನು ತಿನ್ನುತ್ತಿರುವ ಹಸು ನನ್ನ ಗಮನ ಸೆಳೆಯಿತು. ಬೇಜವಾಬ್ದಾರಿ ನಾಗರಿಕರು ಉಪಯೋಗಿಸಿ ಎಸೆಯಲ್ಪಟ್ಟ ಪ್ಲಾಸ್ಟಿಕ್ ಅನ್ನು ಹಾಲು ನೀಡುವ ಹಸು ತಿನ್ನುತ್ತದೆ ಇದರಿಂದ ಅದರ ಪ್ರಾಣಕ್ಕೆ ಕಂಟಕವಾಗಬಹುದು. ಅಥವಾ ತನ್ನ ದಿನನಿತ್ಯದ ಆಹಾರವನ್ನು ತಿನ್ನುವುದನ್ನು ನಿಲ್ಲಿಸಬಹುದು.

ಪ್ಲಾಸ್ಟಿಕ್ ನಿರ್ವಹಣೆಗಾಗಿ ಭದ್ರವಾದ ಮುಚ್ಚಳದೊಂದಿಗೆ ಪ್ರತ್ಯೇಕವಾಗಿ ಕಸದ ತೊಟ್ಟಿಗಳನ್ನು ಇರಿಸುವುದರಿಂದ ಇದನ್ನು ತಡೆಗಟ್ಟಬಹುದು. ಕಸದ ತೊಟ್ಟಿಗೆ ಪ್ಲಾಸ್ಟಿಕ್ ಅನ್ನು ಹಾಕುವುದರಿಂದ ಯಾವುದೇ ಪ್ರಾಣಿಗಳು ಅದನ್ನು ತೆಗೆದು ತಿನ್ನಲು ಸಾಧ್ಯವಿಲ್ಲ. ಪ್ಲಾಸ್ಟಿಕ್ ಬಳಕೆದಾರರು ಕಡ್ಡಾಯವಾಗಿ ಪ್ಲಾಸ್ಟಿಕ್ ಚೀಲಗಳನ್ನು ಕಸದ ತೊಟ್ಟಿ ಒಳಕ್ಕೆ ಹಾಕುವಂತೆ ಕಟ್ಟುನಿಟ್ಟು ಮಾಡಬೇಕು. ಅಲ್ಲದೆ ಹಾನಿಕಾರಕವಲ್ಲದ ಬ್ಯಾಗ್‌ಗಳನ್ನು ಬಳಸುವಂತೆ ಸೂಚಿಸಬೇಕು.

ಸಂಬಂಧಪಟ್ಟ ಅಧಿಕಾರಿಗಳು ಪ್ಲಾಸ್ಟಿಕ್ ಚೀಲಗಳನ್ನು ಹಾಗೂ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಮೂಕ ಪ್ರಾಣಿಗಳ ಪ್ರಾಣಕ್ಕೆ ಕಂಟಕವಾಗುವುದನ್ನು ತಪ್ಪಿಸಬೇಕೆಂದು ಈ ಮೂಲಕ ಮನವಿ.

–ಸಂಜನ, ವಿಜಯನಗರ, ಮೈಸೂರು.

### ಪಶುಗಳಿಗೆ ಆಂಬುಲೆನ್ಸ್ ಸ್ವಾಗತಾರ್ಹ

ಮಾನ್ಯರೆ,

ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ದೇಶದ ಆರ್ಥಿಕತೆಯ ಬೆನ್ನೆಲುಬು ಕೃಷಿಯೆಂದರೆ ಅತಿಶಯೋಕ್ತಿಯಲ್ಲ. ರೈತ ಮತ್ತು ಕೃಷಿ ದೇಶದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಇದೇ ಹಾದಿಯಲ್ಲಿ ಕೃಷಿ ಕ್ಷೇತ್ರದ ಪ್ರಮುಖ ಆಧಾರ ಜಾನುವಾರುಗಳು. ಉದಾ: ಹಸು, ಕುರಿ, ದನ, ಎಮ್ಮೆ, ಹಂದಿ ಈ ಪ್ರಾಣಿಗಳು ರೈತರ ವ್ಯವಸಾಯಕ್ಕೆ ಮತ್ತು ರೈತರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿವೆ.

ಈ ಪ್ರಾಣಿಗಳ ಆರೋಗ್ಯದ ರಕ್ಷಣೆ ಮುಖ್ಯವಾಗಿರುತ್ತದೆ. ಕೇಂದ್ರ ಸರ್ಕಾರದ ಸಹಯೋಗದಲ್ಲಿ ರಾಜ್ಯದ ರೈತರ ಜಾನುವಾರುಗಳಿಗೆ ಮನೆಗೆ ಬಂದು ಚಿಕಿತ್ಸೆ ನೀಡುವ ಉದ್ದೇಶದಿಂದ ಸಂಚಾರಿ ಪಶು ಚಿಕಿತ್ಸಾ ವಾಹನವನ್ನು ನಮ್ಮ ರಾಜ್ಯದಲ್ಲಿ ಆರಂಭಿಸಿರುವುದು ಉತ್ತಮ ಬೆಳವಣಿಗೆ ಮತ್ತು ಪ್ರಾಣಿಗಳನ್ನು ಸಹ ಮನುಷ್ಯರಂತೆ ಪರಿಗಣಿಸಿ ವೈದ್ಯಕೀಯ ಸೌಲಭ್ಯ ಒದಗಿಸಿರುವುದಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ದೇಶದ ಎಲ್ಲಾ ಜನತೆಯ ಪರವಾಗಿ ಅಭಿನಂದನೆಗಳು.

ಕೇಂದ್ರ ಸರ್ಕಾರ ದೇಶಾದ್ಯಂತ 4000 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಆರಂಭಿಸಿದ್ದು, ಕರ್ನಾಟಕಕ್ಕೆ 275 ಘಟಕಗಳನ್ನು ಮಂಜೂರು ಮಾಡಿರುವುದು ಸಂತಸದ ವಿಷಯವಾಗಿದೆ. ಈ ಪೈಕಿ 70 ವಾಹನಗಳನ್ನು ಈ ಕ್ಷಣದಿಂದಲೇ ಬಳಸಿಕೊಳ್ಳಬಹುದಾಗಿದೆ.

ಪಶು ಸಂಗೋಪನಾ ಇಲಾಖೆಯ "ಟೋಲ್ ಫ್ರೀ ಸಂಖ್ಯೆ 1962"ಕ್ಕೆ ಕರೆ ಮಾಡುವ ಮೂಲಕ ಜಾನುವಾರುಗಳ ಮಾಲೀಕರು ತಮ್ಮ ಪಶುಗಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಬಹುದಾಗಿದೆ. ಈ ಪಶು ಚಿಕಿತ್ಸಾ ವಾಹನದಲ್ಲಿ ಒಬ್ಬ ವೈದ್ಯ, ಸಹಾಯಕರು ಇರುತ್ತಾರೆ ಮತ್ತು ಚಿಕಿತ್ಸೆಗೆ ಬೇಕಾದ ಔಷಧಿ, ಪ್ರಾಥಮಿಕ ಚಿಕಿತ್ಸೆ, ಸಣ್ಣ ಪುಟ್ಟ ಆಪರೇಷನ್ ಮಾಡುವ ಸೌಲಭ್ಯ ಈ ವಾಹನದಲ್ಲಿರುತ್ತದೆ.

ಈ ಪಶು ಚಿಕಿತ್ಸಾ ಆಂಬುಲೆನ್ಸ್ ಸೇವೆಯಿಂದ ಅನಾರೋಗ್ಯ ಪೀಡಿತ ಹಲವಾರು ಜಾನುವಾರುಗಳನ್ನು ರಕ್ಷಿಸಬಹುದಾಗಿದೆ ಮತ್ತು ಈ ಸೇವೆಯನ್ನು ಬೀದಿ ನಾಯಿಗಳು, ಮಂಗಗಳಿಗೆ ಅನ್ವಯಿಸುವಂತಾದರೆ ಒಳ್ಳೆಯದು. ಈ ಯೋಜನೆ ಸಂವೇದನಾಶೀಲವಾಗಿದ್ದು ಉತ್ತಮ ಯೋಜನೆಯಾಗಿದೆ.

–ರಾಸುಮ ಭಟ್, ಚಿಕ್ಕಮಗಳೂರು.

### ಸರ್ಕಾರ ಭ್ರಷ್ಟರನ್ನು ಹೆಡೆಮುರಿ ಕಟ್ಟಲಿ!

ಮಾನ್ಯರೆ,

ಪಿಎಸ್ಐ ನೇಮಕಾತಿ ಹಗರಣದಲ್ಲಿ ಭ್ರಷ್ಟರ ದಂಡು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಬಗೆದಷ್ಟು ದೊಡ್ಡ ದೊಡ್ಡವರ ಹೆಸರುಗಳು ಬಟಾಬಯಲಾಗುತ್ತಿವೆ. ಲಂಚ ಕೊಟ್ಟು ಆಯ್ಕೆ ಆಗುವ ಆರಕ್ಷಕರು ಮುಂದೆ ಸಾರ್ವಜನಿಕರಿಗೆ ಎಷ್ಟರ ಮಟ್ಟಿಗೆ ರಕ್ಷಕರಾಗಿರುತ್ತಾರೆ? ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಪೊಲೀಸರೇ ಈ ರೀತಿಯ ಹಗರಣದಲ್ಲಿ ಸಿಲುಕಿರುವುದು ನಾಚಿಕೆಗೇಡಿನ ಸಂಗತಿ. ಭ್ರಷ್ಟರನ್ನು ಹಿಡಿದು ತಂದು ಕಾನೂನಿನಡಿ ಶಿಕ್ಷಿಸಬೇಕಾದ ಪೊಲೀಸರೇ ಈ ರೀತಿಯ ಅನೈತಿಕ ಮಾರ್ಗವನ್ನು ಹಿಡಿದಿರುವುದು ತರವಲ್ಲ. ಸರ್ಕಾರ ಯಾವುದಕ್ಕೂ ಅಂಜದೇ ಪಿಎಸ್ಐ ನೇಮಕಾತಿಯಲ್ಲಿ ಭಾಗಿಯಾಗಿರುವ ಭ್ರಷ್ಟರನ್ನು ಹೆಡೆಮುರಿ ಕಟ್ಟಿ ಇಡೀ ನೇಮಕಾತಿ ವ್ಯವಸ್ಥೆಯನ್ನು ಪಾರದರ್ಶಕತೆ ಅಡಿಯಲ್ಲಿ ತಂದು, ಸೂಕ್ತ ನ್ಯಾಯವನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಶೀಘ್ರವಾಗಿ ಮಾಡಲಿ.

–ಹರಳಹಳ್ಳಿಪುಟ್ಟರಾಜು, ಪಾಂಡವಪುರ ತಾ.

### ಇಂತಹ ಪುಂಡರ ವಿರುದ್ಧ ಕ್ರಮ ಅನಿವಾರ್ಯ

ಮಾನ್ಯರೆ,

ಸೋಮವಾರ ಮಧ್ಯಾಹ್ನ 1.55ರ ಸಮಯದಲ್ಲಿ ಒಂಟಿಕೊಪ್ಪಲು ಸಿಗ್ನಲ್‌ನಲ್ಲಿ ಕೆಆರ್‌ಎಸ್ ರಸ್ತೆ (ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನ ಎದುರು)ಯಲ್ಲಿ ಸಿಗ್ನಲ್‌ಗಾಗಿ ಕಾಯುತ್ತಿರುವ ವೇಳೆ ಇಬ್ಬರು ಪುಂಡರು ಸುಜುಕಿ ಆಕ್ಸಿಸ್‌ನಲ್ಲಿ ಬಂದು ಎಲ್ಲರೂ ಕಾಯುತ್ತಿರುವಂತೆಯೇ ರಸ್ತೆ ವಿಭಜಕವನ್ನು ಹಾರಿಸಿಕೊಂಡು, ರೆಡ್ ಸಿಗ್ನಲ್ ಇದ್ದರೂ ಪಕ್ಕದ ರಸ್ತೆಯಲ್ಲಿ ಸಾಗಿ ಕ್ರಮಬದ್ಧವಾಗಿ ಹೋಗುತ್ತಿದ್ದ ವಾಹನ ಸವಾರರು, ಚಾಲಕರಲ್ಲಿ ಆಘಾತ ಉಂಟು ಮಾಡಿ ನುಸುಳಿಕೊಂಡು ವೇಗವಾಗಿ ಮುಂದೆ ಸಾಗಿದರು. ಇವರು ಹೆಲ್ಮೆಟ್ ಧರಿಸಿಲ್ಲ, ಸಂಚಾರಿ ನಿಯಮವನ್ನು ರಾಜಾರೋಷವಾಗಿ ಧಿಕ್ಕರಿಸಿದರು. ಇಂತಹ ಪುಂಡರ ಹಾವಳಿ ತಡೆಯದಿದ್ದರೆ ಅಮಾಯಕರು ಬಲಿಯಾಗಬೇಕಾಗುತ್ತದೆ. ಇಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಅವರನ್ನು ಪತ್ತೆ ಹಚ್ಚಿ, ಪೊಲೀಸರು ಇವರಿಗೆ ತಕ್ಕ ಶಾಸ್ತಿ ಮಾಡುವರೇ?

– ರಾಮಚಂದ್ರು, ಬೃಂದಾವನ ಬಡಾವಣೆ, ಮೈಸೂರು.



ಡಾ. ಗುಬ್ಬಿಗೂಡು ರಮೇಶ್
ಮೊ : 9742934512

ದೀಪ ಸಾಲು

# ಕತ್ತಿಯಲುಗಿನ ದಾರಿಯಲ್ಲೂ ನೋವ ನುಂಗಿ ನಗುವ ಕಲೆ

ಕೆಲವೊಮ್ಮೆ ನಾನು ಬರೆದಾಗಲೆಲ್ಲ ಹಲವು ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಬರೆದದ್ದಿದೆ. ಅದನ್ನು ಓದಿದ ಓದುಗರು ಅಷ್ಟು ಜರೂರತ್ತಾಗಿ ಅಂಥ ಬರವಣಿಗೆಗಳಿಗೆ ಸ್ಪಂದಿಸುವುದಿಲ್ಲ. ಕಾರಣ ಇವತ್ತು ಎಲ್ಲರ ಕೈಯ್ಯಲ್ಲೂ ಮಾಹಿತಿಯ ವಿಶ್ವಕೋಶವೇ ಅಂಗಾತ ಮಲಗಿರುವಾಗ, ಅಂಥ ವಿಷಯಗಳು ಓದುಗರಿಗೆ ವಿಸ್ಮಯದಂತೆ ಕಾಣಲಿಕ್ಕಿಲ್ಲ. ನಿಜ ಹೇಳಬೇಕೆಂದರೆ ಜನರ ನಡುವಿನ ಮನೋಕೇಂದ್ರಿತ ಸ್ವಭಾವಗಳು ಹರಳುಗಟ್ಟಿದಾಗ ಮಾತ್ರ ಓದುಗರೊಂದಿಗೆ ನಾವೂ ಕೂಡ ಭಾವುಕರಾಗಲು ಸಾಧ್ಯ. ಓದುಗ ಮತ್ತು ಲೇಖಕ ಇಬ್ಬರೂ ಹೀಗೆ ಪ್ರತಿಕ್ರಿಯಿಸಿದ್ದು ಅಕ್ಷರ ಲೋಕದಲ್ಲಿ ತುಂಬಾ ಇದೆ. ಅಂದರೆ ಒಬ್ಬ ಬರಹಗಾರನಲ್ಲಿ ಭಾವುಕತೆ ಕಂಡು ಆತನೊಟ್ಟಿಗೆ ತಾನೂ ಅನುಭವಿಸುವ ಆ ವಾತ್ಸಲ್ಯವನ್ನು ನೀವು ಏನಂತ ಕರೆಯುತ್ತೀರಿ? ಬರಹಗಾರ ಓದುಗ ಇಬ್ಬರೂ ಇಲ್ಲಿ ಭಾವುಕರೆ! ಅಂದರೆ ಇಂದಿನ ಕಾರ್ಪೋರೇಟ್ ಯುಗದಲ್ಲಿ ವ್ಯವಹಾರ, ವ್ಯಾಪಾರ, ಜೀವನ ಎಲ್ಲವೂ ಕಮರ್ಷಿಯಲ್ ಆಗಿರುವಂತೆ ನಡೆವಳಿಕೆಗಳೂ ಕೂಡ ಹೆಪ್ಪುಗಟ್ಟಿವೆ. ಹಾಗಾಗಿಯೇ ಭಾವುಕ ಮನಸ್ಥಿತಿಯ ಜೀವಗಳು, ಮಧುರ ಬಾಂಧವ್ಯದ ಕಡೆಗೆ ಹೊರಳುತ್ತವೆ. ಕಷ್ಟಸುಖಗಳ ಬೆನ್ನು ಸವರಿ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಚೈತನ್ಯ ಪಡೆಯಲು ಇಂಥ ಬರವಣಿಗೆಗಳನ್ನು ಓದಿ ಆಸ್ವಾದಿಸುತ್ತವೆ.

ಹೀಗೆ ಜೀವ ತುಂಬುವ ಭಾವಶರೀರಿಗಳ ಮನಸ್ಥಿತಿ, ಓದುಗನಿಗೂ ಬರಹಗಾರನಿಗೂ ಇದ್ದಾಗ ಮಾತ್ರ ಬದುಕನ್ನು ತೆರೆದ ಕಣ್ಣುಗಳಿಂದ ನೋಡಲು ಸಾಧ್ಯ. ಇದು ಭಾವುಕ ಸ್ಥಿತಿಯೇ ಹೊರತು ಭ್ರಾಮಕ ಮನಸ್ಥಿತಿಯಲ್ಲ. ಭಾವುಕ ಮನಸ್ಥಿತಿಯ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣ ಎಂದರೆ ವರಕವಿ ಡಾ. ದ.ರಾ.ಬೇಂದ್ರೆ, ಚಿಕ್ಕಂದಿನಲ್ಲಿ ಶಾಲೆಗೆ ಹೋಗುವಾಗ ಬೇಂದ್ರೆಯವರು ದಾರಿಯಲ್ಲಿ, ಹಾವಾಡಿಗ ಪುಂಗಿಯೂದಿ ಹಾವಾಡಿಸುತ್ತಿದ್ದರೆ! ಶಾಲೆಗೂ ಹೋಗದೆ, ಚಕ್ಕರ್ ಹೊಡೆದು ಹಾವಾಡಿಗನ ಚಮತ್ಕಾರವನ್ನೇ ನೋಡುತ್ತಾ ನಿಂತುಬಿಡುತ್ತಿದ್ದರಂತೆ. ಮುಂದೆ ಬೇಂದ್ರೆ ಬರೆದದ್ದೆಲ್ಲಾ 'ಮಾತು ಮಾತು ಮಥಿಸಿ ಬಂದ ಭಾವದ ನವನೀತ', ಅಂದರೆ

**ಅಂತರಂಗದ ಮೃದಂಗ ಅಂತು ತಂತುನಾನ,**
**ಚಿತ್ತತಾಳ ಬಾರಿಸುತ್ತಿತ್ತು ಝುಣ್ ಝುಣಣ ಝಾಣ...**

ಬೇಂದ್ರೆ ಅತ್ಯಂತ ಭಾವುಕಕವಿ ಎನ್ನುವುದಕ್ಕೆ ಅವರ ಭಾವಗೀತೆಗಳು ಸಾಕ್ಷಿಯಾದವು. ಕೆಲವೊಮ್ಮೆ ಕಾವ್ಯದ ಚಿಂತನೆಯನ್ನೇ ಅವರ ಭಾವುಕ ಮನಸ್ಸು ಸೂಪರ್‌ಸೀಡ್ ಮಾಡುವಷ್ಟು ಪ್ರಖರವಾಗಿರುತ್ತಿತ್ತು. ಹಾಗೇನೆ ಪ್ರತಿಯೊಬ್ಬ ಸಾಮಾನ್ಯನೊಬ್ಬನ ಸ್ವಗತದಲ್ಲೂ ಈ ಭಾವುಕತೆ ಅನ್ನೋದು ತೊಟ್ಟಿಲು ತೂಗುತ್ತಿರುತ್ತದೆ. ವಿಷಯ ಚಿಕ್ಕದೇ ಇರಲಿ, ದೊಡ್ಡದೇ ಇರಲಿ. ಭಾವುಕ ಮನಸ್ಸನ್ನು ಅದು ಆಳುತ್ತಿರುತ್ತದೆ. ಕತ್ತಿಯಲುಗಿನ ದಾರಿ ಎನ್ನುತ್ತೇವಲ್ಲ ಹಾಗೆ!

ಒಂದು ಕಾಲದಲ್ಲಿ ರಸ್ತೆ ಬದಿಯಲ್ಲಿ ಈ ಹಾವಾಡಿಗರ ಆಟದ ಥರವೇ ಇನ್ನೊಂದು ಆಟವಿತ್ತು. ಅದು ತಂತಿ ಮೇಲೆ ನಡೆಯುವ ಆಟ. ನಮ್ಮ ಕಾಲದ ಪ್ರತಿಯೊಬ್ಬರೂ, ದಾರಿಯಲ್ಲಿ ಹೋಗುವಾಗ ಈ ಆಟವನ್ನು ನೋಡಿಯೇ ಬೆಳೆದಿರುತ್ತಾರೆ. ಊರಿನ ಪೇಟೆ ಬೀದಿಯಲ್ಲಿ, ಜನಜಂಗುಳಿಯಲ್ಲಿ ಎಲ್ಲೋ ಒಂದು ಕಡೆ ಇಂಥಾ ಆಟ ನಡೆಯುತ್ತಿತ್ತು. ಒಮ್ಮೆ ನಾನು ಇಂಥದೊಂದು ದೊಂಬರಾಟ ನೋಡಿದೆ. ಸುಖಾಸುಮ್ಮನೆ ಅಂತಃಕರಣದ ಭಾವ ತೀವ್ರತೆಗೆ ತೆರಕೊಂಡೆ ಅಲ್ಲಿ ಉದ್ದನೆಯ ತಂತಿಯೊಂದ ಕಟ್ಟಿತ್ತು. ಮಧ್ಯ ವಯಸ್ಕ ಗಂಡಸೊಬ್ಬ ತಂತಿಯ ಮೇಲೆ ನಡೆವ ನಡಿಗೆಯ ಶೋ ನಡೆಸುತ್ತಿದ್ದ. ಜನರನ್ನು ರಂಜಿಸುವುದು ಅವನ ಉದ್ದೇಶ. ಬಹುಶಃ ಆ ಆಟ ನಿಮಗೂ ಗೊತ್ತು! ಅವನ ಹೆಂಡತಿ ಕೈಯ್ಯಲ್ಲಿ ಡೋಲು ಹಿಡಿದು ಸದ್ದು ಮಾಡುತ್ತಿದ್ದಳು. ಅವಳು ಮಾಡುವ ಪ್ರತೀ ಸದ್ದು ಹೇಗಿತ್ತು ಎಂದರೆ ನಾವು ಕಣ್ಣಲ್ಲಿ ಕಣ್ಣಿಟ್ಟು ಭ್ರಾತೃತ್ವದಿಂದ ನೋಡಿದರೆ ಮಾತ್ರ ಅವಳು ಮಾಡುತ್ತಿರುವ ಆ ಸದ್ದಿಗೆ ನೂರು ಅರ್ಥಗಳು ನೋವಿನ ರೂಪದಲ್ಲಿ ಕೇಳಿಸುತ್ತಿದ್ದವು. ಆ ಸೌಂಡಿನ ಅಂತರ್ಧ್ವನಿಯಲ್ಲಿ ನೋವಿತ್ತು. ಸುತ್ತಲೂ ಜನ ನಿಂತಿದ್ದರು. ಎರಡೇ ಎರಡು ಕವಡುಗಡ್ಡಿಯ ಮಧ್ಯೆ ಸಣ್ಣದೊಂದು ತಂತಿ ಕಟ್ಟಿತ್ತು. ಆ ತಂತಿಯ ಮೇಲೆ ಚಿಕ್ಕದೊಂದು ಹೆಣ್ಣು ಮಗು (ಬಹುಪಾಲು ಹೆಣ್ಣು ಮಕ್ಕಳೇ ಆಗಿರುತ್ತಾರೆ) ಹೆಜ್ಜೆ ಮೇಲೊಂದು ಹೆಜ್ಜೆ ಇಟ್ಟು ಹುಷಾರಾಗಿ ನಡೆಯುತ್ತಿತ್ತು. ಒಮ್ಮೊಮ್ಮೆ, ಹುಡುಗಿಗೆ ತನ್ನ ಬಾಡಿ, ಬ್ಯಾಲನ್ಸಿಗೇ ಸಿಗದೆ ಎಡಕ್ಕೋ ಬಲಕ್ಕೋ ಬಿದ್ದು ಹೋಗುವಂತೆ ವಾಲುತ್ತಿತ್ತು. ಆದರೂ ಛಲಬಿಡದೆ ತ್ರಿವಿಕ್ರಮನಂತೆ ಚಾಕಚಕ್ಯತೆಯಿಂದ, ಮೈಯೆಲ್ಲಾ ಕಣ್ಣಾಗಿ ಮತ್ತೆ ತಂತಿಯ ಮೇಲೆ ನಿಂತು ಹೇಗೋ ಸಾವರಿಸಿಕೊಂಡು ನಡೆಯುತ್ತಿತ್ತು. ಮತ್ತೆ ಎಂದಿನಂತೆ ತನ್ನ ಜಾದೂ ನಡಿಗೆಯನ್ನು ಮುಂದುವರಿಸುತ್ತಿತ್ತು. ಕೆಳಗೆ ಆ ಮಗುವಿನ ಅಪ್ಪ ತನ್ನ ಮಗುವಿನ ಕಡೆಗೆ ಕೈತೋರಿಸಿ ಅವಳು ಮಾಡುತ್ತಿರುವ ಚಾಕಚಕ್ಯತೆಯ ಬಗ್ಗೆ ವಿಧವಿಧ ಭಂಗಿಗಳಲ್ಲಿ ನಿಂತು ರನ್ನಿಂಗ್ ಕಾಮೆಂಟ್ರಿ ಕೊಡುತ್ತಿದ್ದ. ಆ ಮೂಲಕ ಆತ ಸುತ್ತಲೂ ಜಮಾಯಿಸಿದ್ದ ಜನರನ್ನು ಇಂಪ್ರೆಸ್ ಮಾಡಲು ನೋಡುತ್ತಿದ್ದ. ಜನ ಖುಷಿಪಟ್ಟಷ್ಟೂ ತನಗೆ ಅಷ್ಟೋ ಇಷ್ಟೋ ಕಾಸು ಸಿಗುತ್ತದೆಂಬ ಆಸೆ ಅವನಿಗೆ, ಅಷ್ಟು ಪುಟ್ಟ ಹುಡುಗಿ ಎಷ್ಟು ಚೆನ್ನಾಗಿ ತಂತಿಯ ಮೇಲೆ ನಡೆದು ಸರ್ಕಸ್ ಮಾಡುತ್ತಾಳಲ್ಲ! ಏನು ಬಾಡಿಬ್ಯಾಲೆನ್ಸಿಂಗ್ ಅಲ್ವ! ಎಂಬ ಕುತೂಹಲಕ್ಕೆ ಜನ ಕಾಸು ಕೊಡುತ್ತಿದ್ದರು.



**ನಾವೂ ಕೂಡ ಒಂದಲ್ಲಾ ಒಂದು ರೀತಿಯಲ್ಲಿ ಜೀವನ ನಡೆಸಲು ತಂತಿಯ ಮೇಲೆ ನಡೆಯುತ್ತಿರುವವರೆ! ಕೆಲವು ಅಪಾಯಗಳಿಂದ ನಮ್ಮನ್ನೂ ರಕ್ಷಿಸಲು ತೆರೆದ ಕಣ್ಣಿಂದ ನೋಡುತ್ತಾ ಮನದಲ್ಲೇ ಬೇಡುವ, ಎದೆ ತುಂಬ ಧಾವಂತದಿಂದ ನಮ್ಮ ದಿಕ್ಕನ್ನೇ ನೋಡಿಕೊಳ್ಳುವ, ಆತಂಕಪಡುವ, ಹೃದಯಗಳು ಇದ್ದಾವಲ್ಲ. ನಾವೂ ಕೂಡ ಜೀವನದಲ್ಲಿ ಶೋ ಮುಗಿಸಿ ಮನೆಗೆ ಬಂದಾಗ ಉಸ್ಸಪ್ಪಾ ಎಂದು ಉಸಿರುಬಿಡುವ ಜೀವಗಳು ಇರಲೇಬೇಕಲ್ಲ! ಆ ಜೀವಜಾಲಕ್ಕೆ ಒಮ್ಮೆ ಶರಣೆನ್ನಿ**

ಹಾಗೆ ಕಾಸು ಕೊಟ್ಟ ಕೈಗಳಿಗೆ ನನ್ನದೊಂದು ವಿನಂತಿ ಏನೆಂದರೆ ಕೆಳಗೆ ಡೋಲು ಬಡಿಯುತ್ತಿರುವ ಆ ಮಗುವಿನ ತಾಯಿಯ ಕಣ್ಣುಗಳನ್ನೊಮ್ಮೆ ನೋಡಿ ಸಾರ್ ಪ್ಲೀಸ್! ಅಲ್ಲಿದೆ ನಿಜವಾದ ಬವಣೆಯ ಬದುಕು. ಜೀವ ಜೀವಗಳ ನಡುವಿನ ಭಾವುಕ ಒರತೆ. ತಂತಿಯ ಮೇಲೆ ತನ್ನ ಮಗು ನಡೆಯುತ್ತಿದ್ದರೆ ಅದರ ತಾಯಿಗೆ ಜೀವಬಾಯಿಗೆ ಬಂದಿರುತ್ತದೆ. ಕಣ್ಣ ತುಂಬಾ ಆತಂಕದ ಕಾರ್ಮೋಡ ತುಂಬಿಕೊಳ್ಳುತ್ತದೆ. ಆಯತಪ್ಪಿ ಮಗಳು ಎಲ್ಲಿ ನೆಲಕ್ಕೆ ಬಿದ್ದು ಬಿಡುತ್ತಾಳೋ ಎಂಬ ಧಾವಂತ ಅವಳ ಎದೆಯಲ್ಲಿ ಕವಡೆಯಾಡುತ್ತಿರುತ್ತದೆ. ಜೀವ ಬಿಗಿ ಹಿಡಿದುಕೊಂಡು ಡೋಲು ಬಾರಿಸುತ್ತಾಳೆ. ಎಲ್ಲೋ ಒಂದು ಬಾರಿ ಮಗುವಿನ ಆ ಸ್ಥಿತಿ ಕಂಡು ಮರುಗಿದರೂ ತೋರಿಸಿಕೊಳ್ಳುವಂತಿಲ್ಲ. ತಾಯಿಯಾದವಳಿಗೆ ಕೈಸೋತು ಹೋಗುತ್ತದೆ. ಆದರೂ ಡೋಲಿನ ಸೌಂಡು ನಿಂತು ಹೋಗುವುದಿಲ್ಲ, ಸ್ವಲ್ಪ ಕಡಿಮೆ ಆಗಬಹುದು ಅಷ್ಟೆ, ಆದರೆ ಅಷ್ಟಕ್ಕೇ ಕೋಪ ಮಾಡಿಕೊಳ್ಳುವ ಆಕೆಯ ಗಂಡ ತನ್ನ ರನ್ನಿಂಗ್ ಕಾಮೆಂಟ್ರಿಯ ನಡುವೆಯೇ ಹೆಂಡತಿಯ ಕಡೆ ತಿರುಗಿ ಒಮ್ಮೆ ರೇಗಿಕೊಳ್ಳುತ್ತಾನೆ. ಜೋರಾಗಿ ಸೌಂಡ್ ಮಾಡು, ಬಾರಿಸು ಅಂತ. ಆಕೆ ತನ್ನ ಡೋಲಿನ ಸೌಂಡಿನ ಜೊತೆ ಜೊತೆಗೆ ಬಾಯಲ್ಲಿ ತಾನೂ ಕೂಡ ತನ್ನ ಗಂಡನ ಮಾತಿಗೆ ಅನುಪಲ್ಲವಿ ಸೇರಿಸಿದಂತೆ ಮಾತು ಸೇರಿಸುತ್ತಿರಬೇಕು. ಆದರೆ ತಂದೆಯೆನಿಸಿಕೊಂಡವನು 'ಶೋ' ತೋರಿಸುವಲ್ಲಿ ತೋರುವ ಉತ್ಸಾಹ ತಾಯಿಯಾದವಳಿಗೆ ಮಾತ್ರ ಇರುವುದಿಲ್ಲ. ಯಾಕೆ ಗೊತ್ತ? ಆಕೆ ತಂದೆಯಲ್ಲ ತಾಯಿ ಕಣ್ರೀ! ಆ ಹೆಂಗಸು ಮಾತಾಡುವ ಮಾತು ಆಕೆಯ ಬಾಯಿಂದ ಕಾಟಾಚಾರಕ್ಕೆ ಉದುರುತ್ತಿರುತ್ತದೆ. ಕೈ ವಿಧಿಯಿಲ್ಲದೆ ಡೋಲು ಬಾರಿಸುತ್ತಿರುತ್ತದೆ. ಆ ಮಗು ಯಾವ ಅಪಾಯವೂ ಇಲ್ಲದಂತೆ ತಂತಿಯಿಂದ ಕೆಳಗಿಳಿಯಲಿ ಭಗವಂತ! ಅಂತ ಆಕೆಯ ಕಣ್ಣಲ್ಲಿ ಪ್ರಾರ್ಥನೆಯಿರುತ್ತದೆ. ದುರಂತವೆಂದರೆ ತಂತಿಯ ಮೇಲೆ ನಡೆವ ಮಗುವೇ ಚಿಕ್ಕದು, ಅದರ ಜೊತೆ ಆಕೆ ಮತ್ತೊಂದಕ್ಕೆ ತುಂಬು ಗರ್ಭಿಣಿ. ಹೊಟ್ಟೆಯಲ್ಲೊಂದು ಮಗು ಕಾಲುಬಡಿಯುತ್ತಿದ್ದರೆ, ಎದುರಿಗಿರುವ ಮಗಳು ತಂತಿಯ ಮೇಲೆ ನಿಂತು ಕಾಲಿನಲ್ಲಿ ಬ್ಯಾಲೆನ್ಸಿಂಗ್ ಮಾಡುತ್ತಿರುತ್ತಾಳೆ. ಜನತಟ್ಟುವ ಚಪ್ಪಾಳೆಗೂ ಮಗು ತಲೆ ಎತ್ತುವಂತಿಲ್ಲ, ಮಗು ತಲೆ ಎತ್ತಿದರೆ ಅಪಾಯ ಕಟ್ಟಿಟ್ಟಬುತ್ತಿ. 'ಶೋ' ನಡೆಸುತ್ತಿರುವ ಅಪ್ಪನಿಗೆ ಆ ಮಗು ತಂತಿಯ ಮೇಲೆ ನಡೆದು ಬೆಂಬಲಿಸುತ್ತಿದೆ. ಆದರೆ ಈ ಎಲ್ಲ ಆಂತರಿಕ, ಅನುತಾಪಗಳನ್ನು ಅನುಭವಿಸುವ ಕಷ್ಟ ಮಾತ್ರ ಅದರ ತಾಯಿಗೆ. ಹೆಣ್ಣಾದ ಆ ಜೀವಕ್ಕೆ ಕಣ್ಣಲ್ಲಿ ನೀರು ಬಂದರೂ ತೋರಿಸಲು ಜಾಗವಿಲ್ಲ, ಅದನ್ನೆಲ್ಲಾ ಶೋನಲ್ಲಿ ತೋರಿಸಿಕೊಳ್ಳುವ ಹಾಗಿಲ್ಲ. ಹೆತ್ತ ಮಗುವಿನ ಜೀವವನ್ನೇ ಪಣಕಿಟ್ಟು ಆಡುವ ಆಟವಿದು. ಗಂಡ ಅದನ್ನೇ ದುಡಿಯುವ ಬಿಸಿನೆಸ್ಸು ಮಾಡಿಕೊಂಡಿದ್ದಾನೆ.

ಕಲೆಯ ಈ ಎಲ್ಲಾ ಧಾವಂತಗಳ ಅಭಿವ್ಯಕ್ತಿಗೆ, ಅಂತರಾಳದ ಆಕ್ರಂದನವನ್ನು ತೋರಿಸಿಕೊಳ್ಳಲಿಕ್ಕೆ, ಆಕೆಗೆ ಬಾಯಿಲ್ಲ. ಬದಲಿಗೆ ಕೈಯ್ಯಲ್ಲೊಂದು ಕೋಲಿದೆ, ಹೊಟ್ಟೆಯ ಮೇಲೊಂದು ಡೋಲಿದೆ, ಜನರ ಚಪ್ಪಾಳೆಯೂ ಕೇಳಿಸದಂತೆ ಒಮ್ಮೊಮ್ಮೆ ಆಕೆ ಸೌಂಡು ಮಾಡುತ್ತಾಳೆ. ಮಗು ಅಪಾಯಕ್ಕೆ ಸಿಕ್ಕಂತೆ ಗೋಚರಿಸಿದಾಗಲೆಲ್ಲಾ ಸೌಂಡು ಕಡಿಮೆ ಮಾಡುತ್ತಾಳೆ. ಆ ಮಗುವಿನ ಪಾದಗಳನ್ನೇ ತದೇಕಚಿತ್ತದಿಂದ ನೋಡುತ್ತಾಳೆ. ಅಪ್ಪನ ಕಿವಿ ಮಾತ್ರ ಜನಕೊಡುವ ಚಿಲ್ಲರೆ ಕಾಸಿನ ಸೌಂಡಿಗೆ ತೆರೆದಿರುತ್ತದೆ. ಮಗು ಅಪಾಯವಿಲ್ಲದೆ ಶೋ ಮುಗಿಸಿ ಕೆಳಗಿಳಿದಾಗ ಮಾತ್ರ ಆ ತಾಯಿಗೆ ಎದೆ ಹಗುರ, ಮಗು ಹಾಗೆ ಕೆಳಗಿಳಿದಾಗ ಕಡೆಯದಾಗಿ ಆಕೆ ಬಾರಿಸುವ ಡೋಲಿನ ಶಬ್ದ ಕೇಳಬೇಕು ನೀವು! ಆ ಸೌಂಡಿನಲ್ಲೊಂದು ನಿರಾಳತೆಯಿರುತ್ತೆ, ನೋವಿಗೊಂದು ಬಿಡುಗಡೆಯಿರುತ್ತೆ, ಜನರ ಮುಂದೆ ಪರೀಕ್ಷೆ ಬರೆದು ಪಾಸಾದ ಸಂತೋಷ ಇರುತ್ತೆ, ತನಗರಿವಿಲ್ಲದಂತೆ ದೇಹದಲ್ಲಿ ರಕ್ತದೊತ್ತಡ ಹತೋಟಿಗೆ ಬಂದಿರುತ್ತೆ, ಇಷ್ಟೆಲ್ಲಾ ನಡೆವ ಜೀವದೊತ್ತಡದ ಬಯೋಕೆಮಿಸ್ಟ್ರಿ ಹೆಣ್ಣೆಂಬ ಆ ತಾಯ್ತನದಲ್ಲಿ ನಿರಂತರವಾಗಿ ನಡೆದಿರುತ್ತದೆ. ಅದಕ್ಕೇ ಅವಳನ್ನು ತಾಯಿ ಅನ್ನೋದು. ಆ ಭಾವಕ್ಕೆ ಅಂತಸ್ತುಗಳ ಮೇರೆಯಿಲ್ಲ. ಭೂಮಿಯ ಮೇಲೆ ಸೃಷ್ಟಿಸುವ ಶಕ್ತಿ ಇರುವ ಒಂದೇ ಒಂದು ಸ್ಥಾಯಿ ಎಂದರೆ ಅದು ತಾಯಿ. ಅಲ್ಲಿ ಹುಟ್ಟುವ ಆ ಡೋಲಾಕಿನ ಸೌಂಡುಗಳ ರಿದಮ್ಮಿನಲ್ಲಿ ಎಷ್ಟೆಲ್ಲಾ ಬಿಡುಗಡೆಯ ದಾರಿಗಳಿವೆ ನೋಡಿ!

ಹನ್ನೆರಡನೇ ಶತಮಾನದ ಮಹಾದೇವಿಯಕ್ಕ ಎಂಬ ಶಿವಶರಣೆ ಇಂಥದೇ ಒಂದು ಆತಂಕದ ಪರಿಸ್ಥಿತಿಯನ್ನೆದುರಿಸಿ ವಚನ ಬರೆಯುತ್ತಾಳೆ. ಅಲ್ಲಿ ಕೌಶಿಕನೆಂಬ ಮಹಾರಾಜ ವಿಷ್ಣುವಿನ ಭಕ್ತ. ಈಕೆ ಪರಮ ಶಿವಭಕ್ತೆ. ಪ್ರಥಮ ರಾತ್ರಿಯಂದು ನೀನು ಮಾತು ಕೊಟ್ಟಂತೆ ನಾನು ಪೂಜಿಸುವ ದೈವವನ್ನೇ ಪೂಜಿಸಬೇಕೆಂದು ಕೌಶಿಕ ಹಠ ಹಿಡಿಯುತ್ತಾನೆ. ಅಕ್ಕ ಸುತಾರಾಂ ಒಪ್ಪುವುದಿಲ್ಲ. ಶಿವ ಅವಳ ಆರಾಧ್ಯ ದೈವ. ಶಿವನನ್ನಲ್ಲದೆ ಬೇರಾರನ್ನೂ ತಾನು ಸೇವಿಸುವುದಿಲ್ಲವೆಂಬ ಮದುವೆಯ ಮುಂಚಿನ ಷರತ್ತನ್ನು ಆಕೆ ನೆನಪಿಸುತ್ತಾಳೆ. ಆದರೆ ಎಷ್ಟೇ ಆದರೂ ಅವನು ಮಹಾರಾಜನಲ್ಲವೇ! ಬೆಡ್ ರೂಮಿನಲ್ಲೂ ಅವನು ಅಧಿಕಾರ ಚಲಾಯಿಸುತ್ತಾನೆ. ಆಗ ನೀನು ದೈವದ ವಿಚಾರಕ್ಕೆ ಧರ್ಮದ ವಿಚಾರಕ್ಕೆ ನನ್ನನ್ನು ಒತ್ತಾಯಿಸಿದರೆ ನಾನು ಅರಮನೆಯನ್ನೇ ತೊರೆದು ಹೋಗುವೆ ಎನ್ನುತ್ತಾಳೆ. ಆ ರಾತ್ರಿಯಲ್ಲೇ ಅರಮನೆಯಿಂದ ಕಾಲ್ತೆಗೆಯುತ್ತಾಳೆ. ಆಗ ಕೌಶಿಕ ಅವಳ ಸೀರೆಯ ಸೆರಗಿಡಿದು ಹೆಣ್ಣಿಗೆ ಪ್ರಾಣಕ್ಕಿಂತ ಮಾನವೇ ಮುಖ್ಯ. ನಿನ್ನ ಸೀರೆಯ ಚುಂಗು ನನ್ನ ಕೈಯ್ಯಲ್ಲಿದೆ ಈಗ ಹೊರಡು ನೋಡೋಣ! ಎಲ್ಲಿಗೆ ಹೊರಡುತ್ತೀಯೆಂದು!. ಮೈಮೇಲೆ ಬಟ್ಟೆ ಇಲ್ಲದೆ ನೀನು ಹೋಗುವುದಾದರೂ ಎಲ್ಲಿಗೆ? ಎಂದು ಕೆಣಕುತ್ತಾನೆ. ಆಗ ಆಕೆಯ ಬಾಯಲ್ಲಿ ಬರುವ ವಚನದ ಮಾತೇ ಈಗ ನಾನು ಹೇಳ ಹೊರಟಿರುವ ಸಾಲುಗಳು.

**ಎಮ್ಮೆಗೆ ತನ್ನ ಹಸಿವಿನ ಚಿಂತೆ**
**ಸಮ್ಮಗಾರನಿಗೆ ಅದರ ಚರ್ಮದ ಚಿಂತೆ**
**ನಿನಗೆ ನಿನ್ನ ಕಾಮದ ಚಿಂತೆ**
**ನನಗೆ ನನ್ನ ಚೆನ್ನಮಲ್ಲಿಕಾರ್ಜುನನ ಚಿಂತೆ,**
**ಒಲ್ಲೆ ಹೋಗು ಸೆರಗ ಬಿಡು ಮರುಳೆ**
**ಇಹದ ಗಂಡರನೆಲ್ಲ ತೆಗೆದು ಒಲೆಯೊಳಗಿಕ್ಕು**

ಎನ್ನುವ ವಚನದ ಸಾಲುಗಳ ಮೂಲಕವೇ ಉತ್ತರ ಕೊಟ್ಟು ಆಕಾಶವೇ ಬಟ್ಟೆ, ಬಯಲೇ ಆಲಯ ಎಂಬಂತೆ ಹೊರಟು ಬಿಡುತ್ತಾಳೆ. ಯಾಕಿದು ಈಗ ಇಲ್ಲಿ ನೆನಪಾಯಿತೆಂದರೆ! ಇಲ್ಲಿ ಕೌಶಿಕನಿಗೆ ಅಪ್ರತಿಮ ಸುಂದರಿಯಾದ ಮಹಾದೇವಿಯ ಸೌಂದರ್ಯ ಮತ್ತು ಕಾಮದ ಚಿಂತೆಯಾದರೆ, ಸಮ್ಮಗಾರನಿಗೆ ಎಮ್ಮೆಯ ಚರ್ಮದ ಚಿಂತೆ, ಎಮ್ಮೆಗೆ ತನ್ನ ಹಸಿವಿನ ಚಿಂತೆ, ಆಕೆಗೆ ಅವಳ ಚೆನ್ನಮಲ್ಲಿಕಾರ್ಜುನನ ಚಿಂತೆ– ಇಲ್ಲಿ ತಂತಿಯ ಮೇಲೆ ನಡೆವ ಮಗುವಿಗೆ ಅಪ್ಪ ಅಮ್ಮನ ಹೊಟ್ಟೆ ತುಂಬಿಸುವ ಚಿಂತೆ, ಅಪ್ಪನಿಗೆ ಕಾಸಿನ ಚಿಂತೆ. ಹಾಗೆಯೇ ಆ ಮಗುವಿನ ತಾಯಿಗೆ ತಂತಿಯ ಮೇಲೆ ನಡೆಯುವ ತನ್ನ ಮಗುವಿನ ಜೀವದ ಚಿಂತೆ ಹೇಗಿದೆ ನೋಡಿ ಚಿಂತೆಯ ಪರಮಾರ್ಥ.

ಗಂಡಿಗೆ ಎಷ್ಟೇ ಪುರುಷಾರ್ಥವಿದ್ದರೂ, ಕಣ್ಣಿಗೆ ಕಾಣುವ ಜೋಗುಳ ಗೀತೆ ಹೆಣ್ಣೇ ಕಣ್ರಿ. ಧರಣಿಗೆ ಗಿರಿ ಭಾರವೇ? ಗಿರಿಗೆ ಮರವು ಭಾರವೇ? ಬಳ್ಳಿಗೆ ಕಾಯಿ ಭಾರವೇ? ಹೆತ್ತ ತಾಯಿಗೆ ಮಗುವು ಭಾರವೇ?– ಎಂಬ ಸಿನಿಮಾ ಗೀತೆ ಸುಳ್ಳಲ್ಲ.

ಚಿಕ್ಕಂದಿನಲ್ಲಿ ಎಷ್ಟೋ ಸಲ ನೀವು ಶಾಲೆಗೆ ಹೋಗುವಾಗ ಬರುವಾಗ ಇಂಥ ಅದೆಷ್ಟೋ ಹಾದಿ ಬೀದಿ ಶೋಗಳನ್ನು ನೋಡಿರುತ್ತೀರಿ. ಈಗ ನೆನಪಿಸಿಕೊಳ್ಳಿ ಆ ಡೋಲಾಕಿನ ಶಬ್ದದಲ್ಲಿ ಎಷ್ಟೆಲ್ಲಾ ದನಿಗಳಿದ್ದವು ಅಂತ. ನಿಮ್ಮ ಮನಸ್ಸು ಆಗ ಮಾತಾಡುತ್ತದೆ ನಿಮ್ಮೊಳಗೆ. ಹಾಗೆ ದನಿ ಕೇಳಿಸಿಕೊಂಡವರ ಎದೆಯೊಳಗೆ ಮ್ಯಾನ್‌ಪವರ್ ಜೊತೆಗೊಂದು ಹೆಂಗರುಳಿದ್ದರೆ ಸಾಕು! ಸೌಂಡಿನಲ್ಲಿರುವ ನೋವಿನ ತೂಕ ಎಷ್ಟು ಎಂಬುದು ಅರ್ಥವಾಗುತ್ತದೆ. ಇಷ್ಟು ಸಾಕಲ್ಲವೇ ಭಾವುಕತೆಯ, ತಾಯ್ತನದ ನಮ್ಮ ದೃಷ್ಟಿಕೋನಕ್ಕೆ. ನಾವೂ ಕೂಡ ಒಂದಲ್ಲಾ ಒಂದು ರೀತಿಯಲ್ಲಿ ಜೀವನ ನಡೆಸಲು ತಂತಿಯ ಮೇಲೆ ನಡೆಯುತ್ತಿರುವವರೆ! ಕೆಲವು ಅಪಾಯಗಳಿಂದ ನಮ್ಮನ್ನೂ ರಕ್ಷಿಸಲು ತೆರೆದ ಕಣ್ಣಿಂದ ನೋಡುತ್ತಾ ಮನದಲ್ಲೇ ಬೇಡುವ, ಎದೆ ತುಂಬ ಧಾವಂತದಿಂದ ನಮ್ಮ ದಿಕ್ಕನ್ನೇ ನೋಡಿಕೊಳ್ಳುವ, ಆತಂಕಪಡುವ, ಹೃದಯಗಳು ಇದ್ದಾವಲ್ಲ. ನಾವೂ ಕೂಡ ಜೀವನದಲ್ಲಿ ಶೋ ಮುಗಿಸಿ ಮನೆಗೆ ಬಂದಾಗ ಉಸ್ಸಪ್ಪಾ ಎಂದು ಉಸಿರುಬಿಡುವ ಜೀವಗಳು ಇರಲೇಬೇಕಲ್ಲ! ಆ ಜೀವಜಾಲಕ್ಕೆ ಒಮ್ಮೆ ಶರಣೆನ್ನಿ, ಹಾಗೆ ಶರಣೆಂದರೆ ನಮ್ಮ ಎದೆಯಲ್ಲೂ ಮಹಾದೇವಿ ಅಕ್ಕ ಹುಟ್ಟುತ್ತಾಳೆ. ತಂತಿಯ ಮೇಲೆ ನಡೆವ ಆ ಮಗುವಿನ ತಾಯಿ ಡೋಲು ಬಾರಿಸುತ್ತಾಳೆ. ನೋವು ನುಂಗಿ ನಗುವ ಕಲೆ ಕರಗತವಾಗಿ ಮೈಗಂಟಿಕೊಳ್ಳುತ್ತದೆ. ಏನಂತೀರಿ?

# ಮೈಸೂರಲ್ಲಿ ಘಮ ಘಮಿಸುತ್ತಿದೆ ಕಾಶ್ಮೀರ ಮಲ್ಲಿಗೆ



ನಗರ ಬೆಳೆದಂತೆ ಹೂವುಗಿಡಗಳು ಕೂಡ ಮರೆಯಾಗುತ್ತಿವೆ. ಜಾಗದ ಕೊರತೆಯಿಂದ ಬದುಕುಳಿದಿರುವ ಹಿರಿಯ ಜೀವಿಗಳಿಗೂ ಜಾಗವಿಲ್ಲ, ಇನ್ನೂ ಹೂವು ಗಿಡಗಳು ಬೆಳೆಯುವ ಮಾತೆಲ್ಲಿ, ಸದ್ಯಕ್ಕೆ ಪೂಜೆಗೆ ಹಾಗೂ ಮುಡಿಗೇರಿಸಲು ಹೂವು ಸಿಕ್ಕರೆ ಸಾಕಾಗಿದೆ. ಅದರಲ್ಲೂ ಈಗಿನ ಕಾಲದ ಐಟಿ.ಬಿಟಿ ಯುವತಿಯರು ಹೂವು ಮುಡಿಯುವುದನ್ನೇ ಬಿಟ್ಟಿದ್ದಾರೆ, ಹೂವುಗಳು ದೊರಕುವುದಿಲ್ಲ ವೆಂದು ಎಲ್ಲೋ ಇವರಿಗೆ ಮುನ್ಸೂಚನೆ ಇತ್ತೇನು? ಕೆಲವರಿಗಂತೂ ಹೂವುಗಳ ಹೆಸರುಗಳೇ ತಿಳಿಯದು. ಅದರಲ್ಲೂ ಅಪರೂಪಗಳಲ್ಲಿ ತುಂಬಾ ಅಪರೂಪವಾದ ಏಳು ಸುತ್ತಿನ ಕಾಶ್ಮೀರ ಮಲ್ಲಿಗೆ ಹೂವು ಬಗ್ಗೆ ತಿಳಿದಿರುವುದಾದರು ಹೇಗೆ?

ಪರಿಸರದ ಮೇಲೆ ಪ್ರೀತಿ ಇರುವವರು ಹೂವಿನ ಗಿಡ, ಮಣ್ಣು, ಗೊಬ್ಬರಗಳನ್ನು ನರ್ಸರಿಯಿಂದ ಖರೀದಿಸಿತರಬೇಕು. ಇದರ ಜೊತೆಗೆ ದೊಡ್ಡ ದೊಡ್ಡ ಕುಂಡಗಳನ್ನು ತಂದರೂ ಬೆಳೆಯಲು ಜಾಗವಿಲ್ಲ. ಕೆಲವರು ಮನೆಯ ತಾರಸಿಯ ಮೇಲೆ ಬೆಳೆಸುತ್ತಾರೆ. ಇನ್ನೂ ಎಲ್ಲೋ ಕೆಲವರು ಅದಕ್ಕೊಂದಿಷ್ಟು ಪ್ರೀತಿಯ ಧಾರೆಯೆರೆದು ಗಿಡಗಳ ಆರೈಕೆ ಮಾಡುತ್ತಾರೆ. ನಮ್ಮಲ್ಲಿ ದೊರಕುವ ದುಂಡು ಮಲ್ಲಿಗೆ, ಸೂಜಿ ಮಲ್ಲಿಗೆ ಹೂವುಗಳನ್ನು ನೋಡುವುದೇ ಒಂದು ಭಾಗ್ಯ ಅದರಲ್ಲೂ ಅಪರೂಪದಲ್ಲಿ ಅಪರೂಪವಾದ ಕಾಶ್ಮೀರ ಮಲ್ಲಿಗೆ ಹೂವು ನೋಡಿದ್ದೀರಾ... ಖಂಡಿತ ಸಾಧ್ಯವಿಲ್ಲ. ಪಟ್ಟಣವಾಸಿಗಳಿಗೆ ಕಾಶ್ಮೀರ ಸೇಬಿನ ಬಗ್ಗೆ ಗೊತ್ತಿರುತ್ತದೆ. ಆದರೆ ಕಾಶ್ಮೀರ ಮಲ್ಲಿಗೆ ಹೂವಿನ ಬಗ್ಗೆ ಕಂಡು ಇರುವುದಿಲ್ಲ, ಕೇಳಿರುವುದಿಲ್ಲ, ಸುಮಾರು ಏಳು ಸುತ್ತಿನ ಕಾಶ್ಮೀರ ಮಲ್ಲಿಗೆ ಹೂವಿನ ಗಿಡ ಬೆಳೆಯುವುದು ಅಷ್ಟು ಸುಲಭದ ಮಾತಲ್ಲ.

ಖಂಡಿತ ನೋಡಬಹುದು, ತಾವು ಕೂಡ ಈ ಹೂವನ್ನು ಬೆಳೆಯಬಹುದೆಂದು ಮಾಡಿತೋರಿಸಿರುವ ಮೈಸೂರಿನ ಟಿ.ಕೆ.ಲೇಔಟ್ ಬಡಾವಣೆಯ ನಿವಾಸಿಯಾದ ರಾಜಲಕ್ಷ್ಮಿ ಕೃಷ್ಣಪ್ರಸಾದ್‌ರವರು ಈ ಕಾಶ್ಮೀರ ಹೂವನ್ನು ಮನೆಯ ಅಂಗಳದಲ್ಲಿ ಗಿಡವನ್ನು ನೆಟ್ಟು ಬೆಳೆಸಿದ ಪರಿಶ್ರಮದ ಫಲಿತಾಂಶವೇ ಇಂದು ಅವರ ಮನೆಯ ಅಂಗಳದಲ್ಲಿ ಅಪರೂಪದ ಏಳು ಸುತ್ತಿನ ಕಾಶ್ಮೀರ ಮಲ್ಲಿಗೆಯ ಹೂವು ಅರಳಿ ನಳನಳಿಸುತ್ತ ಘಮಘಮಿಸುತ್ತಿವೆ. ಇವರಿಗೆ ಪರಿಸರ, ಮರಗಿಡ, ಹೂವುಗಳ ಮೇಲೆ ಪ್ರೀತಿ ಇರುವುದರಿಂದ ಕೇರಳದ ಅವರ ಸ್ನೇಹಿತರು ಉಡುಗೊರೆಯಾಗಿ ಕಾಶ್ಮೀರದ ಮಲ್ಲಿಗೆ ಹೂವಿನ ಗಿಡವನ್ನು ಕೊಟ್ಟರಂತೆ. ಆ ಸ್ನೇಹಿತರ ನೆನಪಿಗೆ ತಂದು ಗಿಡವನ್ನು ನೆಟ್ಟು ಬೆಳೆಸಿದರಂತೆ. ಈ ಹೂವು ಚೈತ್ರ ಮಾಸದಲ್ಲಿ ಮಾತ್ರ ಬಿಡುತ್ತದೆಯಂತೆ. ಜನವರಿಯಿಂದ ಮೇ ತಿಂಗಳಲ್ಲಿ ಮಾತ್ರ ಈ ಹೂವನ್ನು ಕಾಣಬಹುದು. ಇದು ಕೇವಲ 5 ರಿಂದ 6 ಹೂವುಗಳು ಮಾತ್ರ ಅರಳುತ್ತದೆ ಎಂದು ತಿಳಿಸುತ್ತಾರೆ. ಇವರ ಮನೆಯ ಗಿಡದಲ್ಲಿ ಅಪರೂಪದ ಕಾಶ್ಮೀರಿ ಹೂವು ಅರಳಿ, ಮನೆ ಮಂದಿಯೆಲ್ಲ ಸಂತೋಷ ಪಡುತ್ತಿದ್ದಾರೆ. ಮನೆಯ ಹೂವು ತೋಟವಿದ್ದರಂತು ಇಂತಹ ಅಪರೂಪದ ಹೂವುಗಿಡಗಳನ್ನು ಬೆಳೆಸಬಹುದು ಮನೆಯೊಡತಿ ರಾಜಲಕ್ಷ್ಮಿಯವರು ತಿಳಿಯ ಪಡಿಸುತ್ತಾರೆ.



ಕಾಶ್ಮೀರ ಮಲ್ಲಿಗೆ ಹೂವು ಏಳು ಸುತಿನ ದಳಗಳನ್ನು ಹೊಂದಿದೆ, ನೋಡಲು ಬಿಳಿ ಗುಲಾಬಿಯಂತೆ, ದುಂಡುಮಲ್ಲಿಗೆಯಂತೆ ಕಾಣುತ್ತದೆ. ಮಲ್ಲಿಗೆ ಹೂವುಗಳಲ್ಲಿ ಸುಮಾರು 200 ಜಾತಿ ಇದೆ. ಇದು ತುಂಬಾ ಚಿಕ್ಕ ಗಿಡವಾಗಿರುತ್ತದೆ. 0.5 ಮೀಟರ್‌ನಿಂದ 3 ಮೀಟರ್ ಉದ್ದ ಬೆಳೆಯುತ್ತದೆ. ಇದನ್ನು ಬೆಲೆಯುವುದು ಹೆಚ್ಚಾಗಿ ಅದರ ಪರಿಮಳಕ್ಕೆ. ಈ ಹೂವನ್ನು ಸುಗಂಧ ತೈಲ ತಯಾರಿಸಲು ಬಳಸುತ್ತಾರೆ. ಈ ಮಲ್ಲಿಗೆಯ ಹೂವುಗಳನ್ನು ಕುಡಿಯುವ ಟೀಯಲ್ಲಿ ಬಳಸುತ್ತಾರೆ. ಪರಿಮಳಕ್ಕೆ ಗಂಧದ ಕಡ್ಡಿಗಳಿಗೆ, ಮೈಗಳಿಗೆ ಸುವಾಸನೆಯ ಸೆಂಟ್ ತಯಾರಿಸಲು ಬಳಕೆಯಾಗುತ್ತದೆ. ಜೊತೆಗೆ ಸಲಾಡ್‌ಗಳಿಗೂ ಇದರ ಉಪಯೋಗ ಮಾಡಲಾಗುತ್ತದೆ. ಇದು ಕ್ಯಾನ್ಸರ್ ಮತ್ತು ವೈರಸ್ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ. ಹೀಗೆ ಇನ್ನೂ ಹತ್ತಾರು ಔಷಧಗಳಿಗೆ ಬಳಕೆಯಾಗುತ್ತದೆ.

ಬಲಿತ ಗಿಡದ ಕಾಂಡವನ್ನು ಕತ್ತರಿಸಿ ಫಲವತ್ತಾದ ಮಣ್ಣಿನಲ್ಲಿ ನೆಡುವುದರಿಂದ ಹೊಸ ಗಿಡ ಬೆಳೆಸಬಹುದು. ಗಿಡದ ಕಾಂಡ ಸಣ್ಣದಾಗಿದ್ದು ಹೂವುಗಳು ದೊಡ್ಡ ಗಾತ್ರದಲ್ಲಿ ಬಿಡುವುದರಿಂದ ಹೂವಿನ ಭಾರಕ್ಕೆ ಗಿಡ ಬಾಗದಂತೆ ಆಸರೆ ನೀಡಬೇಕು. ಸಮಯಕ್ಕೆ ಸರಿಯಾಗಿ ಗೊಬ್ಬರ ನೀರು ಹಾಕಬೇಕು ಗಿಡಕ್ಕೆ ಸೂರ್ಯನ ಬೆಳಕು ಬೀಳುವಂತೆ ನಿಗಾ ವಹಿಸಬೇಕು. ಇದರ ಮಧ್ಯದಲ್ಲಿ ಎಲೆ ಹಾಗೂ ಹೂವು ಕೊರೆಯುವ ಕೀಟಗಳನ್ನು ತಪ್ಪಿಸಲು ಬೇವಿನೆಣ್ಣೆಯಂತಹ ಉತ್ತಮ ಸಾವಯುವ ಕ್ರಿಮಿನಾಶಕ ಔಷಧ ಬಳಸಬೇಕು.

ಉತ್ತಮ ಆರೋಗ್ಯಕ್ಕಾಗಿ ಹಣ್ಣು ತರಕಾರಿಗಳನ್ನು ಬಳಸಿ ಎಂದು ವೈದ್ಯರು ಸಲಹೆ ನೀಡುವುದು ಎಲ್ಲರಿಗೂ ತಿಳಿದ ವಿಷಯ. ಅದರಂತೆ ಹೂವುಗಳನ್ನು ತಿನ್ನುವುದರಿಂದ ಕೂಡ ಆರೋಗ್ಯ ವೃದ್ಧಿಸಿಕೊಳ್ಳಬಹುದು. ದೇವರಿಗೆ ಹಾಗೂ ಮಹಿಳೆಯರು ಮುಡಿಯೇರಲು ಮಾತ್ರ ಬಳಸುವ ಈ ಮಲ್ಲಿಗೆ ಹೂವುಗಳಲ್ಲಿ ಕೂಡ ವಿಟಮಿನ್ ಅಂಶವಿದೆ ಎಂದು ಸಂಶೋಧನೆಗಳ ಮೂಲಕ ಸಾಬೀತಾಗಿದೆ. ಪ್ರತಿಯೊಬ್ಬರ ಮನೆಯಲ್ಲಿ ಈ ಅಪರೂಪದ ಏಳು ಸುತ್ತಿನ ಕಾಶ್ಮೀರ ಮಲ್ಲಿಗೆಯ ಗಿಡವನ್ನು ನೆಟ್ಟು ಬಿಡುವ ಹೂವುಗಳನ್ನು ಕಣ್ಣು ತುಂಬ ನೋಡಿ ಸಂಭ್ರಮಿಸಿ.

– ಎಂ.ಆರ್.ಮಂಜುನಾಥ್

Printed by T.S. Gopinath, Published by M. Govinde Gowda on behalf of Academy Newspapers Private Limited, 15-C Industrial 'A' Layout, Bannimantap, Mysore-570 015 and Printed at Academy Newspapers Private Limited, 15-C Industrial 'A' Layout, Bannimantap, Mysore-570 015 and Published at 15-C Industrial 'A' Layout, Bannimantap, Mysore-570 015, Editor: M. Govinde Gowda Ph: 2496520 / 2496521 / 2496526 / 2496527 / 2496528. Fax: 0821-2496525. CITY OFFICES: Visveswaraya Building, III Floor, K.R. CIRCLE, MYSORE-570 001, Ph: 2431774 and No. 114, D. DEVARAJ URS ROAD (Opposite Big Bus), MYSORE-570 001. Ph: 2428695. RNI Reg. No. 36581 / 1980 E-mail address: news@mysurumithra.com For advertisements: ad@mysurumithra.com, website: www.mysurumithra.com

# ಮೈಸೂರು ಮೃಗಾಲಯದಲ್ಲಿ ಮೂರು ಹುಲಿ ಮರಿ ಜನನ

## 9 ವರ್ಷದ ನಂತರ ಸಂಭ್ರಮ



ಮೈಸೂರು, ಮೇ 9(ಎಂಟಿವೈ)– ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಸಂಭ್ರಮ ಮನೆ ಮಾಡಿದೆ. 9 ವರ್ಷಗಳ ಬಳಿಕ ಮೃಗಾಲಯದಲ್ಲಿ ಬಿಳಿ ಹುಲಿಯೊಂದು ಮೂರು ಮರಿಗಳಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮರಿಗಳು ಆರೋಗ್ಯದಿಂದ ಕೂಡಿರುವುದಾಗಿ ಮೃಗಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮೈಸೂರು ಮೃಗಾಲಯದ 8 ವರ್ಷದ ಹೆಣ್ಣು ಹುಲಿ ತಾರಾ ಹಾಗೂ 4 ವರ್ಷದ ಗಂಡು ಹುಲಿ ರಾಕಿ ಜೋಡಿಗೆ ಮೂರು ಮರಿ ಜನಿಸಿವೆ. ತುಂಬು ಗರ್ಭಿಣಿಯಾಗಿದ್ದ ತಾರಾ ಏ.26ರಂದು ಮೂರು ಮರಿಗಳಿಗೆ ಮೃಗಾಲಯದ ಹುಲಿ ಬೋನಿನಲ್ಲಿ ಜನ್ಮ ನೀಡಿ, ಆರೈಕೆ ಮಾಡುತ್ತಿದೆ. ಗರ್ಭಿಣಿಯಾಗಿದ್ದ ಹುಲಿಯ ಚಲನವಲನ ಹಾಗೂ ಆರೋಗ್ಯದ ಸ್ಥಿತಿಗತಿ ಬಗ್ಗೆ ತಿಳಿಯುವುದಕ್ಕಾಗಿ ಬೋನ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಏ.26ರಂದು ಮೂರು ಮರಿಗಳಿಗೆ ಜನ್ಮ ನೀಡಿರುವ ತಾರಾ, ಮರಿಗಳಿಗೆ ಸಹಜವಾಗಿ ಹಾಲುಣಿಸುವ ಮೂಲಕ ಆರೈಕೆ ಮಾಡುತ್ತಿದೆ. ಕಳೆದ ಎರಡು ವಾರಗಳಿಂದ ತಾಯಿ ಮತ್ತು ಮರಿಗಳ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿತ್ತು. ಆರೈಕೆಯಲ್ಲಿ ತಾಯಿ ಹುಲಿಯಿಂದ ಸಹಜ ವರ್ತನೆ ದೃಢಪಟ್ಟ ಹಿನ್ನೆಲೆಯಲ್ಲಿ ಹುಲಿ ಮರಿಗಳ ಜನನವನ್ನು ಮೃಗಾಲಯವು ಬಹಿರಂಗ ಪಡಿಸಿದೆ.

ಈ ಕುರಿತು ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ 'ಮೈಸೂರು ಮಿತ್ರ'ನೊಂದಿಗೆ ಮಾತನಾಡಿ, ಮೈಸೂರು ಮೃಗಾಲಯದಲ್ಲಿ 9 ವರ್ಷದ ನಂತರ ಹುಲಿ ಮರಿಗಳ ಜನನವಾಗಿದೆ. ಹುಲಿ ಮರಿಗಳ ಜನನ ಹಾಗೂ ಹುಲಿಗಳ ಸಂರಕ್ಷಣೆಯಲ್ಲಿ ಮೈಸೂರು ಮೃಗಾಲಯ ಮುಂಚೂಣಿಯಲ್ಲಿದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಹುಲಿಗಳ ಕೂಡುವಿಕೆಗೆ ಅವಕಾಶ ನೀಡಿರಲಿಲ್ಲ. ಇದರಿಂದ ಜನನ ಪ್ರಕ್ರಿಯೆ ನಡೆದಿರಲಿಲ್ಲ. ಆದರೆ ಇದೀಗ ಬೇರೆ ಬೇರೆ ಮೃಗಾಲಯಗಳಿಂದ ಹುಲಿಗಳ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ತಾರಾ ಹಾಗೂ ರಾಕಿ ಹುಲಿಗೆ ಜೋಡಿ ಕಟ್ಟಲಾಗಿತ್ತು. ಕೆಲ ವರ್ಷಗಳ ನಂತರ ಈ ಜೋಡಿ ಪರಸ್ಪರ ಒಂದುಗೂಡಿದ್ದವು. ಇದೀಗ ಮೂರು ಮರಿಗಳು ಜನಿಸಿವೆ. ಪಾಲಕರು ಹಾಗೂ ವೈದ್ಯರು ತಾಯಿ ಹುಲಿ ಹಾಗೂ ಮರಿಗಳ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. ಈ ಮರಿಗಳ ಜನನದಿಂದಾಗಿ ಮೈಸೂರು ಮೃಗಾಲಯ 9 ಗಂಡು ಹುಲಿ, 7 ಹೆಣ್ಣು ಹುಲಿ ಹಾಗೂ 3 ಹುಲಿ ಮರಿಗಳನ್ನು ಹೊಂದಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

# ಇನ್ನು ಮುಂದೆ ಮೇ 9 ಭಾರತೀಯ ಸಂಗೀತಶಾಸ್ತ್ರ ದಿನ

## ರಾಜವಂಶಸ್ಥ ಯದುವೀರ್ ಘೋಷಣೆ

ಮೈಸೂರು,ಮೇ9(ಜಿಎ)– ಕರ್ನಾಟಕದಲ್ಲಿ ಇನ್ನು ಮುಂದೆ ಮೇ9, ಭಾರತೀಯ ಸಂಗೀತಶಾಸ್ತ್ರ ದಿನವೆಂದು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಘೋಷಿಸಿದರು.

ಮೈಸೂರಿನ ಬ್ರಹ್ಮವಿದ್ಯಾ, ರಸಋಷಿ ಸಂಶೋಧನಾ ಕೇಂದ್ರ, ಚನ್ನಪಟ್ಟಣದ ಸ್ವಾ.ರಾ.ಸಾ.ಧಾ ಮತ್ತು ಅಮೆರಿಕಾ ವೀಣಾ ವಿಶ್ವೇಶ್ವರನ್ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ನಗರದ ನಾದಬ್ರಹ್ಮ ಸಂಗೀತಾ ಸಭಾದಲ್ಲಿ ಡಾ.ರಾ. ಸತ್ಯನಾರಾಯಣ ಸಂಸ್ಮರಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಭಾರತೀಯ ಸಂಗೀತಶಾಸ್ತ್ರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೇ 9 ಭಾರತೀಯ ಸಂಗೀತಶಾಸ್ತ್ರ ದಿನವೆಂದು ಘೋಷಿಸಿದರು.



ಇದೇ ವೇಳೆ ಅಂತಾರಾಷ್ಟ್ರೀಯ ವೀಣಾ ವಾದಕರಾದ ವೀಣಾ ರಾ. ವಿಶ್ವೇಶ್ವರನ್ ಅವರು ರಚಿಸಿರುವ 'Objectivities and Subjectivities in Music' ಗ್ರಂಥ ಮತ್ತು ಡಾ.ಜಿ. ರಂಗರಾಜ್ ಅವರ 'ಗೊಂದಲದ ಗೂಡು' ಕಥಾಪ್ರಸಂಗ ಸಂಕಲನದ ಲೋಕಾರ್ಪಣೆ ಮಾಡಿದರು.

ನಂತರ ಮಾತನಾಡಿದ ಅವರು, ಡಾ.ರಾ. ಸತ್ಯನಾರಾಯಣ ಅವರ ಜೀವನದ ಕೊಡುಗೆ ಭಾರತೀಯ ಸಂಗೀತ ಶಾಸ್ತ್ರ ಮತ್ತು ಅವರು ಎಲ್ಲಾ ಕ್ಷೇತ್ರದಲ್ಲೂ ಕೊಡುಗೆ ನೀಡಿದ್ದಾರೆ. ಹಾಗಾಗಿ ಅವರ ಸಂಸ್ಮರಣೆ ಹಿನ್ನೆಲೆಯಲ್ಲಿ ಭಾರತೀಯ ಸಂಗೀತಶಾಸ್ತ್ರ ದಿನ ಎಂದು ಘೋಷಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದರು.

ಮೈಸೂರಿನ ಯುವರಾಣಿಯಾಗಿದ್ದ ವಿಜಯದೇವಿ ಅವರು ಇಡೀ ಮೈಸೂರಿನ ವಾತಾವರಣವೇ ಸಂಗೀತ ವಾತಾವರಣವಾಗಿತ್ತು ಎಂದು ಒಂದು ಸಂದರ್ಶನದಲ್ಲಿ ಅಂದೇ ಹೇಳಿದ್ದರು. ಅವರು ಹೇಳಿರುವಂತೆ ಆ ಕಾಲದಲ್ಲಿ ಮೈಸೂರು ದಕ್ಷಿಣ ಭಾರತದಲ್ಲಿಯೇ ಸಂಗೀತದ ಕೇಂದ್ರವಾಗಿತ್ತು ಈ ಹಿನ್ನೆಲೆಯಲ್ಲಿ ಆ ಕಾಲವನ್ನು ಮೈಸೂರಿನ ಸುವರ್ಣ ಯುಗ ಎಂದು ಹೇಳುತ್ತಿದರು. ಮತ್ತೆ ಆ ದಿನಗಳು ಮರುಕಳಿಸಬೇಕು ಎಂದರೆ ಸಂಗೀತ ಶಾಸ್ತ್ರ ಮತ್ತು ಕಲೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ಮೈಸೂರನ್ನು ದಕ್ಷಿಣ ಭಾರತದ ಸಂಗೀತದ ಕೇಂದ್ರವಾಗಿಸಲು ಮುಂದಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ವಿಜಯ್ ಶಂಕರ ಶುಕ್ಲಾ ಅವರಿಗೆ 'ಶಾಸ್ತ್ರಸೂರೀ' ಪ್ರಶಸ್ತಿ ಮತ್ತು ಡಾ. ಶ್ರೀಕಾಂತ ನಾಗೇಂದ್ರಶಾಸ್ತ್ರಿ, ಡಾ.ಎಸ್.ಆರ್. ನರಸಿಂಹಮೂರ್ತಿ ಅವರಿಗೆ ಸಂಸ್ಮರಣ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಸಂಗೀತ ನಾಟ್ಯ ಕಛೇರಿಯಲ್ಲಿ ಕಾಂಚನಾ ಸಹೋದರಿಯರಾದ ಖ್ಯಾತಿಯ ಕಾಂಚನಾ ಶ್ರೀರಂಜಿನಿ ಮತ್ತು ಕಾಂಚನಾ ಶ್ರುತಿರಂಜಿನಿ ಯುಗಳ ಗಾಯನ ನಡೆಸಿಕೊಟ್ಟರು. ನಾಳಿನ (ಮೇ 10) ಕಛೇರಿಯಲ್ಲಿ ಗಾಯಕರಾದ ಶ್ರೀಹರ್ಷ ಮತ್ತು ತಂಡದ ವತಿಯಿಂದ ಕರ್ನಾಟಕ ಸಂಗೀತ ಕಛೇರಿ ನಡೆಯಲಿದೆ. ಜ್ಯೋತಿ ಪಟ್ಟಾಭಿರಾಮ್, ಡಾ.ರಾಧಿಕಾ ನಂದಕುಮಾರ್, ಮೋಹನ್ ರಾಜ್ ಅರಸ್, ಮಿರ್ಲೆ ಕಾರ್ತಿಕ್, ಡಾ.ಜಿ.ರಂಗರಾಜ್, ಎಚ್‌ಎಂಟಿ ಲಿಂಗರಾಜ್ ಅರಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

# ಅವರಿಂದ ಪಾಠ ಕಲಿಯಬೇಕಾಗಿಲ್ಲ

## ಮರಿತಿಬ್ಬೇಗೌಡರಿಗೆ ಕುಮಾರಸ್ವಾಮಿ ತಿರುಗೇಟು

ಮೈಸೂರು, ಮೇ 9– ನಾವು ಹುಟ್ಟಿದಾಗಿನಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಅವರಿಂದ ನಾವೇನೂ ಕಲಿಯಬೇಕಾಗಿಲ್ಲ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಕುಟುಂಬ ರಾಜಕಾರಣದಿಂದಾಗಿಯೇ ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ, ಹೆಚ್.ಡಿ.ದೇವೇಗೌಡರು ಸೋತರು ಎಂದು ಮರಿತಿಬ್ಬೇಗೌಡ ಭಾನುವಾರ ಮಂಡ್ಯದಲ್ಲಿ ಟೀಕಿಸಿದ್ದರು. ಅಲ್ಲದೇ ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಜೆಡಿಎಸ್ ಟಿಕೆಟ್ ಹಂಚಿಕೆಯ ಮಾನದಂಡವನ್ನು ಪ್ರಶ್ನಿಸಿದ್ದರು.

ಲೋಕಸಭಾ ಚುನಾವಣೆ ನಡೆದು ಯಾವ ಕಾಲವಾಯಿತು. ನಿಖಿಲ್ ಕುಮಾರಸ್ವಾಮಿ ಹಾಗೂ ದೇವೇಗೌಡರು ಸೋತು ಮೂರು ವರ್ಷಗಳಾಗಿದೆ ಅದು ಈಗ ಏಕೆ ಬೇಕು. ನಮ್ಮ ಕುಟುಂಬಕ್ಕೆ ಸೋಲು, ಗೆಲುವು ಹೊಸದೇನಲ್ಲ ಅವರಿಂದ ನಾವೇನೂ ಪಾಠ ಕಲಿಯಬೇಕಾಗಿಲ್ಲ ಎಂದು ವ್ಯಂಗ್ಯವಾಗಿ ನುಡಿದರು.

## ದಾವೂದ್ ಇಬ್ರಾಹಿಂ ನಿಕಟವರ್ತಿ ಗುಡ್ಡು ಪಠಾಣ್ ಬಂಧನ

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ನಿಕಟವರ್ತಿಯಾದ ಗುಡ್ಡು ಪಠಾಣ್‌ನನ್ನು ಎನ್‌ಐಎ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದ್ದು, 'ಭೂಗತ ಪಾತಕಿ ದಾವೂದ್ ಇಬ್ರಾಹಿಂನ ನಿಕಟವರ್ತಿ ಗುಡ್ಡು ಪಠಾಣ್‌ನನ್ನು ಎನ್‌ಐಎ ಬಂಧಿಸಿದೆ. ಇನ್ನು ಮುಂಬೈನ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ' ಎಂದಿದೆ.

# ಐದು ದಿನಗಳ ಸಂಚಲನ ರಂಗೋತ್ಸವಕ್ಕೆ ಚಾಲನೆ

ಮೈಸೂರು,ಮೇ9(ಜಿಎ)– ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರವಣಾಶ್ರಮದೊಂದಿಗೆ ಸಂಚಲನ ಮೈಸೂರು ರಂಗತಂಡದ ವತಿಯಿಂದ ನಗರದ ಕಲಾಮಂದಿರದ ಆವರಣದಲ್ಲಿರುವ ಕಿರುರಂಗ ಮಂದಿರದಲ್ಲಿ ಆಯೋಜಿಸಿರುವ ಐದು ದಿನಗಳ 'ಸಂಚಲನ ರಂಗೋತ್ಸವ'ಕ್ಕೆ ಮೈಸೂರಿನ ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್. ಮಂಜುನಾಥ ಸ್ವಾಮಿ ಸೋಮವಾರ ಸಂಜೆ ಚಾಲನೆ ನೀಡಿದರು.



ನಂತರ ಮಾತನಾಡಿದ ಅವರು, ಕವಿ ಬರೆದ ಕೃತಿಯು ಬಹುಮುಖಿಯಾಗಿ ಗುರುತಿಸಲು ನಾಟಕ ಪ್ರಮುಖ ಪಾತ್ರವಹಿಸಿ, ಸಮಾಜದಲ್ಲಿ ಹೊಸ ವಿಚಾರಗಳನ್ನು ತಿಳಿಸುವ ಮಾಧ್ಯಮವಾಗಿದೆ. ಮೈಸೂರಿನಲ್ಲಿ ನಾಟಕ ಬಿಟ್ಟರೆ ಬೇರೆ ಯಾವ ಕಾರ್ಯಕ್ರಮಗಳಿಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದಿಲ್ಲ ಎಂದರು.

ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲಿ ಕೆಲವು ಬಿಟ್ಟರೆ ಮತ್ತೆಲ್ಲರೂ ರಂಗಕರ್ಮಿಗಳೇ ಆಗಿದ್ದು ಅವರಿಂದಲೂ ನಾಟಕಗಳ ಮೂಲಕ ಅನೇಕ ಪ್ರಯೋಗಗಳು ನಡೆದಿವೆ. ಕೊರೊನಾ ಹಿನ್ನೆಲೆಯಲ್ಲಿ ನಾವು ಮೈಸೂರು ದಸರಾ ಉತ್ಸವವನ್ನು ಆನ್‌ಲೈನ್ ಮುಖಾಂತರ ಜನರಿಗೆ ತಲುಪಿಸಿದ್ದೆವು ಅದರಂತೆ ಮೈಸೂರಿನ ರಂಗ ತಂಡದವರು ಆನ್‌ಲೈನ್ ವ್ಯವಸ್ಥೆ ಮಾಡಿಕೊಂಡರೆ ಮತ್ತಷ್ಟು ಜನರು ವೀಕ್ಷಿಸಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

'ಸಂಚಲನ ರಂಗೋತ್ಸವ'ದ ಮೊದಲ ದಿನವಾದ ಇಂದು ಬಳ್ಳಾರಿಯ ಧಾತ್ರಿ ತಂಡದ ವತಿಯಿಂದ 'ಬಾಹುಬಲಿ ವಿಜಯಂ' ನಾಟಕ ಪ್ರದರ್ಶಿಸಲಾಯಿತು. ನಾಳೆ(ಮೇ10) 'ಮುದ್ದಣ್ಣನ ಪ್ರಮೋಷನ್ ಪ್ರಸಂಗ' ಪ್ರದರ್ಶನಗೊಳ್ಳಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಂಚಲನ ಮೈಸೂರು ಅಧ್ಯಕ್ಷ ದೀಪಕ್ ಮೈಸೂರು ಉಪಸ್ಥಿತರಿದ್ದರು.



ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹೋಟೆಲ್ ಮಾಲೀಕರ ಸಂಘ, ಕರ್ನಾಟಕ ರಾಜ್ಯ ಶ್ರಮಿಕರ ರಕ್ಷಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ, ಕಾರ್ಮಿಕಾಧಿಕಾರಿ ರಾಜೇಶ್ ಕೆ. ಜಾಧವ್, ಕರ್ನಾಟಕ ರಾಜ್ಯ ಶ್ರಮಿಕರ ರಕ್ಷಕ ಕಟ್ಟಡ ಮತ್ತು ಇತರೆ ಕಾರ್ಮಿಕ ಸಂಘದ ಅಧ್ಯಕ್ಷ ಹೆಚ್.ಜಿ. ಲೋಕೇಶ್, ಉಪಾಧ್ಯಕ್ಷ ಆರ್. ನಾಗರಾಜ್ ಇತರರಿದ್ದರು.



ಕೆ.ಜಿ.ಕೊಪ್ಪಲಿನ ವೃತ್ತದಲ್ಲಿರುವ ಶ್ರೀ ಸಿದ್ದಪ್ಪಾಜಿ ದೇವಸ್ಥಾನಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಬೋರಯ್ಯ ಅವರನ್ನು ದೇವಸ್ಥಾನದ ಸಮಿತಿಯಿಂದ ಸನ್ಮಾನಿಸಲಾಯಿತು. ಚಿತ್ರದಲ್ಲಿ ದೇವಸ್ಥಾನದ ಅಧ್ಯಕ್ಷರು, ಸೇವಾ ಸಮಿತಿಯ ಸದಸ್ಯರನ್ನು ಕಾಣಬಹುದು.

# ಉದ್ಘಾಟನೆಯಾದ 48 ಗಂಟೆಗಳಲ್ಲೇ ಛಿದ್ರಗೊಂಡ ರಾಜ್ಯದ ಮೊದಲ ತೇಲುವ ಸೇತುವೆ

ಮಲ್ಪೆ, ಮೇ 9– ಇತ್ತೀಚೆಗಷ್ಟೇ ಉದ್ಘಾಟನೆಯಾಗಿದ್ದ ರಾಜ್ಯದ ಮೊಟ್ಟ ಮೊದಲ ತೇಲುವ ಸೇತುವೆ 48 ಗಂಟೆಗಳ ಅವಧಿಯಲ್ಲೇ ಕಿತ್ತುಕೊಂಡು ಬಂದಿದೆ. ಪರಿಣಾಮ



ಇಲ್ಲಿ ಪ್ರವಾಸಿಗರ ಪ್ರವೇಶ ತಾತ್ಕಾಲಿಕ ಬಂದ್ ಮಾಡಲಾಗಿದೆ. ಉಡುಪಿಯ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಆಕರ್ಷಿಸಲು ಇತ್ತೀಚೆಗಷ್ಟೇ ತೇಲುವ ಸೇತುವೆಯನ್ನು ವ್ಯವಸ್ಥೆಗೊಳಿಸಲಾಗಿತ್ತು. ಇದು ಕರ್ನಾಟಕ ರಾಜ್ಯದಲ್ಲೇ ಪ್ರಥಮ ತೇಲುವ ಸೇತುವೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು ಆದರೀಗ ಈ ತೇಲುವ ಸೇತುವೆ ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಕಿತ್ತುಕೊಂಡು ಬಂದಿದೆ. ಹೀಗಾಗಿ ತೇಲುವ ಸೇತುವೆ ಬಳಿ ಪ್ರವಾಸಿಗರ ಪ್ರವೇಶ ಬಂದ್ ಮಾಡಲಾಗಿದೆ. ಭಾನುವಾರ ಸಂಜೆಯಿಂದಲೇ ತೇಲುವ ಸೇತುವೆ ಬಂದ್ ಆಗಿದೆ.

ಸೇತುವೆಗೆ ಅಳವಡಿಸಿರುವ ಬ್ಲಾಕ್‌ಗಳು ಚೆಲ್ಲಾಪಿಲ್ಲಿಯಾಗಿದ್ದು, ಇದರ ವಿಡಿಯೋಗಳೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹೀಗಿರುವಾಗ ನಿರ್ವಹಣೆಯ ದೃಷ್ಟಿಯಿಂದ ತೇಲುವ ಸೇತುವೆ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂದು ನಿರ್ವಾಹಕರು ಮಾಹಿತಿ ನೀಡಿದ್ದಾರೆ.

**ಸೇತುವೆ ಕಿತ್ತು ಬರಲು ಭಾರಿ ಅಲೆಗಳು ಕಾರಣ:** ಇನ್ನು ತೇಲುವ ಸೇತುವೆಯನ್ನು ಫ್ಲೋಂಟೋನ್ಸ್ ಬ್ಲಾಕ್‌ಗಳಿಂದ ಮಾಡಲಾಗಿತ್ತು. ಈ ಬ್ಲಾಕ್‌ಗಳು ಅಲೆಗಳ ಒತ್ತಡಕ್ಕೆ ಸಿಲುಕಿ ಕಿತ್ತು ಬಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

**ಪ್ರವಾಸಿಗರ ಆಕರ್ಷಿಸಿದ್ದ ತೇಲು ಸೇತುವೆ:** ಈ ತೇಲುವ ಸೇತುವೆ ಚಾಲನೆಗೊಂಡ ಬೆನ್ನಲ್ಲೇ ಭಾರೀ ಸದ್ದು ಮಾಡಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಿತ್ತು. ಕೇರಳದ ಬೇಪೂರ್ ಬೀಚ್ ಬಿಟ್ಟರೆ ದೇಶದ ಬೇರೆಲ್ಲೂ ಈ ರೀತಿಯ ತೇಲುವ ಸೇತುವೆ ಇರಲಿಲ್ಲ. ಕೆಲವೊಂದು ಹಿನ್ನೀರಿನ ಪ್ರದೇಶಗಳಲ್ಲಿ ಈ ಥರದ ಸೇತುವೆ ಅಳವಡಿಸಿದ್ದರೂ ಸಮುದ್ರದ ಅಲೆಗಳ ಮೇಲೆ ನಡೆದ ರೋಚಕ ಅನುಭವ ಅಲ್ಲಿ ಸಿಗುವುದಿಲ್ಲ. ಇನ್ನು ಮಲ್ಪೆಯಲ್ಲಿ ನಿರ್ಮಾಣವಾದ ಈ ಸೇತುವೆಯು 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲ ಹೊಂದಿದೆ. ಹೆಚ್ಚಿನ ಸಾಂದ್ರತೆಯ ಫ್ಲೋಂಟೋನ್ಸ್ ಬ್ಲಾಕ್‌ಗಳಿಂದ ಇದನ್ನು ಮಾಡಲಾಗಿತ್ತು. ಇದರಲ್ಲಿ ಒಂದು ಬಾರಿಗೆ ನೂರು ಜನರು ಸಾಗಬಹುದಿತ್ತು.

ಸೇತುವೆಯ ಕೊನೆಯಲ್ಲಿ ಸಮುದ್ರಕ್ಕೆ ಚಾಚಿರುವ 12 ಮೀಟರ್ ಉದ್ದ 7.5 ಮೀಟರ್ ಅಗಲದ ವೇದಿಕೆ ಇದ್ದು, ಒಬ್ಬರು ನೂರು ರೂಪಾಯಿ ಪಾವತಿಸಿ, 15 ನಿಮಿಷ ಕಾಲ ಸೇತುವೆ ಮೇಲೆ ಕಳೆಯಲು ಅವಕಾಶ ಕಲ್ಪಿಸಲಾಗಿತ್ತು. ಸೇತುವೆ ಅಕ್ಕಪಕ್ಕದಲ್ಲಿ ಹತ್ತುಮಂದಿ ಲೈಫ್ ಗಾರ್ಡ್‌ಗಳು ಇರುತ್ತಾರೆ.

## ಮದ್ಯ ಖರೀದಿ ; ವೆಬ್ ಇಂಡೆಂಟಿಂಗ್ ಆನ್‌ಲೈನ್ ವ್ಯವಸ್ಥೆ ಕೈಬಿಡಲು ಆಗ್ರಹ

# ಮೇ 12ರಂದು ಮದ್ಯ ಖರೀದಿಗೆ ಇಂಡೆಂಟ್ ಹಾಕದೇ ಸಾಂಕೇತಿಕ ಪ್ರತಿಭಟನೆ ; ಮದ್ಯ ವರ್ತಕರ ನಿರ್ಧಾರ

ಮೈಸೂರು,ಮೇ 9(ಪಿಎಂ)– ಮದ್ಯ ಖರೀದಿಸಲು ಜಾರಿಗೆ ತಂದಿರುವ ವೆಬ್ ಇಂಡೆಂಟಿಂಗ್ ಆನ್‌ಲೈನ್ ವ್ಯವಸ್ಥೆ ಕೈಬಿಟ್ಟು ಹಳೇ ವ್ಯವಸ್ಥೆ ಮರು ಜಾರಿಗೆ ಆಗ್ರಹಿಸಿ ಮೈಸೂರಿನಲ್ಲಿ ಮೇ 12ರಂದು ಮದ್ಯ ಖರೀದಿಗೆ ಇಂಡೆಂಟ್ ಹಾಕದೇ ಸಾಂಕೇತಿಕ ಪ್ರತಿಭಟನೆ ನಡೆಸಲು ಮದ್ಯ ಮಾರಾಟಗಾರರು ಮುಂದಾಗಿದ್ದಾರೆ.

ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದ (ಕೆಎಸ್‌ಬಿಸಿಎಲ್) ಡಿಪೋಗಳಿಂದ ಸನ್ನದುದಾರರು ಮದ್ಯ ಖರೀದಿಸಲು ಹೊಸ ಆನ್‌ಲೈನ್ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ. ಆದರೆ ಈ ವ್ಯವಸ್ಥೆ ದೋಷಪೂರಿತ. ಇದರಿಂದ ಮಳಿಗೆಗಳಿಗೆ ಮದ್ಯ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ ಎಂಬುದು ಮದ್ಯ ವರ್ತಕರ ಆರೋಪ.

ಹೋರಾಟ ಸಂಬಂಧ 'ಮೈಸೂರು ಮಿತ್ರ'ನೊಂದಿಗೆ ಮಾತನಾಡಿದ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಮತ್ತು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಮದ್ಯ ವರ್ತಕರ ಸಂಘದ ಅಧ್ಯಕ್ಷ ಎಸ್.ಗುರುಸ್ವಾಮಿ, ಕಳೆದ ಏಪ್ರಿಲ್‌ನಲ್ಲೇ ಈ ಆನ್‌ಲೈನ್ ವ್ಯವಸ್ಥೆ ಕಡ್ಡಾಯಗೊಳಿಸಿದ್ದು, ಇದರಲ್ಲಿರುವ ದೋಷ ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಗ್ರಾಹಕರ ಬೇಡಿಕೆಗೆ ತಕ್ಕಂತೆ ಮದ್ಯ ಪೂರೈಸಲು ರಾಜ್ಯಾದ್ಯಂತ ತೊಂದರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.



ಮೇ 19ರವರೆಗೆ ಫೆಡರೇಷನ್ ವ್ಯಾಪ್ತಿಯ ವಿಭಾಗವಾರು ಒಂದೊಂದು ದಿನ ಮದ್ಯ ಖರೀದಿಗೆ ಇಂಡೆಂಟ್ ಹಾಕದೇ ಕೆಎಸ್‌ಬಿಸಿಎಲ್ ಡಿಪೋಗಳ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಅದರಂತೆ ಮೈಸೂರಿನಲ್ಲಿ ಮೇ 12ರಂದು ಇಂಡೆಂಟ್ ಹಾಕದೇ ಹೆಬ್ಬಾಳು ಕೈಗಾರಿಕೆ ಪ್ರದೇಶದಲ್ಲಿರುವ ಕೆಎಸ್‌ಬಿಸಿಎಲ್ ಡಿಪೋ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು. ಅಂದು ಮಧ್ಯಾಹ್ನ 12ಕ್ಕೆ ಪ್ರತಿಭಟನೆ ಹಮ್ಮಿಕೊಂಡಿದ್ದು, ಮೈಸೂರು ಮಾತ್ರವಲ್ಲದೆ, ಫೆಡರೇಷನ್ ವ್ಯಾಪ್ತಿಯ ಮೈಸೂರು ವಿಭಾಗಕ್ಕೆ ಒಳಪಡುವ ಚಾಮರಾಜನಗರ, ಮಂಡ್ಯ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಅಂದು ಇದೇ ರೀತಿಯ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ಪ್ರತಿಭಟನೆಯಂದು ಮಳಿಗೆ ಮುಚ್ಚುವುದಿಲ್ಲ. ಎಂದಿನಂತೆ ವಹಿವಾಟು ನಡೆಯಲಿದೆ. ಬೇಡಿಕೆಗೆ ಸ್ಪಂದಿಸದೇ ಇದ್ದಲ್ಲಿ ಮೇ 19ರ ನಂತರ ಇಡೀ ರಾಜ್ಯಾದ್ಯಂತ ಒಂದು ದಿನದ ಮಟ್ಟಿಗೆ ವಹಿವಾಟು ಸ್ಥಗಿತಗೊಳಿಸಲು ಉದ್ದೇಶಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

# ಇಲ್ಲಿ ಘರ್ಜಿಸುವ 'ಸಿಂಹ' ಮೋದಿ ಮುಂದೆ ಮೌನಿ ಬಾಬಾ!

ಮೈಸೂರು, ಮೇ 9– ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸುವ ಭರದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಕೋಡಿ ಮಠದ ಶ್ರೀಗಳನ್ನು ನಿಂದಿಸುವ ಮೂಲಕ ಗುರು ನಿಂದನೆ ಎಸಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ತಿಳಿಸಿದ್ದಾರೆ.



ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಿಂದೂ ಸಂರಕ್ಷಕ ಎಂದು ಹೇಳಿಕೊಳ್ಳುತ್ತಿರುವ ಇವರು ಎಲ್ಲರನ್ನೂ ವಿಡಂಬಣೆ ಮಾಡುವ ರೀತಿ ಕೋಡಿ ಮಠದ ಶ್ರೀಗಳನ್ನು ಕೂಡ ಹೀಯಾಳಿಸಿರುವುದು ಅವರ ಇಬ್ಬಂದಿತನವನ್ನು ತೋರಿಸುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದಿದ್ದಾರೆ. ಮೈಸೂರು ಮತ್ತು ಬೆಂಗಳೂರಿನಲ್ಲಿ ಘರ್ಜಿಸುವ ಪ್ರತಾಪ್ ಸಿಂಹ ದೆಹಲಿಗೆ ಹೋದಾಕ್ಷಣ ಪ್ರಧಾನಿ ಮೋದಿ ಅವರ ಮುಂದೆ ಮೌನಿ ಬಾಬಾ ಆಗಿಬಿಡುತ್ತಾರೆ. ಮೇಕೆದಾಟು ಸೇರಿದಂತೆ ರಾಜ್ಯದ ನೀರಾವರಿ ವಿಷಯಗಳ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸಂಸತ್‌ನಲ್ಲಿ ಒಂಟಿ ಸಲಗನಂತೆ ಧ್ವನಿ ಎತ್ತಿದಾಗ ಅದು ಪ್ರತಾಪ್ ಸಿಂಹ ಅವರಿಗೆ ಕೇಳಿಸಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯಿಂದ ಗೆದ್ದಿರುವ 25 ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ನಿಷ್ಕ್ರಿಯರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಒಂದು ಧರ್ಮಕ್ಕೆ ಸೇರಿದ ವಿಷಯವನ್ನು ಇಟ್ಟುಕೊಂಡು ಹೇಳಿಕೆಗಳನ್ನು ಕೊಡುತ್ತಿರುವ ಪ್ರತಾಪ್ ಸಿಂಹ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ, ನಿರುದ್ಯೋಗ, ನೀರಾವರಿ ಸಮಸ್ಯೆ, ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ಮುಂತಾದವುಗಳ ಬಗ್ಗೆ ಮೌನ ವಹಿಸಿರುವುದು ಏಕೆ. ಪಿಎಸ್‌ಐ ಅಕ್ರಮ ಪ್ರಕರಣದಲ್ಲಿ ಅವರದೇ ಪಕ್ಷದ ಕಿಂಗ್‌ಪಿನ್ ಹೆಸರನ್ನು ಹೇಳುವ ಮೂಲಕ ಜನತೆಗೆ ಸತ್ಯವನ್ನು ತಿಳಿಸಲಿ ಎಂದಿರುವ ಮಂಜೇಗೌಡ, ಇನ್ನು ಮುಂದಾದರೂ ಪ್ರತಾಪ ಸಿಂಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ಜವಾಬ್ದಾರಿಯುತ ಸಂಸದರಾಗಿ ಕಾರ್ಯ ನಿರ್ವಹಿಸಲಿ ಎಂದು ಸಲಹೆ ನೀಡಿದ್ದಾರೆ.

# ಭಾರೀ ಪ್ರತಿಭಟನೆಗೆ ಮಣಿದು ಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ





ಕೊಲಂಬೊ, ಮೇ 9– ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ, ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಆರ್ಥಿಕ ಬಿಕ್ಕಟ್ಟಿನಲ್ಲಿ ಹೊಸ ಕ್ಯಾಬಿನೆಟ್‌ಗೆ ದಾರಿ ಮಾಡಿಕೊಟ್ಟಿದೆ.

ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷ ಗೊಟ್ಬಯಾ ರಾಜಪಕ್ಸೆ ಅವರು ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿಗೆ ಪರಿಹಾರವಾಗಿ ಅಧಿಕಾರದಿಂದ ಕೆಳಗಿಳಿಯುವಂತೆ ಪ್ರಧಾನಿಗೆ ಮನವಿ ಮಾಡಿದ ಕೆಲವು ದಿನಗಳ ನಂತರ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಇಂದು ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದಾರೆ ಎಂದು ಶ್ರೀಲಂಕಾ ಡೈಲಿ ಮಿರರ್ ವರದಿ ಮಾಡಿದೆ.

ಇದೀಗ ಪ್ರಧಾನಿ ರಾಜೀನಾಮೆ ನೀಡಿದ್ದು, ಅಧ್ಯಕ್ಷ ರಾಜಪಕ್ಸೆ ಅವರು ಸಂಸತ್ತಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಸರ್ವಪಕ್ಷಗಳ ಸಂಪುಟ ರಚನೆಗೆ ಆಹ್ವಾನಿಸುವ ನಿರೀಕ್ಷೆಯಿದೆ.

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ಕೊಲಂಬೋದಲ್ಲಿ ನಾಗರಿಕರು ಇಂದು ಬೆಳಗ್ಗೆ ಪ್ರಧಾನಿಯವರ ಅಧಿಕೃತ ನಿವಾಸ ಟೆಂಪಲ್ ಟ್ರೀಸ್ ಎದುರು ಪ್ರತಿಭಟನೆ ನಡೆಸಿ, ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡದಂತೆ ಒತ್ತಾಯಿಸಿದರು. ಈ ವೇಳೆ ಸರ್ಕಾರದ ಪರವಾಗಿದ್ದವರು ಹಾಗೂ ಪ್ರತಿಭಟನಾಕಾರರ ನಡುವೆ ಭಾರೀ ಘರ್ಷಣೆಯಾಗಿ ಅನಿರ್ದಿಷ್ಟಾವಧಿ ಕರ್ಫ್ಯೂ ವಿಧಿಸಲಾಯಿತು. ಘರ್ಷಣೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ.

ಸಾರ್ವಜನಿಕರು ಸಂಯಮದಿಂದ ವರ್ತಿಸುವಂತೆ ಒತ್ತಾಯಿಸಿ ಮಹೀಂದಾ ರಾಜಪಕ್ಸೆ ಟ್ವೀಟ್ ಮಾಡಿದ ಬೆನ್ನಲ್ಲೇ ರಾಜೀನಾಮೆ ನೀಡಿದ್ದಾರೆ. ವಿದೇಶಿ ವಿನಿಮಯ ಕೊರತೆಯಿಂದ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ಆರ್ಥಿಕವಾಗಿ ಮುಳುಗಿದೆ. ಇದು ಇಂಧನ, ಆಹಾರ ಮತ್ತು ಔಷಧಿಗಳಂತಹ ಅಗತ್ಯ ಸರಬರಾಜುಗಳ ಕೊರತೆಗೆ ಕಾರಣವಾಗಿದೆ. ಸರಕಾರ ಮತ್ತು ಶಾಸಕರು ತುರ್ತು ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿ ಹಲವು ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ.

## ಕೊಲಂಬೊದಲ್ಲಿ ಭುಗಿಲೆದ್ದ ಹಿಂಸಾಚಾರ: ರಾಜಕಾರಣಿಗಳ ಮನೆಗಳಿಗೆ ಬೆಂಕಿ

ಕೊಲಂಬೊ: ದೇಶದಾದ್ಯಂತ ಕರ್ಫ್ಯೂ, ಸೇನಾ ಪಡೆಗಳ ನಿಯೋಜನೆಯ ನಡುವೆ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಆಕ್ರೋಶಗೊಂಡಿರುವ ನಾಗರಿಕರು ರಾಜಕಾರಣಿಗಳ ಮನೆಗಳು, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿ ಕಾಲ್ಕಿತ್ತಿರುವ ಆಡಳಿತ ಪಕ್ಷದ ಬೆಂಬಲಿಗರನ್ನು ತಡೆದು ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.

ಶಾಂತಿಯುತ ಪ್ರತಿಭಟನೆಯ ಮೇಲೆ ರಾಜಪಕ್ಸ ಪಕ್ಷದ ಬೆಂಬಲಿಗರು ದಾಳಿ ನಡೆಸಿ, ಸಿಕ್ಕ ಸಿಕ್ಕವರನ್ನು ಎಳೆದಾಡಿ, ಕೋಲುಗಳಲ್ಲಿ ಬಡಿದು ಗಾಯಗೊಳಿಸಿದರು. ಪೊಲೀಸರು ಕೆಲವು ಕಡೆ ಅಶ್ರುವಾಯು, ಜಲಫಿರಂಗಿ, ಲಾಠಿ ಪ್ರಯೋಗಿಸಿದರೆ, ಇನ್ನೂ ಕೆಲವು ಕಡೆ ಮೌನಕ್ಕೆ ಶರಣಾಗಿದ್ದರು. ಈ ಬೆಳವಣಿಗೆಗಳಿಂದ ರೊಚ್ಚಿಗೆದ್ದಿರುವ ಸಾರ್ವಜನಿಕರು, ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಅದರ ಕಾವು ಈಗ ಆಡಳಿತಾರೂಢ ಪಕ್ಷದ ಮುಖಂಡರನ್ನು ಕಾಳ್ಗಿಚ್ಚಿನಂತೆ ತಟ್ಟುತ್ತಿದೆ. ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸ ರಾಜೀನಾಮೆ ನೀಡಿದರೂ ಪ್ರತಿಭಟನೆಯು ಉಗ್ರ ರೂಪಕ್ಕೆ ತಿರುಗಿದೆ. ಶ್ರೀಲಂಕಾದ ಸುದ್ದಿ ಸಂಸ್ಥೆಯ ಪ್ರಕಾರ, ಆಡಳಿತ ಪಕ್ಷದ ಸಂಸದ ಸನತ್ ನಿಶಾಂತಾ ಅವರ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಸೋಮವಾರ ನಡೆದಿರುವ ಹಿಂಸಾಚಾರ ಘಟನೆಗಳಲ್ಲಿ ಕನಿಷ್ಠ ಮೂರು ಜನ ಸಾವಿಗೀಡಾಗಿದ್ದು, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ

## ಪ್ರತಿಭಟನಾಕಾರನಿಗೆ ಗುಂಡಿಟ್ಟು ಸ್ವತಃ ಗುಂಡು ಹಾರಿಸಿಕೊಂಡು ಸಂಸದ ಸಾವು!

ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ಶ್ರೀಲಂಕಾ ಪ್ರತಿಭಟನೆಯ ಕಿಚ್ಚಲ್ಲಿ ಬೇಯುತ್ತಿದೆ. ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮತ್ತೆ ಪ್ರತಿಭಟನೆಗಳು ಜೋರಾಗಿವೆ. ಸರಕಾರದ ನಿಷ್ಠಾವಂತರು ಮತ್ತು ಸರ್ಕಾರ ವಿರೋಧಿ ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಆಡಳಿತ ಪಕ್ಷದ ಸಂಸದರೊಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದು ಆಸ್ಪತ್ರೆ ಸೇರಿದ್ದಾರೆ.



ಅಮರಕೀರ್ತಿ

ಸಂಸದ ಅಮರಕೀರ್ತಿ ಅತುಕೋರಲ ತೆರಳುತ್ತಿದ್ದಾಗ ನಿಟ್ಟಂಬುವದಲ್ಲಿ ಅವರ ಕಾರನ್ನು ಪ್ರತಿಭಟನಾಕಾರರ ಗುಂಪೊಂದು ತಡೆದು ನಂತರ ಗುಂಡು ಹಾರಿಸಿದ್ದರು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ನಂತರ ಸಾವನ್ನಪ್ಪಿದ್ದಾರೆ. ಇನ್ನು ಸಂಸದರು ತಮ್ಮ ಪಿಸ್ತೂಲ್‌ನಿಂದ ಪ್ರತಿಭಟನಾಕಾರನ ಮೇಲೆ ಗುಂಡು ಹಾರಿಸಿ ನಂತರ ತಾವೂ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಪಕ್ಸೆ ರಾಜೀನಾಮೆಯಿಂದ ಸಚಿವ ಸಂಪುಟ ವಿಸರ್ಜನೆಯಾಗಿದೆ. ರಾಜಪಕ್ಸೆ ವಂಶದ ಸದಸ್ಯರ ನೇತೃತ್ವದ ಯಾವುದೇ ಸರ್ಕಾರವನ್ನು ಸೇರಲು ಅತಿದೊಡ್ಡ ವಿರೋಧ ಪಕ್ಷ ನಿರಾಕರಿಸಿದೆ. ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ಬಿಕ್ಕಟ್ಟಿನ ನಂತರ ದೊಡ್ಡ ಘರ್ಷಣೆಗಳು ಜರುಗಿತ್ತು ದೇಶ ಸಂಕಷ್ಟಕ್ಕೆ ಸಿಲುಕಿದೆ



ಮೈಸೂರು ಮಿತ್ರ ಮಂಗಳವಾರ 10 ಮೇ 2022

# ಬಿಜೆಪಿ ಹೆಚ್ಚು ಸೀಟು ಗೆದ್ದರೆ ಮಂಡ್ಯ ಮಾದರಿ ಜಿಲ್ಲೆ

ಮಂಡ್ಯ, ಮೇ 9(ಮೋಹನ್‌ರಾಜ್)– ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ನೀಡಿದಲ್ಲಿ ಮಂಡ್ಯ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಪರಿವರ್ತಿಸಲಾಗುವುದು ಎಂದು ರೇಷ್ಮೆ ಹಾಗೂ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.



ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್‌ನಲ್ಲಿ ನಡೆದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಎಂದಿಗೂ ಗೆಲ್ಲುವುದಿಲ್ಲ ಎಂದು ಕೆಲವರು ಹೇಳಿದ್ದರು. ಆದರೆ ನಾನು ಮತ್ತು ಸಚಿವ ಗೋಪಾಲಯ್ಯ ಜಾ.ದಳವನ್ನು ತೊರೆದು ಗೆಲುವು ಸಾಧಿಸಿದ್ದು, ಮಂಡ್ಯದಲ್ಲಿಯೂ ಮತದಾರರಿಗೆ ಬಿಜೆಪಿ ಮೇಲೆ ಒಲವಿದೆ ಎಂಬುದನ್ನು ಸಾಬೀತು ಮಾಡಿದ್ದೇನೆ ಎಂದರು.

ಕೆಲವರು ಜಿಲ್ಲೆಯನ್ನು ಅಭಿವೃದ್ಧಿ ಮಾಡುವ ಬದಲು ಕ್ಷುಲ್ಲಕ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ನನ್ನ ಮನೆ, ನನ್ನ ಮೇಲೆ ಕಲ್ಲೆಸೆದರು. ಚಪ್ಪಲಿ ತೂರಿದರು, ಆದರೆ ಈಗ ನಾನು ಸಚಿವನಾಗಿದ್ದೇನೆ. ಆದರೆ ನನ್ನ ಮೇಲೆ ಕಲ್ಲು ತೂರಾಟ ನಡೆಸಿದವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ನಾಲ್ಕಿಂದ ಐದು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಅವಕಾಶಗಳಿದ್ದು, ಹೆಚ್ಚು ಸ್ಥಾನಗಳನ್ನು ನೀಡಿದಲ್ಲಿ ಮಂಡ್ಯ ಜಿಲ್ಲೆಯ ಚಿತ್ರಣವನ್ನೇ ಬದಲಿಸುವುದಾಗಿ ಸಚಿವರು ಭರವಸೆಯಿತ್ತರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರ ದೇಶದ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ. ಅಲ್ಲದೇ ಕೃಷಿಗೆ ಹೆಚ್ಚು ಒತ್ತು ನೀಡುವ ಮೂಲಕ ರೈತರಿಗೆ ನೈತಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.

ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿ, ಬಿಜೆಪಿಯಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗುತ್ತಿದ್ದು, ಜಿಲ್ಲೆಯಲ್ಲಿ 5ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲುವ ವಿಶ್ವಾಸವಿದೆ. ಜಿಲ್ಲೆಯ ಮೈಸೂರ್ ಶುಗರ್ ಕಾರ್ಖಾನೆಯನ್ನು ಒಂದೂವರೆ ತಿಂಗಳಲ್ಲಿ ಪ್ರಾರಂಭ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ರಾಷ್ಟ್ರನಾಯಕರು ಹಾಗೂ ಪ್ರಧಾನಿ ಮೋದಿ ಭೇಟಿ ನೀಡಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಲಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾರ್ಯಕರ್ತರು ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾದರು.

ವೇದಿಕೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮೇಶ್, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸಿದ್ದರಾಮಯ್ಯ, ಮುಖಂಡರಾದ ಚಂದಗಾಲು ಶಿವಣ್ಣ, ಅಶೋಕ್ ಜಯರಾಂ, ಲಕ್ಷ್ಮಿ ಅಶ್ವಿನ್‌ಗೌಡ, ವಿನಯ್ ಕುಮಾರ್, ವಿದ್ಯಾ ನಾಗೇಂದ್ರ, ಹೆಚ್.ಪಿ.ಮಹೇಶ್, ನಂಜುಂಡೇಗೌಡ, ಸೇರಿದಂತೆ ಹಲವಾರು ಮಂದಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

# ಜೆಡಿಎಸ್‌ನಲ್ಲಿ ಅಭ್ಯರ್ಥಿಯಾಗಲು ಹಣವೇ ಮುಖ್ಯ

## ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಮರಿತಿಬ್ಬೇಗೌಡ ಆಕ್ರೋಶ

ಮಂಡ್ಯ, ಮೇ 9(ಮೋಹನ್‌ರಾಜ್)– ಜೆಡಿಎಸ್‌ನಲ್ಲಿ ಅಭ್ಯರ್ಥಿಯಾಗಲು ಹಣ ಮುಖ್ಯವೇ ಹೊರತು ಅಭ್ಯರ್ಥಿಯಲ್ಲ ಎಂದು ಸ್ವ ಪಕ್ಷದ ವಿರುದ್ಧವೇ ಜೆಡಿಎಸ್‌ನ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಕ್ರೋಶ ವ್ಯಕ್ತಪಡಿಸಿದರು.



ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚಿಸಲು ನಗರದಲ್ಲಿ ಆಯೋಜಿಸಿದ್ದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತ ಕೀಲಾರ ಜಯರಾಮು ಅವರಿಗೆ ಜೆಡಿಎಸ್ ನಾಯಕರು ಟಿಕೆಟ್ ಕೊಡುವ ಭರವಸೆ ನೀಡಿದ್ದರು. ಆದರೆ ಹಣವಿಲ್ಲವೆನ್ನುವ ಕಾರಣಕ್ಕೆ ಸ್ಪರ್ಧೆಗೆ ಅವಕಾಶ ನೀಡದೆ, ಎಚ್.ಕೆ.ರಾಮು ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಹಣವಿಲ್ಲದಕ್ಕೆ ಜಯರಾಮು ಅವರಿಗೆ ಟಿಕೆಟ್ ಕೊಡುತ್ತಿಲ್ಲವೆಂದು ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಈ ಚುನಾವಣೆ ನಾನು ಜೆಡಿಎಸ್ ಪರ ಪ್ರಚಾರ ಮಾಡುವುದಿಲ್ಲ ಎಂದರು.

ಇನ್ನು ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಸೋಲಿಗೆ ಎಚ್.ಡಿ.ದೇವೇಗೌಡ ಅವರ ಕುಟುಂಬದವರೇ ಕಾರಣ. ಹಾಸನದಲ್ಲಿ ಒಬ್ಬ ಮೊಮ್ಮಗನಿಗೆ ಟಿಕೆಟ್ ಕೊಟ್ಟು, ಅವರು ತುಮಕೂರಿಗೆ ಹೋದರು. ಮಂಡ್ಯದಲ್ಲಿ ನಿಖಿಲ್ ಸ್ಪರ್ಧಿಸಲು ಅವಕಾಶ ನೀಡಿ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿದರು. ಆದ್ದರಿಂದ ನಿಖಿಲ್ ಸೋಲಿಗೆ ಅವರ ಕುಟುಂಬದವರೇ ಕಾರಣ ಎಂದು ಗುಡುಗಿದರು.

ಜೆಡಿಎಸ್‌ನಲ್ಲಿ ಸಾಕಷ್ಟು ನೋವು ಅನುಭವಿಸಿದ್ದೇನೆ. ಅಧಿವೇಶನದಲ್ಲಿ ಚರ್ಚೆ ಮಾಡಲು ನನ್ನನ್ನು ಮುಂದೆ ಬಿಟ್ಟು ಹಿಂದಿನಿಂದ ಜೆಡಿಎಸ್ ಶಾಸಕರನ್ನು ಕರೆದುಕೊಂಡು ಹೋಗುತ್ತಿದ್ದರು. ಪಕ್ಷದ ವರಿಷ್ಠರ ನಿರ್ಧಾರ ಸಾಕಷ್ಟು ಬೇಸರ ತರಿಸಿದೆ. ವಿಧಾನಪರಿಷತ್ ಸದಸ್ಯ ಸ್ಥಾನದ ಅವಧಿ ಇನ್ನೂ ಇರುವುದರಿಂದ ಮುಂದಿನ ದಿನದಲ್ಲಿ ರಾಜಕೀಯ ನಡೆಯನ್ನು ಘೋಷಿಸುವುದಾಗಿ ಸ್ಪಷ್ಟಪಡಿಸಿದರು.

ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಕೆ.ರಾಮುಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲವೆಂದ ಅವರು, ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಷಡ್ಯಂತ್ರ ಮಾಡಲಾಗಿತ್ತು. ಒಮ್ಮೆಯೂ ಎಚ್.ಡಿ.ಕುಮಾರಸ್ವಾಮಿ ಹಾಗೂ ದೇವೇಗೌಡ ನನ್ನ ಬೆಂಬಲಿಸಲು ಬರಲಿಲ್ಲ. ಕನಿಷ್ಠ ಒಂದು ಹೇಳಿಕೆ ನೀಡಿ ಎಂದರೂ ಕೊಡಲಿಲ್ಲ. ಹಾಸನದಲ್ಲಿ ಎಚ್.ಡಿ.ರೇವಣ್ಣ ಒಂದು ಸುದ್ದಿಗೋಷ್ಠಿ ಮಾಡಲಿಲ್ಲ. ಆದರೆ ಹಿತೈಷಿಗಳು ಹಾಗೂ ಬೆಂಬಲಿಗರು ನನ್ನನ್ನು ಗೆಲ್ಲಿಸಿದರು ಎಂದು ಭಾವುಕರಾದರು.

ಹಣವಿಲ್ಲವೆಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಕೀಲಾರ ಜಯರಾಮು ಅವರಿಗೆ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಸಂಸದ ಡಾ. ಜಿ.ಮಾದೇಗೌಡ, ಮಾಜಿ ಸಿಎಂ ಎಸ್.ಎಂ. ಕೃಷ್ಣ ಸೇರಿದಂತೆ ಹಲವರು ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಕುಡಿಯೊಂದು ಚುನಾವಣೆಗೆ ಸ್ಪರ್ಧಿಸಿದೆ. ಆ ಕಾರಣಕ್ಕೆ ಜಯರಾಮು ಅವರ ಸ್ಪರ್ಧೆ ವಿಚಾರವನ್ನು ಕೈಬಿಡಲಾಗಿದೆ. ನಮ್ಮಿಂದ ಮತ್ತೊಬ್ಬರು ಸೋಲಬಾರದು ಎನ್ನುವ ಮೂಲಕ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದರು.

ಕೀಲಾರ ಜಯರಾಮು ಮಾತನಾಡಿ, ನಾನು ಚುನಾವಣೆಗೆ ಸ್ಪರ್ಧಿಸಬೇಕೆಂದುಕೊಂಡಿರಲಿಲ್ಲ. ಆದರೆ ಕೆ.ಟಿ.ಶ್ರೀಕಂಠೇಗೌಡ ಸ್ಪರ್ಧಿಸುವುದಿಲ್ಲವೆಂದು ಘೋಷಿಸಿದ ನಂತರ ಹಾಗೂ ದೇವೇಗೌಡರು ಟಿಕೆಟ್ ಕೊಡುವ ಭರವಸೆ ನೀಡಿದ ನಂತರ ಸ್ಪರ್ಧಿಸಬೇಕು ಎಂದುಕೊಂಡೆ. ಆದರೆ ಹಣವಿಲ್ಲವೆಂದು ನನಗೆ ಅವಕಾಶ ನೀಡಲಿಲ್ಲ. ಯಾವುದೇ ಕಾರಣಕ್ಕೂ ಎಚ್.ಕೆ.ರಾಮುಗೆ ಮತ ನೀಡಬೇಡಿ ಎಂದು ಕರೆ ನೀಡಿದರು.

# ಸಂಭ್ರಮದ ಶ್ರೀರಂಗಮುಡಿ ಮಹೋತ್ಸವ



ಶ್ರೀರಂಗಪಟ್ಟಣ, ಮೇ 9(ವಿನಯ್ ಕಾರೇಕುರ)– ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಶ್ರೀರಂಗಮುಡಿ ಮಹೋತ್ಸವ ಸಂಭ್ರಮದಿಂದ ಭಾನುವಾರ ರಾತ್ರಿ ನಡೆಯಿತು.

ಶ್ರೀರಂಗನಾಥನ ಜಯಂತಿ ಪ್ರಯುಕ್ತ ಶ್ರೀ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀರಂಗನ ಉತ್ಸವ ಮೂರ್ತಿಗೆ ವಜ್ರಖಚಿತ ಕಿರುಮುಡಿಯ ಧಾರಣೆ ಮಾಡಿ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.

ಮುಂಜಾನೆಯಿಂದಲೇ ದೇವಾಲಯದ ಪ್ರಧಾನ ಅರ್ಚಕ ವಿಜಯಸಾರಥಿ ನೇತೃತ್ವದಲ್ಲಿ ಶ್ರೀರಂಗನಾಥಸ್ವಾಮಿ ಹಾಗೂ ರಂಗನಾಯಕಿ ಅಮ್ಮನವರ ವಿಗ್ರಹಕ್ಕೆ ವಿಶೇಷ ಪೂಜಾ ಕೈಂಕರ್ಯಗಳು ಕೈಗೊಂಡು ಮಹಾಭಿಷೇಕವನ್ನು ನೆರವೇರಿಸಲಾಯಿತು.

ಸಂಜೆ ಪಟ್ಟಣದ ಉಪ ಖಜಾನೆಯಿಂದ ವಜ್ರ ಖಚಿತ ಚಿನ್ನದ ಕಿರೀಟವನ್ನು ಮೆರವಣಿಗೆ ಮೂಲಕ ತಂದು ರಂಗನಾಥಸ್ವಾಮಿಗೆ ಧಾರಣೆ ಮಾಡಿ ಪಟ್ಟಣದ ರಾಜಬೀದಿ, ಪೂರ್ಣಯ್ಯ ಬೀದಿ ಮತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

**ಹಿನ್ನೆಲೆ:** ಗೌತಮ ಋಷಿಗಳಿಗೆ ದರ್ಶನ ನೀಡಿದ ದಿನವನ್ನು ರಂಗಮುಡಿ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಕಾವೇರಿ ತೀರದಲ್ಲಿ ಬೆಳೆದಿದ್ದ ಹುತ್ತವನ್ನು ಕರಗಿಸಿ ರಂಗನಾಥನ ದರ್ಶನವನ್ನು ಪಡೆಯುವಂತೆ ಗೌತಮ ಋಷಿಗಳಿಗೆ ಸ್ವಪ್ನವಾಗಲು ಅದರಂತೆ ಯೋಗಿಗಳು ಮೇಷ ಶುಕ್ಲಪಕ್ಷ ಸಪ್ತ ತಿಥಿ ದಿನ ಇಲ್ಲಿ ದರ್ಶನ ಪಡೆದರು. ಹಾಗಾಗಿ ಪ್ರತಿವರ್ಷ ದರ್ಶನದ ದಿನವನ್ನು ರಂಗಮುಡಿ ಉತ್ಸವವಾಗಿ ಪಾರಂಪರಿಕವಾಗಿ ಆಚರಣೆ ಮಾಡುತ್ತಾ ಬರಲಾಗುತ್ತಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ವಿಜಯಸಾರಥಿ ತಿಳಿಸಿದರು.

ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಸೇರಿದಂತೆ ದೇವಾಲಯದ ಸಿಬ್ಬಂದಿ, ಅರ್ಚಕರ ತಂಡ ಹಾಗೂ ಭಕ್ತರು ಈ ವೇಳೆ ಹಾಜರಿದ್ದರು.

# ರಮೇಶ್‌ಬಾಬು ವಿರುದ್ಧ ಶಾಸಕ ರವೀಂದ್ರ ಕಿಡಿ

ಶ್ರೀರಂಗಪಟ್ಟಣ,ಮೇ 9(ವಿನಯ್ ಕಾರೇಕುರ)– ಬಡವರು, ರೈತರ ಹಾಗೂ ಸಾಮಾನ್ಯರ ಮಕ್ಕಳು ಓದುವ ಸರ್ಕಾರಿ ಶಾಲೆ ಉಳಿಯುವುದು ಕಾಂಗ್ರೆಸ್ ಪಕ್ಷದವರಿಗೆ ಬೇಡ ಎಂಬಂತೆ ಕಾಣುತ್ತಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ವ್ಯಕ್ತಪಡಿಸಿದರು.



ತಾಲೂಕಿನ ಗೆಂಡೆಹೊಸಹಳ್ಳಿ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಅಂಬೇಡ್ಕರ್ ಭವನದ ಗುದ್ದಲಿ ಪೂಜೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಗಂಗಾಧರ್ ಅವರಿಗೆ ಮನಸ್ಸು ಸರಿಯಿಲ್ಲ ಎಂಬಂತೆ ಕಾಣುತ್ತಿದೆ ಎಂದು ಜರಿದರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಸರ್ಕಾರಿ ಅಧಿಕಾರಿಗಳು ಜನರು ಕಟ್ಟುವ ತೆರಿಗೆ ಹಣದಿಂದ ಸಂಬಳ ಪಡೆಯುತ್ತಿದ್ದಾರೆ ಅವರನ್ನು ಸರಿಯಾಗಿ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಿ ಎನ್ನುವುದೇ ತಪ್ಪಾ? ಈ ವಿಷಯವಾಗಿ ನನ್ನ ವಿರುದ್ಧ ಪ್ರತಿಭಟನೆ ಮಾಡುವುದಾದರೆ ಕಾಂಗ್ರೆಸ್ ಪಕ್ಷದವರು ಜನವಿರೋಧಿಗಳು ಎಂದು ತಾವೇ ಸಾಬೀತು ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಗಂಗಾಧರ್ ವಿವೇಚನೆಯಿಂದ ವರ್ತಿಸಲಿ ಎಂದು ಶಾಸಕರು ಕಿಡಿಕಾರಿದರು.

ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸರ್ಕಾರಿ ಶಾಲಾ ಕಾಂಪೌಂಡ್ ನಿರ್ಮಿಸದಂತೆ ಯಾವುದೋ ಮಂತ್ರಿಯಿಂದ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ, ಈ ಮೂಲಕ ಸರ್ಕಾರಿ ಶಾಲೆಯನ್ನು ಕಬಳಿಸಲು ಮುಂದಾಗುತ್ತಿದ್ದಾರೆ.

ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ 2 ಬಾರಿ ಶಾಸಕನಾಗಿ ಕಾಲಹರಣ ಮಾಡಿರುವ ರಮೇಶಬಾಬು ಬಂಡಿಸಿದ್ದೇಗೌಡ, ಸತ್ತವರ ಮನೆಗೆ ಹೋಗಿ 15 ರುಪಾಯಿಯ ಹಾರ ಹಾಕಿರುವುದೇ ಅವರ ದೊಡ್ಡ ಸಾಧನೆಯಾಗಿದ್ದು, ಇದೀಗ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸವನ್ನು ಸಹಿಸಲು ಸಾಧ್ಯವಾಗದೇ, ಬೆಂಬಲಿಗರನ್ನು ಕಟ್ಟಿಕೊಂಡು ಕೋರ್ಟ್‌ನಲ್ಲಿ ತಡೆಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಮರೀಗೌಡ, ದಶರತ್, ಶಿವಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ರಾಮಲಿಂಗು, ಗ್ರಾಪಂ ಅಧ್ಯಕ್ಷೆ ಚನ್ನಮ್ಮ ಸೇರಿದಂತೆ ಚುನಾಯಿತ ಸದಸ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

## ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ

ಮಂಡ್ಯ, ಮೇ 9– ಅಪೇರಲ್ ಟ್ರೈನಿಂಗ್ ಅಂಡ್ ಡಿಸೈನ್ ಸೆಂಟರ್ ಸಂಸ್ಥೆಯ ವತಿಯಿಂದ ಎರಡು ತಿಂಗಳುಗಳ ಅವಧಿಗೆ ಉಚಿತವಾಗಿ ಹೊಲಿಗೆ ತರಬೇತಿಯನ್ನು ನೀಡಿ ಉದ್ಯೋಗವನ್ನು ಕಲ್ಪಿಸಿಕೊಡಲು ಅರ್ಜಿ ಆಹ್ವಾನಿಸಲಾಗಿದೆ. ಮಾಹಿತಿಗಾಗಿ ದೂ.ಸಂ. 08232–232550 ಅಥವಾ ಮೊ.ಸಂ. 9632768639 ಸಂಪರ್ಕಿಸಿ.

## ಹಣದ ಪ್ರಭಾವದಿಂದಲ್ಲ, ನಾಯಕರ ಆಶೀರ್ವಾದದಿಂದ ಟಿಕೆಟ್ ಸಿಕ್ಕಿದೆ:ರಾಮು

ಮಂಡ್ಯ, ಮೇ 9(ಮೋಹನ್‌ರಾಜ್)– ಜೆಡಿಎಸ್‌ನಲ್ಲಿ ಹಣವಿದ್ದವರಿಗೆ ಮಾತ್ರ ಟಿಕೆಟ್ ಸಿಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಪಕ್ಷದ ಎಲ್ಲಾ ನಾಯಕರ ಆಶೀರ್ವಾದದಿಂದ ನನಗೆ ಟಿಕೇಟ್ ಸಿಕ್ಕಿದೆಯೇ ಹೊರತು, ಯಾವುದೇ ಪ್ರಭಾವದಿಂದಲ್ಲ ಎಂದು ದಕ್ಷಿಣ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಕೆ.ರಾಮು ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರಿಗೆ ತಿರುಗೇಟು ನೀಡಿದರು.

ದಕ್ಷಿಣ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಪರವಾಗಿ ಶಾಸಕ ಎಂ.ಶ್ರೀನಿವಾಸ್ ಮಂಡ್ಯ ನಗರದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮರಿತಿಬ್ಬೇಗೌಡ ಹಾಗೂ ಕೀಲಾರ ಜಯರಾಮ್ ಅವರು ನಮ್ಮ ನಾಯಕರು. ಅವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದ್ದು, ಅವರ ಕೋಪ ಶಮನವನ್ನು ನಮ್ಮ ನಾಯಕರು ಮಾಡಲಿದ್ದಾರೆ ಎಂದರು.

ಜೂನ್ ಕೊನೆಯ ವಾರದಲ್ಲಿ ಚುನಾವಣೆ ನಡೆಯಲಿದ್ದು, ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷರು, ಮಾಜಿ ಸಚಿವರು ಹಾಗೂ ಶಾಸಕರುಗಳು ನನ್ನನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಶಾಸಕ ಎಂ.ಶ್ರೀನಿವಾಸ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಎಸ್.ವಿಜಯಾನಂದ್, ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಸಾತನೂರು ಜಯರಾಮ್, ಕೊತ್ತತ್ತಿ ಹೋಬಳಿ ಜೆಡಿಎಸ್ ಯುವ ಮುಖಂಡ ಇಂಡುವಾಳು ಸಂದೇಶ್, ಶಿವರಾಮ್ ಇತರರು ಹಾಜರಿದ್ದರು.

ಒಂದನೇ ಪುಟದಿಂದ

## ಅಧಿಕಾರಿಗಳಿಗಿಲ್ಲ ಅರಿವು

**ಕಳಚಿವೆ ಅಲಂಕಾರಿಕ ಕಂಬಗಳು:** ಅರಮನೆ ಉತ್ತರ ದ್ವಾರದ ಬಳಿ ಅಶೋಕ ರಸ್ತೆ ಹಾಗೂ ಆಲ್ಬರ್ಟ್ ವಿಕ್ಟರ್ ರಸ್ತೆ ಕೂಡುವ ಸ್ಥಳದಲ್ಲಿರುವ ಚಾಮರಾಜ ಒಡೆಯರ್ ವೃತ್ತದ ಸೌಂದರ್ಯಕ್ಕೆ ಕುತ್ತು ಬಂದಿದೆ. ಚಾಮರಾಜ ಒಡೆಯರ್ ಪ್ರತಿಮೆ ಇರುವ ಪೀಠದ ಸುತ್ತಲಿನ ತಡೆಗೋಡೆ ಮಾದರಿ ಹಾಳಾಗಿದೆ. ಹಲವು ಅತ್ಯಾಕರ್ಷಕ ಅಲಂಕಾರಿಕ ಕಲ್ಲುಕಂಬಗಳು ಮುರಿದು ಬಿದ್ದಿವೆ. ಕಂಬಗಳ ಮೇಲಿನ ಕಲ್ಲು ಹಾಸುಗಳೂ ನೆಲಕ್ಕುರುಳಿವೆ. ದಸರಾ ಮೆರವಣಿಗೆ ವೀಕ್ಷಣೆಗೆ ಈ ವೃತ್ತದಲ್ಲಿ ಜನ ಕಿಕ್ಕಿರಿದಿದ್ದ ಪರಿಣಾಮ ಒಂದು ಭಾಗದಲ್ಲಿ ಕಲ್ಲು ಕಂಬಗಳು ಕಳಚಿದ್ದವು. ಇದೀಗ ಅದರ ಸಮೀಪದಲ್ಲೇ ಮತ್ತಷ್ಟು ಕಳಚಿ ಬಿದ್ದಿವೆ. ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಅಲಂಕಾರಿಕ ಕಲ್ಲು ಕಂಬಗಳು ವ್ಯವಸ್ಥೆಯ ನಿರ್ಲಕ್ಷ್ಯತೆಗೆ ಸಾಕ್ಷಿಯಾಗಿವೆ.



ಗೋಪುರದ ಒಂದು ಭಾಗದಲ್ಲಿ ಬಾಕ್ಸ್ ಮಾದರಿಗೆ ಅಳವಡಿಸಿರುವ ಚಪ್ಪಟೆ ಕಲ್ಲು ಬಿದ್ದು ಹೋಗಿದೆ. ಶೀಘ್ರ ದುರಸ್ತಿ ಕಾರ್ಯ ನಡೆಸದಿದ್ದರೆ ಇನ್ನಷ್ಟು ಅಲಂಕಾರಿಕ ಕಂಬಗಳು, ಹಾಸುಗಳು ನೆಲಕ್ಕುರುಳುವ ಸಾಧ್ಯತೆ ಇದೆ.

**ಹೊಸ ವೃತ್ತಕ್ಕೆ ರಿಪೇರಿ:** ಆರು ರಸ್ತೆಗಳು ಸಂಧಿಸುವ ಹಾರ್ಡಿಂಜ್ ಸರ್ಕಲ್‌ನಲ್ಲಿ ಜಯಚಾಮರಾಜ ಒಡೆಯರ್ ಪ್ರತಿಮೆ ಸಹಿತ ಸುಂದರ ವೃತ್ತವನ್ನು ನಿರ್ಮಿಸಿ ಐದಾರು ವರ್ಷಗಳಷ್ಟೇ ಕಳೆದಿವೆ. ಆರಂಭದಲ್ಲಿ ನಮ್ಮ ಮೈಸೂರು ಫೌಂಡೇಶನ್ ನಿರ್ವಹಣೆ ಮಾಡಿತ್ತಾದರೂ ಕೆಲ ವರ್ಷಗಳ ಹಿಂದೆ ಆ ಜವಾಬ್ದಾರಿ ನಗರ ಪಾಲಿಕೆ ಹೆಗಲಿಗೇರಿದೆ. ಈ ನಡುವೆ ನಿರ್ಮಾಣದ ವೇಳೆ ನಿರ್ಲಕ್ಷ್ಯ ತೋರಿರುವ ಪರಿಣಾಮ ಗ್ರಾನೈಟ್‌ಗಳು ಕಳಚಿ ಬೀಳುತ್ತಿವೆ. ಪ್ರತಿಮೆಯ ಪೀಠದ ನಾಲ್ಕು ಭಾಗದಲ್ಲಿ ಅಲಂಕಾರಿಕವಾಗಿ ಪಟ್ಟಿ ಮಾದರಿಯಲ್ಲಿ ಅಳವಡಿಸಿರುವ ಗ್ರಾನೈಟ್ ಅಲ್ಲಲ್ಲಿ ತುಂಡಾಗಿವೆ. ಪೀಠ ಹಾಗೂ ಗೋಪುರ ನಡುವಿನ ಕಂಬಗಳ ಬುಡದಲ್ಲೂ ಇದೇ ದುಸ್ಥಿತಿ ಇದೆ. ಈಗಲೂ ಪ್ಯಾಚ್ ಮಾಡುವ ಕೆಲಸ ನಡೆಯುತ್ತಲೇ ಇದೆ.

**ಗೋಪುರದಿಂದ ತೊಟ್ಟಿಕ್ಕುವ ನೀರು:** ಜಯಚಾಮರಾಜ ಒಡೆಯರ್ ವೃತ್ತದ ಗೋಪುರದ ಸುರಕ್ಷತೆ ಬಗ್ಗೆಯೂ ಗಮನ ಹರಿಸಬೇಕಿದೆ. ಗೋಪುರದಿಂದ 2–3 ಕಡೆ ನೀರು ತೊಟ್ಟಿಕ್ಕುತ್ತಿದೆ. ಮಳೆ ನೀರು ಗೋಪುರದಲ್ಲಿ ನಿಲ್ಲದಂತೆ ವ್ಯವಸ್ಥೆ ಮಾಡಿರದ ಕಾರಣ ಅಲ್ಲಿ ನೀರು ಸಂಗ್ರಹವಾಗುತ್ತಿದೆ ಎಂದು ತಿಳಿದುಬಂದಿದೆ.

ನೀರು ತೊಟ್ಟಿಕ್ಕುವ ಜಾಗದಲ್ಲಿ ಗೋಪುರ ವಸ್ತಿ ಹಿಡಿದಂತೆ ಕಾಣುತ್ತಿದೆ. ಇನ್ನು ವೃತ್ತದಲ್ಲಿ ಅಳವಡಿಸಿರುವ ಚೆಂಡು ಮಾದರಿ ವಿದ್ಯುತ್ ದೀಪಗಳು ಮುರಿದು ಬಿದ್ದಿವೆ. ಒಂದೇ ಒಂದು ವಿದ್ಯುತ್ ದೀಪವೂ ಬೆಳಗದ ಕಾರಣ ರಾತ್ರಿ ವೇಳೆ ವೃತ್ತ ಕಗ್ಗತ್ತಲಲ್ಲಿ ಮುಳುಗಿರುತ್ತದೆ. ಆಗಾಗ ವಾಹನಗಳ ಬೆಳಕಿನಿಂದ ಮಾತ್ರ ಒಡೆಯರ್ ಪ್ರತಿಮೆ ದರ್ಶನವಾಗಬೇಕಷ್ಟೆ. ವೃತ್ತದ ಆವರಣದಲ್ಲಿ ಆಳೆತ್ತರಕ್ಕೆ ಬೆಳೆದಿರುವ ಗಿಡಗಳು ನೀರಿಲ್ಲದೆ ಒಣಗಿ ಹೋಗಿವೆ. ಒಟ್ಟಾರೆ ಈ ವೃತ್ತ ಅಧ್ವಾನದ ಗೂಡಾಗಿದೆ.

**ನಿರ್ವಹಣೆ–ಭದ್ರತೆ ಇಲ್ಲ:** ಈ ವೃತ್ತಗಳ ದುಸ್ಥಿತಿಗೆ ನಿರ್ವಹಣೆ ಕೊರತೆ ಹಾಗೂ ಭದ್ರತೆ ಒದಗಿಸದಿರುವುದು ಪ್ರಮುಖ ಕಾರಣವಾಗಿದೆ. ವೃತ್ತಗಳ ಸ್ಥಿತಿ–ಗತಿಯನ್ನು ಆಗಾಗ್ಗೆ ಗಮನಿಸಿ, ನಿಯಮಿತ ನಿರ್ವಹಣೆ ಮಾಡುವುದು ಅವಶ್ಯ. ಹಾಗೆಯೇ ಭದ್ರತಾ ಸಿಬ್ಬಂದಿ ನಿಯೋಜಿಸುವುದು, ಸಿಸಿಟಿವಿ ಕ್ಯಾಮರಾ ಅಳವಡಿಸುವುದು ಅನಿವಾರ್ಯ. ವೃತ್ತಗಳಲ್ಲಿ ಪ್ರಿ–ವೆಡ್ಡಿಂಗ್ ಚಿತ್ರೀಕರಣ, ಜನರ ಅನಗತ್ಯ ಓಡಾಟವನ್ನು ನಿರ್ಬಂಧಿಸಬೇಕು. ಇಲ್ಲವಾದರೆ ವೃತ್ತಗಳು ಹಾಳಾಗಿ ಸಾರ್ವಜನಿಕರ ಹಣ ವ್ಯರ್ಥವಾಗುವುದಲ್ಲದೆ, ನಾಡಿಗೆ ಕೊಡುಗೆ ನೀಡಿರುವ ಮಹಾರಾಜರುಗಳಿಗೆ ಅಪಮಾನ ಮಾಡಿದಂತಾಗುತ್ತದೆ.

**ಹಣ ಮೀಸಲಿಡಬೇಕು:** ಜಯಚಾಮರಾಜ ಒಡೆಯರ್ ವೃತ್ತವನ್ನು ನಿರ್ಮಿಸಿರುವ ಸಂಸ್ಥೆಯವರೇ ರಿಪೇರಿ ಮಾಡಿಸುತ್ತಾರೆ. ಚಾಮರಾಜ ಒಡೆಯರ್ ವೃತ್ತದ ಅಲಂಕಾರಿಕ ಕಲ್ಲುಕಂಬ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಕೃಷ್ಣರಾಜ ವೃತ್ತದ ಮೇಲ್ಛಾವಣಿ ರಿಪೇರಿಗೂ ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ವೃತ್ತಗಳ ನಿರ್ವಹಣೆಗೆ ಹಣ ಮೀಸಲಿಡಲು ಪಾಲಿಕೆಗೆ ಸಾಧ್ಯವಾಗಿಲ್ಲ. ದಸರಾ ವೇಳೆ ನಗರ ಸೌಂದರ್ಯೀಕರಣಕ್ಕೆ ಸರ್ಕಾರ ನೀಡುವ ಅನುದಾನದಲ್ಲಿ ವೃತ್ತಗಳ ದುರಸ್ತಿಯನ್ನು ಮಾಡಿಸುತ್ತಿದ್ದರು. ಆದರೆ ಕೊರೊನಾ ಕಾರಣದಿಂದ 2 ವರ್ಷ ಆ ಅನುದಾನವೂ ಸಿಗಲಿಲ್ಲ. ಹೀಗೆ ಯಾವುದೋ ಹಣವನ್ನು ನೆಚ್ಚಿಕೊಳ್ಳದೆ ಪಾಲಿಕೆ ಬಜೆಟ್‌ನಲ್ಲೇ ಪ್ರಮುಖ ವೃತ್ತಗಳ ನಿರ್ವಹಣೆಗೆ ಅನುದಾನ ಮೀಸಲಿಡುವುದು ಒಳ್ಳೆಯದು ಎಂದು ಪ್ರಜ್ಞಾವಂತರು ಹೇಳಿದ್ದಾರೆ.

## ರೈಲ್ವೆ ಆಸ್ತಿಗಳ ಮೇಲೆ ಸೌರ ಫಲಕಗಳ ಅಳವಡಿಕೆ

# ಮೈಸೂರು ರೈಲು ನಿಲ್ದಾಣ ಸೌರ ಶಕ್ತಿಯಿಂದ 'ಪರಿಸರ ಸ್ನೇಹಿ ವಲಯ'ವಾಗಿ ಪರಿವರ್ತನೆ

## ಈಗಾಗಲೇ ವಿದ್ಯುತ್ ಬಿಲ್‌ನಲ್ಲಿ 2 ಕೋಟಿ ಉಳಿತಾಯ

ಮೈಸೂರು, ಮೇ 9(ಎಸ್‌ಬಿಡಿ)– ನೈರುತ್ಯ ರೈಲ್ವೆಯು ಸೌರಶಕ್ತಿ ಬಳಕೆ ಮೂಲಕ ಶಕ್ತಿ ಸಂರಕ್ಷಣೆ ಗುರಿ ಸಾಧನೆಗೆ ಮುಂದಾಗಿದ್ದು, ಮೈಸೂರು ರೈಲ್ವೆ ನಿಲ್ದಾಣವೂ 'ಪರಿಸರ ಸ್ನೇಹಿ ವಲಯ'ವಾಗಿ ಬದಲಾಗಲಿದೆ.

ನೈಋತ್ಯ ರೈಲ್ವೆ ವಲಯದ ಎಲ್ಲಾ ನಿಲ್ದಾಣಗಳು, ಸೇವಾ ಕಟ್ಟಡಗಳು, ಲೆವೆಲ್ ಕ್ರಾಸಿಂಗ್ ಗೇಟ್‌ಗಳು ಮತ್ತಿತರ ಕಡೆಗಳಲ್ಲಿ ಸೌರಫಲಕಗಳನ್ನು ಅಳವಡಿಸಲಾಗುತ್ತಿದ್ದು, ಇದರಿಂದ ನಿಲ್ದಾಣಗಳ ವಿದ್ಯುತ್ ಅಗತ್ಯತೆ ಪೂರೈಕೆಯ ಜೊತೆಗೆ ವೆಚ್ಚದ ಪ್ರಮಾಣವೂ ಕಡಿಮೆಯಾಗಲಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಇದೊಂದು ಪರಿಸರ ಪ್ರೇಮಿ ಕ್ರಮವಾಗಿದ್ದು, ಇತರೆ ಸರ್ಕಾರಿ ಸಂಸ್ಥೆಗಳಿಗೆ ಮಾದರಿಯಾಗಿದೆ.

ಮೈಸೂರು, ಹುಬ್ಬಳ್ಳಿ, ಬೆಂಗಳೂರು, ಯಶವಂತಪುರ ಸೇರಿದಂತೆ 120 ರೈಲ್ವೆ ನಿಲ್ದಾಣಗಳ ಛಾವಣಿ, ಹುಬ್ಬಳ್ಳಿಯ ನೈರುತ್ಯ ರೈಲ್ವೆ ಪ್ರಧಾನ ಕಾರ್ಯಾಲಯ, ಮೈಸೂರು ಹಾಗೂ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯ, ರೈಲ್ ಸೌಧ, ಬೆಂಗಳೂರು ಮತ್ತು ಹುಬ್ಬಳ್ಳಿ ರೈಲ್ವೆ ಆಸ್ಪತ್ರೆಗಳು, ಬೆಂಗಳೂರಿನ ಪಾರ್ಸೆಲ್ ಕಾರ್ಯಾಲಯ, ಮೈಸೂರು ಹಾಗೂ ಹುಬ್ಬಳ್ಳಿಯ ವರ್ಕ್‌ಶಾಪ್, ಕೃಷ್ಣರಾಜಪುರಂ ಡೀಸೆಲ್ ಶೆಡ್, ಹುಬ್ಬಳ್ಳಿ ಇ.ಎಮ್.ಡಿ. ಶೆಡ್‌ನ ಛಾವಣಿ ಹಾಗೂ 295 ಲೆವೆಲ್ ಕ್ರಾಸಿಂಗ್ ಗೇಟ್‌ಗಳಲ್ಲಿ ಒಟ್ಟು 4656.60 ಕೆಡಬ್ಲ್ಯೂಪಿ (ಪೀಕ್ ಕಿಲೋವ್ಯಾಟ್) ಸಾಮರ್ಥ್ಯದ ಸೌರಫಲಕಗಳನ್ನು ಅಳವಡಿಸಲಾಗಿದೆ.



**ಕಳೆದ ವರ್ಷ 2 ಕೋಟಿ ಉಳಿತಾಯ:** ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ ಅಳವಡಿಸಲಾಗಿರುವ 100 ಕೆಡಬ್ಲ್ಯೂಪಿ ಸಾಮರ್ಥ್ಯದ ಸೌರ ಫಲಕಗಳಿಂದ 1.28 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದ್ದು, ಇದರಿಂದ 5.11 ಲಕ್ಷ ರೂಪಾಯಿಗಳ ಉಳಿತಾಯವಾಗಿದೆ. ರೈಲ್ ಸೌಧದಲ್ಲಿರುವ 250 ಕೆಡಬ್ಲ್ಯೂಪಿ ಸಾಮರ್ಥ್ಯದ ಸೌರ ಫಲಕಗಳಿಂದ 2.75 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ(15.51 ಲಕ್ಷ ರೂ. ಉಳಿತಾಯ), ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದ 320 ಕೆಡಬ್ಲ್ಯೂಪಿ ಸಾಮರ್ಥ್ಯದ ಸೌರಫಲಕಗಳಿಂದ 84,294 ಯುನಿಟ್ ಉತ್ಪಾದನೆ (2.80 ಲಕ್ಷ ರೂ. ಉಳಿತಾಯ), ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದ 80 ಕೆ.ಡಬ್ಲ್ಯೂ.ಪಿ. ಸೌರ ಫಲಕಗಳಿಂದ 94,115 ಯುನಿಟ್ (4.25 ಲಕ್ಷ ರೂ. ಉಳಿತಾಯ) ವಿದ್ಯುತ್ ಉತ್ಪಾದನೆಯಾಗಿದೆ.

ಈ ಅವಧಿಯಲ್ಲಿ ಮೈಸೂರು ವರ್ಕ್‌ಷಾಪ್‌ನಲ್ಲಿ 5.36 ಲಕ್ಷ ಯುನಿಟ್, ಹುಬ್ಬಳ್ಳಿ ವರ್ಕ್‌ಷಾಪ್‌ನಲ್ಲಿ 11.21 ಲಕ್ಷ ಯುನಿಟ್, ಹುಬ್ಬಳ್ಳಿ ಇ.ಎಮ್.ಡಿ. ಶೆಡ್‌ನಲ್ಲಿ 6.77 ಲಕ್ಷ ಯುನಿಟ್, ಕೃಷ್ಣರಾಜಪುರಂನಲ್ಲಿ 2.46 ಲಕ್ಷ ಯುನಿಟ್, ಐಓಎಚ್ ಶೆಡ್‌ನಲ್ಲಿ 1.80 ಲಕ್ಷ ಯುನಿಟ್, ಮೈಸೂರು ರೈಲು ನಿಲ್ದಾಣದಲ್ಲಿ 1.42 ಲಕ್ಷ ಯುನಿಟ್, ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ 3.38 ಲಕ್ಷ ಯುನಿಟ್, ಯಶವಂತಪುರ ರೈಲು ನಿಲ್ದಾಣದಲ್ಲಿ 95 ಸಾವಿರ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದ್ದು, ಇದರಿಂದ ಒಟ್ಟಾರೆ 73.46 ಲಕ್ಷ ರೂ. ಉಳಿತಾಯವಾಗಿದೆ.

ನೈಋತ್ಯ ರೈಲ್ವೆ ಪ್ರಧಾನ ಮುಖ್ಯ ವಿದ್ಯುತ್ ಇಂಜಿನಿಯರ್ ಜೈಪಾಲ್ ಸಿಂಗ್ ನೇತೃತ್ವದಲ್ಲಿ ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಹಾಗೂ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್‌ವಾಲ್ ಮಾರ್ಗದರ್ಶನದಲ್ಲಿ ಮೂರೂ ರೈಲ್ವೆ ವಿಭಾಗಗಳಲ್ಲಿ ಸೌರಶಕ್ತಿ ಬಳಕೆ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ.

### ಶೂನ್ಯ ಇಂಗಾಲ ರೈಲ್ವೆ ಗುರಿ ಸಾಧನೆಗೆ ಸಹಕಾರಿ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆಯ ಇನ್ನೂ 26 ನಿಲ್ದಾಣಗಳಲ್ಲಿ ಸೌರಫಲಕಗಳನ್ನು ಅಳವಡಿಸುವ ಯೋಜನೆ ಇದೆ. ಪರಿಸರ ಸ್ನೇಹಿ ಸೌರಶಕ್ತಿ ಬಳಕೆಗೆ ಆದ್ಯತೆ ನೀಡಿದ್ದು, 2030ರೊಳಗೆ ಶೂನ್ಯ ಇಂಗಾಲ ಹೊರಸೂಸುವ ರೈಲ್ವೆ(Net Zero Carbon Emission Railway)ಯಾಗಿ ಹೊರಹೊಮ್ಮುವ ರೈಲ್ವೆ ಗುರಿ ಸಾಧನೆಗೆ ಇದು ಸಹಕಾರಿಯಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ತಿಳಿಸಿದ್ದಾರೆ.

# ಆಶ್ರಯ ಫಲಾನುಭವಿಗಳಲ್ಲಿ 430 ಮಂದಿಗೆ ಆದ್ಯತೆ ನೀಡಲು ನಿರ್ಧಾರ

## ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ನೇತೃತ್ವದಲ್ಲಿ ಆಶ್ರಯ ಸಮಿತಿ ಸಭೆ

● ರೆವಿನ್ಯೂ ಬಡಾವಣೆ ನಿವಾಸಿಗಳಿಗೆ ಹಕ್ಕುಪತ್ರಕ್ಕೆ ಶಿಫಾರಸು ● ಆಶ್ರಯ ಮನೆ ಮಾಲೀಕರಿಗೆ ಹಕ್ಕು ಖುಲಾಸೆ ಪತ್ರ ನೀಡಲು ತೀರ್ಮಾನ

ಮೈಸೂರು,ಮೇ 9(ಜಿಎ)–ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಆಶ್ರಯ ಮನೆಗಳಿಗೆ ವಂತಿಗೆ ಪಾವತಿಸಿರುವ 2,235 ಮಂದಿ ಫಲಾನುಭವಿಗಳ ಪೈಕಿ 430 ಮಂದಿಗೆ ಆದ್ಯತೆ ನೀಡಲು ಆಶ್ರಯ ವಸತಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮೈಸೂರು ಮಹಾನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಆಶ್ರಯ ವಸತಿ ಸಮಿತಿ ಸೋಮವಾರ ಕ್ಷೇತ್ರ ಶಾಸಕರು ಹಾಗೂ ಆಶ್ರಯ ವಸತಿ ಸಮಿತಿ ಅಧ್ಯಕ್ಷ ಎಲ್.ನಾಗೇಂದ್ರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಕೆಲ ತೀರ್ಮಾನಗಳನ್ನು ಕೈಗೊಂಡರು.

ಆಶ್ರಯ ವಸತಿ ಯೋಜನೆಯಡಿ 2001 ರಿಂದ 2004 ನೇ ಸಾಲಿನವರೆಗೂ 2235 ಮಂದಿ ವಂತಿಗೆ ಹಣ ಪಾವತಿಸಿದ್ದು, ಇವರಲ್ಲಿ ಯಾರು ಸ್ವಂತ ನಿವೇಶನ ಅಥವಾ ಮನೆ ಹೊಂದಿರುತ್ತಾರೆ ಎಂಬುದರ ಬಗ್ಗೆ ಕಂದಾಯ ಪರಿಶೀಲಕರಿಂದ ನಡೆಸಲಾದ ಸರ್ವೆಯಂತೆ ಚರ್ಚಿಸಿ ಅರ್ಹ 430 ಜನರಿಗೆ ಮುಂದಿನ ಆಯ್ಕೆ ಪ್ರಕ್ರಿಯೆಯಲ್ಲಿ ಆದ್ಯತೆ ನೀಡಲು ನಿರ್ಧರಿಸಲಾಯಿತು. ಕೆಲವು ಬಡಾವಣೆಗಳಲ್ಲಿ ಈಗಾಗಲೇ ಹಲವು ವರ್ಷಗಳಿಂದ ರೆವಿನ್ಯೂ ಬಡಾವಣೆಯಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವ ಮಾಲೀಕರಿಗೆ ನಿಯಮಾನುಸಾರ ಹಕ್ಕು ಪತ್ರ ವಿತರಿಸಲು ಕಂದಾಯ ಇಲಾಖೆಯಿಂದ ಜರೂರು ಕ್ರಮ ವಹಿಸುವಂತೆ, ಹೆಚ್ಚು ಸೇರಿದಂತೆ ಇನ್ನಿತರ ಆಶ್ರಯ ಬಡಾವಣೆಗಳಲ್ಲಿ ಹಂಚಿಕೆಯಾಗಿರುವ ಮನೆ ಮಾಲೀಕರಿಗೆ ಹಕ್ಕು ಖುಲಾಸೆ ಪತ್ರ ನೀಡಲು ಅದಾಲತ್ ವಿಶೇಷ ಸಿಂಗಲ್ ವಿಂಡೋ ಸಿಸ್ಟಂ ಮೂಲಕ ಅರ್ಜಿಗಳನ್ನು ಹಕ್ಕು ಖುಲಾಸೆ ಪತ್ರ ವಿತರಣೆ ಜರೂರು ಕ್ರಮ ವಹಿಸುವಂತೆ ತೀರ್ಮಾನಿಸಲಾಯಿತು.

ಚಾಮರಾಜ ಕ್ಷೇತ್ರದಲ್ಲಿ ಆಶ್ರಯ ಮನೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆ ನಿರ್ಮಾಣಕ್ಕಾಗಿ ಲಲಿತಾದ್ರಿಪುರ ಮುಂತಾದ ಕಡೆ ಜಮೀನುಗಳನ್ನು ಗುರುತಿಸಲು ಸೂಚಿಸಿದ ಅವರು ವರದಿ ನೀಡಿದ ನಂತರ ಸರ್ಕಾರದಿಂದ ಜಮೀನನ್ನು ಮಂಜೂರು ಮಾಡಿಸಿಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು.

ವಲಯ ಕಚೇರಿಗಳಲ್ಲಿ ಖಾತೆ ವರ್ಗಾವಣೆಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಎಲ್ಲಾ ವಲಯ ಕಚೇರಿಗಳಲ್ಲಿ ಖಾತೆ ವರ್ಗಾವಣೆ ಕಡತಗಳ ವಿಲೇವಾರಿ ಕುರಿತಂತೆ ಮಾಹಿತಿ ತರಿಸಿಕೊಂಡು ಶೀಘ್ರ ವಿಲೇವಾರಿಗೆ ಕ್ರಮಕೈಗೊಳ್ಳಬೇಕೆಂದು ಹಾಗೂ ಅಂತಹ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಪಾಲಿಕೆ ಆಯುಕ್ತರಲ್ಲಿ ಮನವಿ ಮಾಡಿದರು.



ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಆಶ್ರಯ ಯೋಜನೆಗಾಗಿ ಮಂಜೂರಾದ ಹಂಚ್ಯಾ ಗ್ರಾಮದ ಸರ್ವೆ ನಂ:65 ರಲ್ಲಿ 23 ಎಕರೆ ಜಮೀನಿನಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಜಿ+3 ಮಾದರಿಯ ಒಟ್ಟು 1872 ಮನೆಗಳನ್ನು ನಿರ್ಮಾಣ ಮಾಡಲು ತಯಾರಿಸಲಾದ ಡಿ.ಪಿ.ಆರ್ ಕುರಿತಂತೆ ವಿಸ್ತೃತವಾಗಿ ಚರ್ಚಿಸಿ, ನಕ್ಷೆಗೆ ಅನುಮೋದನೆ ದೊರಕಿದ ಕೂಡಲೇ ಪತ್ರಿಕಾ ಜಾಹೀರಾತು ಪ್ರಕಟಿಸಿ ಅರ್ಜಿಯನ್ನು ಕರೆಯಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಯಿತು.

ಚಾಮರಾಜ ಆಶ್ರಯ ಸಮಿತಿ ಸದಸ್ಯರುಗಳಾದ ಮಹೇಶ್‌ರಾಜ್ ಅರಸ್, ಆರೂಜ್ ಸಾರಸ್ವತ್, ಮಹೇಶ್ ಹಾಗೂ ಪಾಲಿಕೆ ಆಯುಕ್ತ ಲಕ್ಷ್ಮೀ ಕಾಂತರೆಡ್ಡಿ, ಹೆಚ್ಚುವರಿ ಆಯುಕ್ತ ಸವಿತಾ, ಉಪ ಆಯುಕ್ತೆ ರೂಪಾ, ವಲಯ ಕಚೇರಿಗಳ ಸಹಾಯಕ ಆಯುಕ್ತರು, ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಮುಡಾ ಟಿ.ಪಿ.ಎಂ ಜಯಸಿಂಹ ಹಾಗೂ ಸರ್ವೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಮೈಸೂರು ಮಿತ್ರ ಮಂಗಳವಾರ 10 ಮೇ 2022

# ಹನೂರು–ಮಹದೇಶ್ವರಬೆಟ್ಟ–ಪಾಲಾರ್ ರಸ್ತೆ ಅಭಿವೃದ್ಧಿಗೆ 135 ಕೋಟಿ: ಸಚಿವ ಸೋಮಣ್ಣ



ಹನೂರು, ಮೇ 9(ಸೋಮು)– ಹನೂರು–ಮಹದೇಶ್ವರಬೆಟ್ಟ–ಪಾಲಾರ್ ರಸ್ತೆ ಅಭಿವೃದ್ಧಿಗೆ 135 ಕೋಟಿ ಅನುದಾನ ನೀಡಲಾಗಿದ್ದು, ಟೆಂಡರ್ ಕರೆಯಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ತಾಲೂಕಿನ ರಾಮಾಪುರ ಗ್ರಾಮದಲ್ಲಿ 10 ಕೋಟಿ ವೆಚ್ಚದಲ್ಲಿ ರಾಮಾಪುರ–ಕೌದಳ್ಳಿ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತಿನಿತ್ಯ ತಾಲೂಕು, ಜಿಲ್ಲೆ, ರಾಜ್ಯ ಮಾತ್ರವಲ್ಲದೆ ದೇಶದ ನಾನಾ ಮೂಲೆಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಅವರಿಗೆ ಸುಸಜ್ಜಿತ ರಸ್ತೆ ಮತ್ತು ಅಗತ್ಯ ಮೂಲ ಸೌಲಭ್ಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಶಾಸಕ ನರೇಂದ್ರ ಅವರು ಪ್ರಾಮಾಣಿಕವಾಗಿ ಸೇವೆ ಮಾಡುತ್ತಾ ಬಂದಿದ್ದು, ರಾಮಾಪುರ–ಕೌದಳ್ಳಿ ರಸ್ತೆ ಅಭಿವೃದ್ಧಿಗೆ 10 ಕೋಟಿ ಅನುದಾನ ನೀಡಿದ್ದಾರೆ ಎಂದು ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

**100 ಬೆಡ್ ಆಸ್ಪತ್ರೆ ಡಯಾಲಿಸಿಸ್ ಕೇಂದ್ರ** ಹನೂರು ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅತ್ಯಾಧುನಿಕವಾಗಿ ನವೀಕರಣಗೊಳಿಸಿ 100 ಬೆಡ್‌ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಮತ್ತು ಡಯಾಲಿಸಿಸ್‌ಗಾಗಿ 100ಕಿ.ಮೀ ದೂರ ತೆರಳಬೇಕಿರುವ ಪರಿಸ್ಥಿತಿಯ ಬಗ್ಗೆ ಶಾಸಕ ನರೇಂದ್ರ ಜೊತೆಗೂಡಿ ಆರೋಗ್ಯ ಸಚಿವ ಸುಧಾಕರ್ ಜೊತೆ ಚರ್ಚಿಸಿದ್ದು, ಶೀಘ್ರವಾಗಿ ಡಯಾಲಿಸಿಸ್ ಕೇಂದ್ರ ತೆರೆಯಲು ಮತ್ತು ಆಸ್ಪತ್ರೆ ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗಿದೆ ಎಂದರು.

**ಗಡಿಯವರೆಗೆ ರಸ್ತೆ, ಎಲ್ಲಾ ಕೆರೆಗಳಿಗೂ ನೀರು:** ಕೊಳ್ಳೇಗಾಲದಿಂದ ಹನೂರಿನವರೆಗೆ ಕೆ–ಶಿಪ್ ಯೋಜನೆಯಡಿ ರಸ್ತೆ ನಿರ್ಮಾಣವಾಗುತ್ತಿದ್ದು, ಅಲ್ಲಿಂದ ಮುಂದೆ ಮಹದೇಶ್ವರ ಬೆಟ್ಟ ಮೂಲಕ ಪಾಲಾರ್ ಗಡಿವರೆಗೆ ರಸ್ತೆ ಅಭಿವೃದ್ಧಿಗಾಗಿ 135 ಕೋಟಿ ಅನುದಾನ ಮಂಜೂರಾಗಿದೆ. ಈ ಕಾಮಗಾರಿಯನ್ನು ಕೆಆರ್‌ಐಡಿಎಲ್ ಮೂಲಕ ನಿರ್ವಹಿಸಲು ತೀರ್ಮಾನಿಸಲಾಗಿತ್ತು. ಬಳಿಕ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿದ್ದು, ಟೆಂಡರ್ ಪ್ರಕ್ರಿಯೆ ನಡೆಸಿ ಪ್ರತಿಷ್ಠಿತ ಗುತ್ತಿಗೆದಾರರ ಮೂಲಕ ಕಾಮಗಾರಿ ಮಾಡಲು ಅಗತ್ಯ ಕ್ರಮವಹಿಸಲಾಗಿದೆ ಎಂದರು.

ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲೂ ನದಿ ಮೂಲದಿಂದ ನೀರು ತುಂಬಿಸಲು ಬಾಕಿ ಉಳಿದಿರುವ ಕೆರೆಗಳನ್ನು ಗುರುತಿಸಲಾಗಿದೆ. ಆ ಕೆರೆಗಳಿಗೆ ಶಾಶ್ವತ ಯೋಜನೆ ರೂಪಿಸಲು ಜಲಸಂಪನ್ಮೂಲ ಸಚಿವರ ಜೊತೆ ಚರ್ಚಿಸಲಾಗಿದ್ದು, ಅದಕ್ಕೆ 500ಕೋಟಿ ವೆಚ್ಚದಡಿ ಯೋಜನೆ ಜಾರಿಗೊಳಿಸಿ ಮುಖ್ಯಮಂತ್ರಿಯಿಂದ ಶಂಕುಸ್ಥಾಪನೆ ನೆರವೇರಿಸುತ್ತೇನೆ ಎಂದು ಘೋಷಿಸಿದರು.

ಶಾಸಕ ಆರ್.ನರೇಂದ್ರ ಮಾತನಾಡಿ, ರಾಮಾಪುರ–ಕೌದಳ್ಳಿ ಮಾರ್ಗದ ರಸ್ತೆಯ ಅಭಿವೃದ್ಧಿಗೆ ಕಳೆದ ವರ್ಷದ ಹಿಂದೆಯೇ ಅನುದಾನ ಮಂಜೂರು ಮಾಡಿ ಕ್ರಮವಹಿಸಲಾಗಿತ್ತು. ಆದರೆ ಕೆಲವು ತಾಂತ್ರಿಕ ದೋಷಗಳಿಂದ ಈ ರಸ್ತೆಗೆ ಮೀಸಲಿಟ್ಟಿದ್ದ ಅನುದಾನವನ್ನು ಮಹದೇಶ್ವರಬೆಟ್ಟ ರಸ್ತೆ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲು ಪ್ರಕ್ರಿಯೆ ಜರುಗಿದ್ದವು. ಬಳಿಕ ಈ ಸಂಬಂಧ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಪತ್ರ ವ್ಯವಹಾರ ನಡೆಸಿ ಮತ್ತೆ ಆ ಅನುದಾನವನ್ನು ಈ ರಸ್ತೆಗೆ ಬಳಸಿಕೊಳ್ಳಲು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಹನೂರು ಕ್ಷೇತ್ರ ವ್ಯಾಪ್ತಿಯ ರಸ್ತೆಗಳು ಹಾಳಾಗಿದ್ದು, ದುರಸ್ತಿಗೊಳ್ಳಬೇಕಿರುವ ರಸ್ತೆಗಳ ಪಟ್ಟಿಯನ್ನು ಸಚಿವರಿಗೆ ಸಲ್ಲಿಸಲಾಗಿದೆ. ಅಗತ್ಯ ಅನುದಾನ ಮಂಜೂರು ಮಾಡಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಗ್ರಾಪಂ ಅಧ್ಯಕ್ಷೆ ದಾಕ್ಷಾಯಣಿ, ಉಪಾಧ್ಯಕ್ಷ ಮುರುಗೇಶ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ತಹಸೀಲ್ದಾರ್ ನಾಗರಾಜು, ಡಿವೈಎಸ್‌ಪಿ ನಾಗರಾಜು, ಲೋಕೋಪಯೋಗಿ ಇಲಾಖೆಯ ಎಸ್‌ಇ ರಾಥೋಡ್, ಇಇ ವಿನಯ್, ಎಇಇ ಸದಾನಂದಮೂರ್ತಿ, ಜೆಇ ಮಹೇಶ್, ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಬಿಜೆಪಿ ಜಿಲ್ಲಾ ಸಂಯೋಜಕ ವೆಂಕಟೇಶ್, ಮುಖಂಡರಾದ ದತ್ತೇಶ್, ಡಾ.ಪ್ರೀತನ್ ಇನ್ನಿತರರು ಹಾಜರಿದ್ದರು.

# ಶ್ರೀಗಂಧದ ಮರ ಸಾಗಿಸುತ್ತಿದ್ದ ಮೂವರ ಬಂಧನ



ಗುಂಡ್ಲುಪೇಟೆ, ಮೇ 9(ಸೋಮ್.ಜಿ)– ತಾಲೂಕಿನ ಬಂಡೀಪುರ ಅರಣ್ಯದಲ್ಲಿ ಶ್ರೀಗಂಧದ ಮರಗಳನ್ನು ಕತ್ತರಿಸಿ ಕೊಂಡೊಯ್ಯುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಲೂಕಿನ ದೇಶೀಪುರ ಕಾಲೋನಿಯ ನಿವಾಸಿಗಳಾದ ನಾಗಯ್ಯ ಬಿನ್ ಕೆಂಪಯ್ಯ, ಸುರೇಶ ಬಿನ್ ಕರಿಯಪ್ಪ ಹಾಗೂ ಮಾರಯ್ಯ ಬಿನ್ ಕೆಂಪಯ್ಯ ಬಂಧಿತರು. ಹುಲಿ ಯೋಜನೆಯ ಮದ್ದೂರು ವಲಯದ ಬರಗಿ ಶಾಖೆಯ ದೊಡ್ಡಹಳ್ಳ ಸಮೀಪದಲ್ಲಿ ಹುಲಿ ಗಣತಿಗೆ ಅಳವಡಿಸಿದ್ದ ಕ್ಯಾಮರಾಗಳಿಂದ ದತ್ತಾಂಶ ಸಂಗ್ರಹಿಸುತ್ತಿದ್ದ ಅರಣ್ಯ ಸಿಬ್ಬಂದಿ ಮರ ಕಡಿಯುವ ಶಬ್ದ ಕೇಳಿ, ಕಾರ್ಯಾಚರಣೆ ನಡೆಸಿದಾಗ ಮೂವರು ಆರೋಪಿಗಳು ಶ್ರೀಗಂಧದ ಮರಗಳನ್ನು ತುಂಡು ಮಾಡುತ್ತಿದ್ದದು ಕಂಡುಬಂದಿತು. ಕೂಡಲೇ ಅರಣ್ಯ ಸಿಬ್ಬಂದಿ ಅವನ್ನು ಬಂಧಿಸಿ, 22 ಕೆಜಿ. ತೂಕದ ಶ್ರೀಗಂಧ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಬಫರ್ ವಲಯದ ಎಸಿಎಫ್ ರವೀಂದ್ರ, ಮದ್ದೂರು ವಲಯದ ಆರ್‌ಎಫ್‌ಓ ಸುಧಾಕರ ನಾಯಕ್, ಡಿಆರ್‌ಎಫ್‌ಓಗಳಾದ ದೇವರಾಜು, ರವಿಕುಮಾರ್, ಗಾರ್ಡ್ ನವೀನ್‌ಕುಮಾರ್, ಚಿಕ್ಕಣ್ಣ ಮಹೇಶ್, ಎವಿಟಿಗಿರೀಶ್ ಚಾಲಕ ಜೀವನ್‌ಕುಮಾರ್ ಹಾಗೂ ಎಸ್‌ಟಿಪಿಎಫ್ ಸಿಬ್ಬಂದಿ ಇದ್ದರು.

# ಪದವೀಧರ ಕ್ಷೇತ್ರದ ಚುನಾವಣೆ: ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಲು ಸಲಹೆ




ಹನೂರು, ಮೇ 9(ಸೋಮು)– ಕಳೆದ ಬಾರಿಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಕೇವಲ 120 ಮತಗಳಿಂದ ಸೋಲು ಉಂಟಾ ಗಿದ್ದು, ಇದು ಮತ್ತೆ ಮರುಕಳಿಸಬಾರದು. ಈ ನಿಟ್ಟಿನಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಇಂದಿನಿಂದಲೇ ಕಾರ್ಯತಂತ್ರ ರೂಪಿಸಬೇಕು ಎಂದು ಸಚಿವ ವಿ.ಸೋಮಣ್ಣ ಕಿವಿಮಾತು ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬಿಜೆಪಿಯಿಂದ ದಕ್ಷಿಣ ಪದವೀಧರ ಕ್ಷೇತ್ರದ ಮತದಾರರ ಚಿಂತನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ಜೂ. 2 ಅಥವಾ 3ನೇ ವಾರದಲ್ಲಿ ಚಿಂತಕರ ಚಾವಡಿ, ಬುದ್ಧಿಜೀವಿಗಳ ಮನೆ ಎಂದು ಕರೆಯಲ್ಪಡುವ ವಿಧಾನಪರಿಷತ್ತಿಗೆ ಚುನಾವಣೆ ಬರಲಿದೆ. ಬಿಜೆಪಿ ಅಭ್ಯರ್ಥಿಯಾಗಿ ಮೈ.ವಿ.ರವಿಶಂಕರ್ ಕಣಕ್ಕಿಳಿದಿದ್ದು ಅವರ ಗೆಲುವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು. ಅಭ್ಯರ್ಥಿ ರವಿಶಂಕರ್ ಮಾತನಾಡಿ, ಎಲ್ಲಾ ಮತದಾರರು ನನಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ನಂಜುಂಡಸ್ವಾಮಿ, ಪ್ರೊ.ಮಲ್ಲಿಕಾರ್ಜುನಪ್ಪ, ಡಾ.ಪ್ರೀತನ್ ನಾಗಪ್ಪ ಡಾ.ದತ್ತೇಶ್ ಕುಮಾರ್, ಬಿಜೆಪಿ ಜಿಲ್ಲಾ ಸಂಯೋಜಕ ವೆಂಕಟೇಶ್, ಮಂಡಲ ಅಧ್ಯಕ್ಷ ಸಿದ್ದಪ್ಪ ಇದ್ದರು.

# ಬೆಳೆ ಹಾನಿ: ಸ್ಥಳಕ್ಕೆ ಶಾಸಕರ ಭೇಟಿ



ಚಾಮರಾಜನಗರ, ಮೇ 9– ಹರದನಹಳ್ಳಿ ಹೋಬಳಿ ವ್ಯಾಪ್ತಿಯ ತಾವರೆಕಟ್ಟೆ ಮೋಳೆ, ಅಮಚವಾಡಿ ಗ್ರಾಮಗಳಲ್ಲಿ ಬಾಳೆ, ತೆಂಗು ಸೇರಿದಂತೆ ಇತರೆ ಬೆಳೆಗಳು ಇತ್ತೀಚಿಗೆ ಸುರಿದ ಬಿರುಗಾಳಿ ಸಹಿತ ಮಳೆಗೆ ನೆಲಕಚ್ಚಿದ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ತೆರಳಿ, ಪರಿಶೀಲಿಸಿದರು.

ತಾಲೂಕು ತೋಟಗಾರಿಕೆ ಇಲಾಖೆ ಅಂಕಿ–ಅಂಶದ ಪ್ರಕಾರ ಕಳೆದ ಮೂರು ದಿನದ ಹಿಂದೆ ಬಿರುಗಾಳಿ ಸಹಿತ ಮಳೆ ಬಿದ್ದ ಹಿನ್ನೆಲೆಯಲ್ಲಿ ಹರದನಹಳ್ಳಿ, ತಾವರಕಟ್ಟೆ ಮೋಳೆ, ಅಮಚವಾಡಿ, ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ಬಾಳೆಗಿಡ ನೆಲ ಕಚ್ಚಿದ್ದು, 32 ಎಕರೆಯಷ್ಟು ಬೆಳೆಹಾನಿಯಾಗಿದೆ. ರೈತರು ಸೂಕ್ತ ಪರಿಹಾರಕ್ಕೆ ಮನವಿ ಮಾಡಿದರು.

ಶಾಸಕರು ಪ್ರತಿಕ್ರಿಯಿಸಿ ಸರ್ಕಾರಕ್ಕೆ ಇಲಾಖೆ ಹಿರಿಯ ಅಧಿಕಾರಿಗಳು ವರದಿ ಸಲ್ಲಿಸಬೇಕು. ಈ ಕೆಲಸ ತುರ್ತಾಗಿ ಆಗಬೇಕು ಎಂದು ಸೂಚನೆ ನೀಡಿದರು.

# ಪ್ರಗತಿನಿಧಿ ಪಡೆದು ಪ್ರಗತಿ ಹೊಂದುವುದು ಸಂಸ್ಥೆಯ ಉದ್ದೇಶ



ಬದನಗುಪ್ಪೆ, ಮೇ 9(ಮಲ್ಲಣ್ಣ)– ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಾಲ ನೀಡುವ ಸಂಸ್ಥೆ ಅಲ್ಲ. ಜನರು ಪ್ರಗತಿ ನಿಧಿ ಪಡೆದು, ಪ್ರಗತಿ ಹೊಂದುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಗ್ರಾಮದ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆದ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಕಾರ್ಯಕರ್ತರು ಹಾಗೂ ಸೇವಾ ಪ್ರತಿನಿಧಿಗಳ ಮಾರ್ಗದರ್ಶನ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2012ರಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆರಂಭಗೊಂಡು ಈವರೆಗೆ 15 ಸಾವಿರ ಸ್ವ–ಸಹಾಯ ಸಂಘಗಳಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ಸಂಘಗಳ ಸ್ಥಾಪನೆಯಾಗಿರುವುದಕ್ಕೆ ಸಂಸ್ಥೆ ಕಾರ್ಯಕರ್ತರು, ಸೇವಾ ಪ್ರತಿನಿಧಿಗಳು, ಜನಪ್ರತಿನಿಧಿಗಳ ಸಹಕಾರವೇ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ ನಟರಾಜು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈಸೂರು ಪ್ರಾದೇಶಿಕ ನಿರ್ದೇಶಕ ಪಿ.ಗಂಗಾಧರ್ ರೈ, ಜನ ಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ರಾಜಶೇಖರ ಆರಾಧ್ಯ ಎಂ.ಎಸ್. ರವಿಶಂಕರ್, ಬಿ.ಕೆ.ರವಿಕುಮಾರ್, ಚಂದ್ರಶೇಖರ್, ಚಿಕ್ಕರಾಜು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಲೀಲಾವತಿ, ಯೋಜನಾಧಿಕಾರಿಗಳಾದ ಹರೀಶ್ ಕುಮಾರ್, ಶಿವಪ್ರಸಾದ್, ಪ್ರವೀಣ್, ಪುರುಷೋತ್ತಮ, ಗಣಪತಿ ಜಿಲ್ಲೆಯ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.

# ಮೇ 12, ಯಳಂದೂರು ಪಪಂ ಸಾಮಾನ್ಯ ಸಭೆ

ಚಾಮರಾಜನಗರ, ಮೇ 9– ಯಳಂದೂರು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯು ಅಧ್ಯಕ್ಷೆ ಆರ್.ಪ್ರಭಾವತಿ ಅವರ ಅಧ್ಯಕ್ಷತೆಯಲ್ಲಿ ಮೇ 12ರಂದು ಬೆಳಗ್ಗೆ 11ಗಂಟೆಗೆ ಯಳಂದೂರು ಪಪಂ ಕಾರ್ಯಾಲಯದಲ್ಲಿ ನಡೆಯಲಿದೆ ಎಂದು ಯಳಂದೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

# ನಾಳೆ ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಮಿತಿ ಸಭೆ

ಚಾಮರಾಜನಗರ, ಮೇ 9– ಕೊಳ್ಳೇಗಾಲ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ವರ್ಗದವರ ಹಿತರಕ್ಷಣಾ ಸಮಿತಿ ಸಭೆಯನ್ನು ತಹಸೀಲ್ದಾರ್‌ರವರ ಅಧ್ಯಕ್ಷತೆಯಲ್ಲಿ ಮೇ 11ರಂದು ಬೆಳಗ್ಗೆ 11 ಗಂಟೆಗೆ ಕೊಳ್ಳೇಗಾಲ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಎಲ್. ಗಂಗಾಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

# ಮೇ 13, ಮ.ಬೆಟ್ಟದಲ್ಲಿ ಗೋಲಕ ಹಣ ಎಣಿಕೆ

ಚಾಮರಾಜನಗರ, ಮೇ 9– ಮಲೆ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದ ಗೋಲಕಗಳ ಎಣಿಕೆ ಕಾರ್ಯವನ್ನು ಮಹದೇಶ್ವರಬೆಟ್ಟದ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಮೇ 13ರಂದು ಬೆಳಗ್ಗೆ ಸೂಕ್ತ ಪೊಲೀಸ್ ಬಂದೋಬಸ್ತ್‌ನೊಂದಿಗೆ ನಡೆಸಲಾಗುವುದು ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

# ಆಡಳಿತದಲ್ಲಿ ಕೊಡವ ಭಾಷೆ ಅನುಷ್ಠಾನಕ್ಕೆ ಆಗ್ರಹಿಸಿ ಸಿಎನ್‌ಸಿ ಧರಣಿ



ಮಡಿಕೇರಿ ಮೇ 9– ಆಡಳಿತದಲ್ಲಿ ಕೊಡವ ಭಾಷೆಯನ್ನು ಅನುಷ್ಠಾನಕ್ಕೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆ ನಗರದಲ್ಲಿ ಧರಣಿ ನಡೆಸಿತು.

ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಜಮಾಯಿಸಿದ ಪ್ರಮುಖರು, ಸಂವಿಧಾನದ 347, 350, 350ಎ ಮತ್ತು 350ಬಿ ವಿಧಿಗಳಡಿ ಮಾತೃಭಾಷೆಯಾಗಿರುವ ಕೊಡವ ಭಾಷೆಯನ್ನು ಆಡಳಿತದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಏ.30 ರಂದು ದೆಹಲಿಯಲ್ಲಿ ನಡೆದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಎಲ್ಲಾ ರಾಜ್ಯಗಳ ಹೈಕೋರ್ಟ್‌ಗಳ ಮುಖ್ಯ ನ್ಯಾಯಾಧೀಶರುಗಳ ಸಭೆಯಲ್ಲಿ ದೇಶದ ನ್ಯಾಯಾಲಯಗಳು ಮತ್ತು ಇತರ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಜೆ ಎನ್.ವಿ.ರಮಣ ಅವರು ಕರೆ ನೀಡಿದ್ದರು.

ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಈ ಮೂರು ಅಂಗಗಳು ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾಗಿವೆ. ಇದರಲ್ಲಿ ಎರಡು ಸ್ತಂಭಗಳ ಮುಖ್ಯಸ್ಥರಾದ ಪ್ರಧಾನಮಂತ್ರಿ ಹಾಗೂ ಸಿಜೆಐ ನ್ಯಾಯಾಂಗ ಮತ್ತು ದೇಶದ ಇತರ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಸ್ಥಳೀಯ ಭಾಷೆಗಳ ಅನುಷ್ಠಾನಕ್ಕಾಗಿ ಬಲವಾಗಿ ಪ್ರತಿಪಾದಿಸಿರುವುದು ಶ್ಲಾಘನೀಯ. ಆಡಳಿತ ಮತ್ತು ಪಠ್ಯಕ್ರಮದಲ್ಲಿ ಕೊಡವ ಭಾಷೆಯನ್ನು ಸೇರಿಸುವುದು ಕಡ್ಡಾಯವಾಗಿದೆ. ಆದರೆ ಕರ್ನಾಟಕ ರಾಜ್ಯದ ಆಡಳಿತ ವ್ಯವಸ್ಥೆ 1956ರ ರಾಜ್ಯ ಮರುಸಂಘಟನೆ ಕಾಯಿದೆಯನ್ನು ಉಲ್ಲಂಘಿಸುತ್ತಾ ಬಂದಿದೆ ಎಂದು ಆರೋಪಿಸಿದರು.

ಪ್ರಧಾನಮಂತ್ರಿ ಮತ್ತು ಸಿಜೆ ಅವರ ಆಶಯದಂತೆ ಕೊಡವ ಭಾಷೆ ಸೇರಿದಂತೆ ಸ್ಥಳೀಯ ಭಾಷೆಗಳನ್ನು ಆಡಳಿತ ಮತ್ತು ನ್ಯಾಯಾಂಗದಲ್ಲಿ ಅಳವಡಿಸಿದರೆ, ಸರ್ಕಾರಿ ಇಲಾಖೆಗಳಲ್ಲಿ ಸಾವಿರಾರು ಉದ್ಯೋಗಗಳು ಭಾಷಾಂತರಕಾರರಾಗಿ ಸೃಷ್ಟಿಯಾಗುತ್ತದೆ. ಇದರಿಂದ ನಿರುದ್ಯೋಗಿ ಯುವ ಪೀಳಿಗೆಗೆ ಉದ್ಯೋಗ ದೊರೆತಂತಾಗುತ್ತದೆ. ಕೊಡವ ಭಾಷೆಯನ್ನು ಆಡಳಿತದಲ್ಲಿ ಅಳವಡಿಸುವ ಬದ್ಧತೆ ಮತ್ತು ಚುರುಕುತನವನ್ನು ಪ್ರತಿಯೊಬ್ಬರು ಪ್ರದರ್ಶಿಸಬೇಕೆಂದು ನಾಚಪ್ಪ ಒತ್ತಾಯಿಸಿದರು.

ಸಿಎನ್‌ಸಿ ಪ್ರಮುಖರಾದ ಅಜ್ಜಿನಿ ಕಂಡ ಇನಿತಾ ಮಾಚಯ್ಯ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪಟ್ಟಮಾಡ ಲಲಿತಾ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ ಅಜ್ಜಿಕುಟೀರ ಲೋಕೇಶ್, ಪುಟ್ಟಿಚಂಡ ದೇವಯ್ಯ, ಕೂಪದೀರ ಸಾಬು, ನಂದಿನೆರವಂಡ ವಿಜು, ಪಟ್ಟಮಾಡ ಕುಶ, ಪುದಿಯೊಕ್ಕಡ ಕಾಶಿ, ಬಡುವಂಡ ವಿಜಯ, ಚೋಳಪಂಡ ನಾಣಯ್ಯ, ಅಜ್ಜಿನಂಡ ಪಾಪಣ್ಣ, ಕಾಟುಮಣಿಯಂಡ ಉಮೇಶ್, ನಂದಿನೆರವಂಡ ಅಯ್ಯಣ್ಣ, ಮೇದುರ ಕಂಠಿ, ಅಪ್ಪಾರಂಡ ಪ್ರಸಾದ್, ಅಪ್ಪನೆರವಂಡ ಕಿರಣ್, ಅರೆಯಡ ಗಿರೀಶ್, ಚಂಬಂಡ ಜನತ್, ಕಿರಿಯಮಾಡ ಶೆರಿನ್, ಮನವಟ್ಟೀರ ಚಿನ್ನಪ್ಪ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡು ಕೊಡವ ಲ್ಯಾಂಡ್ ಮತ್ತು ಕೊಡವ ಭಾಷೆ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

# ಬಸ್‌ನಲ್ಲಿ ಮರೆತಿದ್ದ 3.50 ಲಕ್ಷ ರೂ. ಚೆಕ್, ಚೆಕ್‌ಬುಕ್ ಪ್ರಯಾಣಿಕನಿಗೆ ಮರಳಿಸಿದ ಕಂಡಕ್ಟರ್



ಮಡಿಕೇರಿ, ಮೇ 9–ಊಟಿಯಿಂದ ಮಡಿಕೇರಿಗೆ ಬರುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 3.50 ಲಕ್ಷ ರೂ. ಚೆಕ್ ಹಾಗೂ ಚೆಕ್‌ಬುಕ್ ಅನ್ನು ಕಳೆದುಕೊಂಡಿದ್ದ ಪ್ರಯಾಣಿಕರಿಗೆ ಮರಳಿಸುವ ಮೂಲಕ ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾನವೀಯತೆ ತೋರಿದ್ದಾರೆ.

ಮೇ 8ರಂದು ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕಕ್ಕೆ ಸೇರಿದ ಬಸ್‌ನಲ್ಲಿ ಮೂಲತಃ ಪಿರಿಯಾಪಟ್ಟಣ ತಾಲೂಕಿನ ಹಾರೋನಹಳ್ಳಿ ನಿವಾಸಿ ಜವರೇಗೌಡ ಪ್ರಯಾಣಿಸಿದ್ದರು. ತಮ್ಮ ನಿಲುಗಡೆಯ ಸಮಯದ ವೇಳೆ ಜವರೇಗೌಡ ಅವರು ಮೈಸೂರು ರಾಮಕೃಷ್ಣ ನಗರದಲ್ಲಿರುವ ಬ್ಯಾಂಕ್‌ವೊಂದರ ಖಾತೆ ಹೊಂದಿರುವ 3.50 ಲಕ್ಷ ರೂ. ಸಹಿ ಹಾಕಿದ್ದ ಚೆಕ್ ಹಾಗೂ ಚೆಕ್‌ಬುಕ್, ಆಧಾರ್ ಕಾರ್ಡ್‌ಗಳನ್ನು ಬಸ್‌ನಲ್ಲಿಯೇ ಬಿಟ್ಟು ಇಳಿದಿದ್ದರು. ಮಡಿಕೇರಿಗೆ ಬಸ್ ಆಗಮಿಸಿದ ಸಂದರ್ಭ ಕೆಲವು ದಾಖಲಾತಿಗಳು ಬಸ್‌ನಲ್ಲಿಯೇ ಉಳಿದಿರುವುದನ್ನು ಬಸ್‌ನ ನಿರ್ವಾಹಕ ಜೆ.ಭೈರವ ಗಮನಿಸಿದ್ದಾರೆ. ತದನಂತರ ಆಧಾರ್ ಕಾರ್ಡ್ ಮೂಲಕ ಪ್ರಯಾಣಿಕರ ಮಾಹಿತಿ ಸಂಗ್ರಹಿಸಿ ಅವರಿಗೆ ಕರೆ ಮಾಡಿ ಮಡಿಕೇರಿಗೆ ಬರಮಾಡಿಕೊಂಡಿದ್ದಾರೆ. ಮೇ 9ರಂದು ಮಡಿಕೇರಿ ಕೆಎಸ್‌ಆರ್‌ಟಿಸಿ ಸಂಚಾರಿ ನಿಯಂತ್ರಣಾಧಿಕಾರಿ ಹರೀಶ್‌ಕುಮಾರ್ ಮೂಲಕ ಚೆಕ್ ಮತ್ತು ದಾಖಲಾತಿಗಳನ್ನು ಪ್ರಯಾಣಿಕ ಜವರೇಗೌಡ ಅವರಿಗೆ ಮೂಲಕ ಬಸ್‌ನ ನಿರ್ವಾಹಕ ಭೈರವ ಹಸ್ತಾಂತರಿಸಿದರು.

# ಕಾಡಾನೆಗಳ ಹಾವಳಿಗೆ ರೈತರ ಬೆಳೆ ಹಾನಿ

ಮಡಿಕೇರಿ,ಮೇ 9–ಕೂಡಿಗೆ ಗ್ರಾಪಂ ವ್ಯಾಪ್ತಿ ಸೀಗೆಹೊಸೂರು ಸುತ್ತಲೂ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು, ಅಪಾರ ಪ್ರಮಾಣದಲ್ಲಿ ರೈತರ ಬೆಳೆ ನಾಶವಾಗಿದೆ.

ರೈತರಾದ ಜೆ.ಕೆ.ಮೇದಪ್ಪ ಜಗದೀಶ್, ಶಂಕರ್, ಮೋಹನ್, ವೀರಪ್ಪ ರಾಜಣ್ಣ ಸೇರಿದಂತೆ ಇನ್ನಿತರ ರೈತರ ಜಮೀನುಗಳಿಗೆ ದಾಳಿ ಇಟ್ಟಿರುವ ಕಾಡಾನೆಗಳು ಬೆಳೆ ಹಾಗೂ ನೀರಾವರಿ ಪೈಪ್‌ಗಳನ್ನು ತುಳಿದು ಜಖಂ ಮಾಡಿವೆ. ಜೊತೆಗೆ ಫಸಲಿಗೆ ಬಂದಿದ್ದ ಬಾಳೆ, ತೆಂಗು ಹಾಗೂ ಅಡಿಕೆ ಮರಗಳ ಸುಳಿಯನ್ನು ಮುರಿದು ತಿಂದು ಹಾನಿಪಡಿಸಿವೆ. ಕಳೆದ ಕೆಲ ದಿನಗಳಿಂದ ಕಾಡಾನೆಗಳ ಉಪಟಳ ಮಿತಿಮೀರಿದ್ದು, ರೈತರು ಬೆಳೆದ ಬೆಳೆ ಕಾಡಾನೆಗಳ ಪಾಲಾಗುತ್ತಿವೆ ಎಂದು ರೈತರ ಅಳಲು ತೋಡಿಕೊಂಡಿದ್ದಾರೆ.

ರಾತ್ರಿ ವೇಳೆಯಲ್ಲಿ ಕಾಡಾನೆಗಳ ಹಿಂಡು ನಾಡಿಗೆ ಲಗ್ಗೆ ಹಾಕಿ ರೈತರ ತೋಟಗಳಲ್ಲಿ ದಾಂಧಲೆ ನಡೆಸಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡುತ್ತಿವೆ. ಅರಣ್ಯದ ಸುತ್ತ ಸೋಲಾರ್ ತಂತಿ ಬೇಲಿ ಹಾಗೂ ಕಂದಕವನ್ನು ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಾಡಾನೆ ಹಾವಳಿಯಿಂದ ರೈತರು ಕಂಗಾಲಾಗಿದ್ದು, ಕೂಡಲೇ ನಷ್ಟಕ್ಕೀಡಾಗಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ರೈತ ಸಂಘದ ಮುಖಂಡ ಮಂಜುನಾಥ್ ಆಗ್ರಹಿಸಿದ್ದಾರೆ.

# ಕಿಡಿಗೇಡಿಗಳಿಂದ ಶೌಚಾಲಯ ಧ್ವಂಸ



ಸೋಮವಾರಪೇಟೆ, ಮೇ 9– ಇಲ್ಲಿಗೆ ಸಮೀಪದ ಐಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಬಾಲಕರ ಶೌಚಾಲಯವನ್ನು ಕಿಡಿಗೇಡಿಗಳು ಶನಿವಾರ ರಾತ್ರಿ ಧ್ವಂಸ ಮಾಡಿದ್ದಾರೆ.

ಶೌಚಾಲಯದ ಬಾಗಿಲು ಒಡೆದು ಅಲ್ಲಿ ಅಳವಡಿಸಲಾದ ಬೇಸಿನ್‌ಗಳ ಮೇಲೆ ಸೈಜ್ ಕಲ್ಲುಗಳನ್ನು ಎತ್ತಿ ಹಾಕಿ, ಬೇಸಿನ್‌ಗಳನ್ನು ಒಡೆದು, ಪುಡಿ ಮಾಡಿದ್ದಾರೆ. ಶೌಚಾಲಯದ ಬಾಗಿಲು, ಮೇಲ್ಛಾವಣಿ ಒಡೆದು ಹಾಕಿದ್ದಾರೆ. ಎಂದಿನಂತೆ ಕರ್ತವ್ಯ ನಿಮಿತ್ತ ಶಾಲಾ ಮುಖ್ಯಶಿಕ್ಷಕರು ಶಾಲೆಗೆ ತೆರಳಿದ ಸಂದರ್ಭ ಈ ಪ್ರಕರಣ ಬಯಲಾಗಿದೆ. ಘಟನೆ ಕುರಿತು ಮುಖ್ಯಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಹಾಗೂ ಐಗೂರು ಗ್ರಾಪಂ ಗಮನಕ್ಕೆ ತರಲಾಗಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

# ರಾಜ್ಯ ಮಟ್ಟದ ಕರಾಟೆ; ಬೋಪಣ್ಣಗೆ ಚಿನ್ನದ ಪದಕ



ಗೋಣಿಕೊಪ್ಪ, ಮೇ 9–ರಾಜ್ಯ ಶೊಬುಕೈ ಶಿಟಾರಿಯೋ ಕರಾಟೆ ಫೆಡರೇಷನ್ ಇಂಡಿಯಾದಿಂದ ಮೈಸೂರು ವಿ.ಎನ್.ಯೋಧ ಮೆರಿಟಲ್ ಆರ್ಟ್ ಅಕಾಡೆಮಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನ 75 ಕೆ.ಜಿ. ವಿಭಾಗದಲ್ಲಿ ಕೊಡಗಿನ ಉಳುವಂಗಡ ಅಮಿತ್ ಬೋಪಣ್ಣ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇವರು ಟಿ.ಶೆಟ್ಟಿಗೇರಿ ಗ್ರಾಮದ ಉಳುವಂಗಡ ಉದಯ, ಕಾವೇರಿ ದಂಪತಿ ಪುತ್ರ. ಕಳ್ಳಿಕಂಡ ಕಿಶೋರ್, ಕೊಡಿಯಂಡ ಕಾರ್ತಿಕ್ ದೇವಯ್ಯ ತರಬೇತಿ ನೀಡಿದ್ದರು.

# ಪಾಲೇಮಾಡು ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ವಿರುದ್ಧ ಮತ್ತೆ ಪ್ರತಿಭಟನೆ

ಮಡಿಕೇರಿ,ಮೇ 9–ಐದು ತಿಂಗಳ ಹಿಂದೆ ಸೌಹಾರ್ದಯುತವಾಗಿ ಪರಿಹಾರವಾಗಿದ್ದ ಪಾಲೇಮಾಡು ಕ್ರಿಕೆಟ್ ಸ್ಟೇಡಿಯಂ ವಿವಾದ ಮತ್ತೊಮ್ಮೆ ಜೀವ ಪಡೆದುಕೊಂಡಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್(ಕೆಎಸ್‌ಸಿಎ)ಗೆ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಕೊಡಗು ಜಿಲ್ಲಾಡಳಿತ, ಹೊದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾಲೇಮಾಡುವಿನ ಕಾನ್ಶಿರಾಂ ಬಡಾವಣೆಯ ಸಮೀಪದಲ್ಲಿ ಜಾಗ ಗುರುತಿಸಿ ಮಂಜೂರು ಮಾಡಿತ್ತು. ಈ ಜಾಗದಲ್ಲಿ ಪರಿಶಿಷ್ಟ ಜಾತಿ–ಪಂಗಡ ಹಾಗೂ ಹಿಂದುಳಿದ ವರ್ಗದ ಸ್ಮಶಾನ ಜಾಗವು ಒಳಗೊಂಡಿದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಕಳೆದ 5 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. 2021ರ ಡಿಸೆಂಬರ್‌ನಲ್ಲಿ ವಿವಾದಕ್ಕೆ ತಾರ್ಕಿಕ ಅಂತ್ಯ ಕಲ್ಪಿಸುವ ಸಲುವಾಗಿ ಜಿಲ್ಲಾಧಿಕಾರಿ ಬಿ.ಸಿ ಸತೀಶ ಅವರು ಹೋರಾಟಗಾರರು ಹಾಗೂ ಕೆಎಸ್‌ಸಿಎ ಪ್ರಮುಖರ ಜೊತೆಗೆ ಜಂಟಿಯಾಗಿ ಸಭೆ ನಡೆಸಿ ಚರ್ಚೆ ಮಾಡಿದ ಬಳಿಕ ಹೋರಾಟಗಾರರ ಬೇಡಿಕೆಗಳನ್ನು ಈಡೇರಿಸುವ ಭರವಸೆಯಿಂದ ಪ್ರತಿಭಟನೆಯನ್ನು ಕೈ ಬಿಡಲಾಗಿತ್ತು. ಬಳಿಕ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಬೇಕಾದ ಸಿದ್ಧತೆಗಳು ಪ್ರಾರಂಭವಾಗಿತ್ತು.

ಸೋಮವಾರ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್ ಅವರನ್ನೊಳಗೊಂಡ ತಂಡ ಪೊಲೀಸರ ಜೊತೆಗೆ ಜೆಸಿಬಿ ಮೂಲಕ ಆಗಮಿಸಿ, ಕಾಮಗಾರಿಗೆ ಮುಂದಾದ ಸಂದರ್ಭ ಹೋರಾಟಗಾರರು ಪ್ರತಿಭಟಿಸಿದರು. ಈ ಸಂದರ್ಭ ಹಲವು ಹೋರಾಟಗಾರರನ್ನು ಪೊಲೀಸರು ಬಂಧಿಸಿದರು.

ಭರವಸೆ ನೀಡಿದ ತಮ್ಮ ಯಾವುದೇ ಬೇಡಿಕೆಗಳನ್ನು ಜಿಲ್ಲಾಡಳಿತ ಈಡೇರಿಸಿಲ್ಲ. ನ್ಯಾಯಯುತ ಬೇಡಿಕೆಗಳನ್ನು ಅನುಷ್ಠಾನಗೊಳಿಸದೇ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ತಕ್ಷಣವೇ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

ಈ ಸಂದರ್ಭ ಹೊದ್ದೂರು ಗ್ರಾಪಂ ಅಧ್ಯಕ್ಷೆ ಕುಸುಮಾವತಿ, ಹೋರಾಟಗಾರ ಮೊಣ್ಣಪ್ಪ ಸೇರಿದಂತೆ ಹಲವರನ್ನು ಬಂಧಿಸಿ ಮಡಿಕೇರಿಗೆ ಕರೆದೊಯ್ಯಲಾಯಿತು.

ಪ್ರತಿಭಟನಾನಿರತ ಹೋರಾಟಗಾರರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮಡಿಕೇರಿ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

## ಹೋರಾಟಗಾರರ ಬಂಧನಕ್ಕೆ ಖಂಡನೆ

ಸಿದ್ದಾಪುರ, ಮೇ 9– ಕ್ರಿಕೆಟ್ ಸ್ಟೇಡಿಯಂ ವಿಚಾರವಾಗಿ ಹೋರಾಟಗಾರರನ್ನು ಬಂಧಿಸಿರುವ ಜಿಲ್ಲಾಡಳಿತದ ಕ್ರಮವನ್ನು ಎಸ್‌ಡಿಪಿಐ ಖಂಡಿಸುತ್ತದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕಲೀಲ್ ತಿಳಿಸಿದ್ದಾರೆ.

ಐದು ವರ್ಷಗಳ ನಿರಂತರ ಹೋರಾಟದ ಪರಿಣಾಮ ಕಳೆದ ಕೆಲವು ತಿಂಗಳ ಹಿಂದೆ ಹೋರಾಟಗಾರರ ಜೊತೆಗೆ ಚರ್ಚೆ ನಡೆಸಿದ್ದ ಜಿಲ್ಲಾಧಿಕಾರಿಗಳು ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಹೋರಾಟಗಾರರ ನ್ಯಾಯುತವಾದ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಇದೀಗ ಯಾವುದೇ ಬೇಡಿಕೆಗಳನ್ನು ಈಡೇರಿಸದೆ ಕ್ರಿಕೆಟ್ ಸ್ಟೇಡಿಯಂ ಕಾಮಗಾರಿಗೆ ಮುಂದಾಗಿರುವುದಲ್ಲದೆ, ನ್ಯಾಯಯುತ ಹಕ್ಕಿಗಾಗಿ ಪ್ರತಿಭಟಿಸುವವರನ್ನು ಬಂಧಿಸಿರುವುದು ಖಂಡನೀಯ. ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸದೆ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸುವ ಮೂಲಕ ವಿವಾದವನ್ನು ಬಗೆಹರಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

# ಡೆತ್‌ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ



ಕುಶಾಲನಗರ, ಮೇ 9–ಡೆತ್‌ನೋಟ್ ಬರೆದಿಟ್ಟು ಮೊಬೈಲ್ ಅಂಗಡಿ ಮಾಲೀಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಇಲ್ಲಿನ ರಾಧಾಕೃಷ್ಣ ಬಡಾವಣೆಯಲ್ಲಿ ನಡೆದಿದೆ.

ಅನುರಾಧಾ ಮೊಬೈಲ್ ಮಳಿಗೆ ಮಾಲೀಕ ಸಮಿಯುಲ್ಲಾ ಖಾನ್(40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಈತನ ಪತ್ನಿ ಸುಹಾನಾ ಕರ್ತವ್ಯ ಮುಗಿಸಿ ಮನೆಗೆ ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ. ತನ್ನ ಸಾವಿಗೆ ಕಾರಣ ಯಾರು ಎಂದು ಮರಣ ಪ್ರಮಾಣ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮರಣ ಪ್ರಮಾಣ ಪತ್ರದಲ್ಲಿ ವ್ಯಕ್ತಿಯೋರ್ವ ತನಗೆ ಹಣ ನೀಡದೇ ಇರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದಾರೆ. ಸ್ಥಳಕ್ಕೆ ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಅಪ್ಪಾಜಿ ಹಾಗೂ ಸಿಬ್ಬಂದಿ ಪರಿಶೀಲಿಸಿ ಸಂಬಂಧಿಕರಿಂದ ದೂರು ಪಡೆದುಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

## ಗುಂಡಿ ಗಂಡಾಂತರ; ಮೆಟ್ರೋ ಪಿಲ್ಲರ್‌ಗೆ ಬಸ್ ಡಿಕ್ಕಿ

ಬೆಂಗಳೂರು, ಮೇ 9–ಕೆಎಸ್‌ಆರ್‌ಟಿಸಿ ಕೆ.ಆರ್.ನಗರ ಡಿಪೋಗೆ ಸೇರಿದ ಬಸ್, ಬೆಂಗಳೂರಿನ ಕೆಂಗೇರಿ ಬಳಿ ಮೆಟ್ರೋ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದ್ದು, 25 ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಸೋಮವಾರ ಮಡಿಕೇರಿಯಿಂದ ಬೆಂಗಳೂರಿಗೆ ಸಂಚರಿಸುವ ವೇಳೆ ಮೈಸೂರು ರಸ್ತೆ ಪೂರ್ಣಿಮಾ ಪ್ಯಾಲೇಸ್ ಬಳಿ ದುರ್ಘಟನೆ ನಡೆದಿದೆ. ನಾಲ್ಕು ಅಡಿಯ ತಡೆಗೋಡೆಗೆ ಗುದ್ದಿ ಕೊನೆಗೆ ಮೆಟ್ರೋ ಪಿಲ್ಲರ್ ನಂಬರ್ 545ಕ್ಕೆ ಬಸ್ ಗುದ್ದಿದ್ದು, ರಸ್ತೆ ಗುಂಡಿ ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ. ಚಾಲಕ ಮಂಜುನಾಥ್ ಹಾಗೂ ನಿರ್ವಾಹಕ ವೆಂಕಟರಮಣ ಅವರಿಗೂ ಗಾಯವಾಗಿದೆ.

ಒಂದನೇ ಪುಟದಿಂದ

## ಹುಷಾರ್

ಏಪ್ರಿಲ್ 2022ರ ಮಾಹೆಯಿಂದ ಮೇ ಮಾಹೆಯವರೆಗೆ ಒಟ್ಟು 7.61 ಲಕ್ಷ ಮೆ.ಟನ್ (ಯೂರಿಯಾ–2.23 ಲಕ್ಷ ಮೆ.ಟನ್, ಡಿ.ಎ.ಪಿ– 1.56 ಲಕ್ಷ ಮೆ.ಟನ್, ಎಂಒಪಿ–0.64 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್– 3.18 ಲಕ್ಷ ಮೆ.ಟನ್) ಬೇಡಿಕೆ ಇದೆ. ದಿನಾಂಕ 01.04.2022ರಂತೆ ಆರಂಭಿಕ ಶಿಲು ಒಟ್ಟು 5.94 ಲಕ್ಷ ಮೆ.ಟನ್ (ಯೂರಿಯಾ–3,12 ಲಕ್ಷ ಮೆ.ಟನ್, ಡಿ.ಎ.ಪಿ–0.58 ಲಕ್ಷ ಮೆ.ಟನ್, ಎಂಒಪಿ–0.19 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್– 2.05 ಲಕ್ಷ ಮೆ.ಟನ್) ಇರುತ್ತದೆ. 9.05.2022ರ ಅಂತ್ಯಕ್ಕೆ 3.91 ಮೆ.ಟನ್ (ಯೂರಿಯಾ –1.74 ಲಕ್ಷ ಮೆ.ಟನ್, ಡಿ.ಎ.ಪಿ–0.88 ಲಕ್ಷ ಮೆ.ಟನ್ ಎಂಒಪಿ–0.10 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್–1.19 ಮ.ಟನ್) ಪವಾಣದ ರಸಗೊಬ್ಬರ ಸರಬರಾಜಾಗಿರುತ್ತದೆ. ಒಟ್ಟು 9.85 ಲಕ್ಷ ಮೆ.ಟನ್ ದಾಸ್ತಾನಿನಲ್ಲಿ 2.70 ಲಕ್ಷ ಮೆ.ಟನ್ ಲಕ್ಷ ಮೆ.ಟನ್ ಪ್ರಮಾಣದ ರಸಗೊಬ್ಬರವು ಮಾರಾಟವಾಗಿರುತ್ತದೆ. ಪ್ರಸ್ತುತ ಒಟ್ಟು 7.15 ಲಕ್ಷ ಮೆ.ಟನ್ (ಯೂರಿಯಾ–3.45 ಲಕ್ಷ ಮೆ.ಟನ್, ಡಿ.ಎ.ಪಿ–1.02 ಲಕ್ಷ ಮೆ.ಟನ್, ಎಂಒಪಿ–0.20 ಲಕ್ಷ ಮ.ಟನ್ ಮತ್ತು ಕಾಂಪ್ಲೆಕ್ಸ್–2.48 ಲಕ್ಷ ಮೆ.ಟನ್) ಪ್ರಮಾಣದ ರಸಗೊಬ್ಬರವು ಖಾಸಗಿ ಮಾರಾಟಗಾರರು ಮತ್ತು ಸಹಕಾರ ಸಂಘಗಳಲ್ಲಿ (ಒಟ್ಟು 0.83 ಲಕ್ಷ ಮೆ.ಟನ್ ದಾಸ್ತಾನು ಒಳಗೊಂಡಿದೆ) ದಾಸ್ತಾನಿದ್ದು, ರಸಗೊಬ್ಬರದ ಯಾವುದೇ ಕೊರತೆ ಇರುವುದಿಲ್ಲ. ಬಿತ್ತನೆ ಪೂರ್ವ–2022ರ ಮುಂಗಾರು ಹಂಗಾಮಿನಲ್ಲಿ ರಾಜ್ಯ ಸರ್ಕಾರದ ಬೀಜಗಳ ಪೂರೈಕೆ ಮತ್ತು ಇತರೆ ಹೂಡುವಳಿ ಯೋಜನೆಯಡಿ 8267 ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಕೈಗೊಳ್ಳುವ ಗುರಿ ಇದ್ದು ಇದುವರೆವಿಗೆ 1.30 ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಮುಂಗಾರು ಬಿತ್ತನೆ ಕೈಗೊಳ್ಳಲಾಗಿರುತ್ತದೆ. 5.38 ಲಕ್ಷ ಕ್ವಿಂ. ಬಿತ್ತನೆ ಬೀಜಗಳ ಬೇಡಿಕೆಗೆ, 8.65 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳು ಲಭ್ಯವಿದ್ದು, ರಾಜ್ಯಾದ್ಯಂತ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ 09.05.2022ರವರೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ 3505.8 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದ್ದು, 2185.8 ಕ್ವಿಂಟಾಲ್ ಗಳಷ್ಟು ದಾಸ್ತಾನು ಇರುತ್ತದೆ. ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ಯಾವುದೇ ಬಿತ್ತನೆ ಬೀಜದ ಕೊರತೆಯಿರು ವುದಿಲ್ಲ. 2021–22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 12.67 ಲಕ್ಷ ರೈತರು ಬೆಳೆವಿಮೆ ಗಾಗಿ ನೋಂದಣಿ ಮಾಡಿಕೊಂಡಿದ್ದು, ಇದರ ಪೈಕಿ ಈಗಾಗಲೇ ರಾಜ್ಯದ ವಿವಿಧೆಡೆ ಬಿತ್ತನೆ ವಿಫಲಗೊಂಡಲ್ಲಿ ಮಧ್ಯಂತರ ಬೆಳೆವಿಮಾ ನಷ್ಟ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳು ಹಾಗೂ ಕೊಲ್ಲೋತ್ತರ ನಷ್ಟ ಅಡಿಯಲ್ಲಿ ಒಟ್ಟು 2.10 ಲಕ್ಷ ರೈತರಿಗೆ ರೂ. 135,72 ಕೋಟಿ ಬೆಳೆವಿಮೆ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಉಳಿದ ರೈತರ ಬೆಳೆ ವಿಮೆಯನ್ನು ಈಗಾಗಲೇ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಿಂದ ಬೆಳೆ ಇಳುವರಿ ಮಾಹಿತಿ ಬಂದಿದ್ದು, ಬೆಳೆ ಸಮೀಕ್ಷೆ ವಿವರವನ್ನು ತಾಳೆ ಮಾಡಲಾಗಿದ್ದು, ಇನ್ನು ವಾರದೊಳಗೆ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸಲಾಗುವುದು ಎಂದರು.

## ಸಂಪುಟ ವಿಸ್ತರಣೆಗೆ ರೆಕ್ಕೆಪುಕ್ಕ!

ದಿನಗಳಲ್ಲಿ ಸಂಪುಟ ಪುನಾರಚನೆಯಾಗುವ ವಿಶ್ವಾಸ ಇದೆ ಎಂಬ ಮಾತುಗಳನ್ನು ಆಡಿದ್ದಾರೆ. ಇದು ಸಂಪುಟ ಪುನಾರಚನೆಗೆ ಮತ್ತಷ್ಟು ಪುಷ್ಟಿ ನೀಡಿದ್ದು, ಈ ಬಾರಿ ಸಂಪುಟ ವಿಸ್ತರಣೆ, ಪುನಾರಚನೆಯ ಅನಿಶ್ಚಿತತೆಗೆ ತೆರೆ ಬೀಳುವ ಸಾಧ್ಯತೆ ಇದೆ.

ಒಂದು ವೇಳೆ ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡಿದರೆ ಎರಡು ಮೂರು ದಿನಗಳಲ್ಲಿ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಈ ಬಾರಿಯ ಸಿಎಂ ದೆಹಲಿ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

**ಪಕ್ಷ ಸೇರ್ಪಡೆ ಚರ್ಚೆ ಸಾಧ್ಯತೆ:** ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಭೇಟಿ ಯಾದರೆ, ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆ ಯಾಗಲು ಅನೇಕ ನಾಯಕರು ಸಂಪರ್ಕ ಮಾಡುತ್ತಿದ್ದು, ಅಂತಹ ನಾಯಕರ ಸೇರ್ಪಡೆ ಮಾಡಿಕೊಳ್ಳುವ ಕುರಿತಂತೆ ಮುಖ್ಯಮಂತ್ರಿ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಶನಿವಾರ ಬಿಜೆಪಿ ಸೇರ್ಪಡೆಯಾಗಿದ್ದ ವರ್ತೂರು ಪ್ರಕಾಶ ಸೇರಿದಂತೆ ಕೆಲವು ನಾಯಕರ ಸೇರ್ಪಡೆಗೆ ಪಕ್ಷದ ಹೈಕಮಾಂಡ್ ತಡೆಯೊಡ್ಡಿತ್ತು ಎನ್ನಲಾಗಿದೆ. ಅದೇ ಕಾರಣಕ್ಕೆ ಶನಿವಾರ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಷಿ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಪ್ರತ್ಯೇಕ ಮಾತುಕತೆ ನಡೆಸಿ, ಅವರ ಸೇರ್ಪಡೆ ಕುರಿತು ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

## ಐ ಯಾಮ್ ಸೀರಿಯಸ್...!

ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕಾಗುತ್ತದೆ. ನಿಮ್ಮ ಬಗ್ಗೆ ನನಗೆ ತಿಳಿದಿದೆ. ನಿಮ್ಮನ್ನು ಯಾರೂ ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ನಿಮ್ಮ ಮಾತನ್ನು ಯಾವ ಪಂಚಾಯಿತಿಯಲ್ಲಿ, ಯಾವ ಪಿಡಿಓಗಳು ಕೇಳುತ್ತಾರೆ, ನೀವೇ ಹೇಳಿ. ಸಿಇಓಗಳು ಎಂದರೆ ಪಿಡಿಓಗಳಿಗೆ ಭಯವಿಲ್ಲ ದಂತಾಗಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಯಾವ ಒಬ್ಬ ಪಿಡಿಓಗಳು ಸ್ಪಂದಿಸುತ್ತಿಲ್ಲ. ಜನ ಸಾಮಾನ್ಯರ ಅರ್ಜಿಗಳನ್ನು ಒಂದು ವರ್ಷವಾದರೂ ಪರಿಹರಿಸುತ್ತಿಲ್ಲ. ಫಲಾನುಭವಿ ಗಳ ಪಟ್ಟಿ ಮಾಡುವುದರಲ್ಲೇ ವಿಳಂಬ ಮಾಡುತ್ತಾರೆ. ಇನ್ನು ಕಾರ್ಯಕ್ರಮಗಳು ಎಲ್ಲಿ ತಲುಪುತ್ತವೆ ಎಂದು ಪ್ರಶ್ನಿಸಿದರು. ನಿಮ್ಮ ಕೆಳಹಂತದ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡಿ. ಇಲ್ಲವಾದಲ್ಲಿ ಅದರ ಹೊಣೆಗಾರಿಕೆಯನ್ನು ನೀವೇ ಹೊರಬೇಕಾಗುತ್ತದೆ. ಮೊದಲು ಗ್ರಾಮಗಳಿಗೆ ತೆರಳಿ ಪಿಡಿಓಗಳ ಮೇಲೆ ಹಿಡಿತ ಸಾಧಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದರು.

## ಲ್ಯಾಂಡ್ ಆಗದ ಗೋವಾ ವಿಮಾನ

ವಿನಾಕಾರಣ ನಮ್ಮನ್ನು ನಿಲ್ದಾಣದಲ್ಲಿ ಕಾಯಿಸಲಾಯಿತು. ನಿಲ್ದಾಣದ ಅಧಿಕಾರಿಗಳು ನಮಗೆ ಸರಿಯಾದ ಮಾಹಿತಿಯನ್ನೇ ನೀಡಲಿಲ್ಲ. ವಿಮಾನ ರದ್ದಾಗಿದೆ ಎಂದು ಹೇಳಿ ಕೊನೆ ಘಳಿಗೆಯಲ್ಲಿ ನಿಲ್ದಾಣದಿಂದ ಹೊರಹೋಗಿ ಎಂದು ಏರುಧ್ವನಿಯಲ್ಲಿ ಅಬ್ಬರಿಸಿದರು ಎಂದು ದೂರಿದ್ದಾರೆ. ಅದೇನೇ ಇದ್ದರೂ ಈ ವಿಮಾನದಲ್ಲಿ ಗೋವಾಗೆ ಪ್ರಯಾಣ ಬೆಳೆಸಲು ಬಯಸಿದ್ದ 41 ಪ್ರಯಾಣಿಕರು ಕಾದು ಕಾದು ಬಸವಳಿದು, ಕೊನೆಗೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಗೆ ಮರಳಬೇಕಾಯಿತು.

ಹೈದರಾಬಾದ್‌ನಿಂದ ಅಲಯನ್ಸ್ ಏರ್ ವಿಮಾನ (ಎಐ 9881) ಮೈಸೂರಿಗೆ ನಿಗದಿತ ಸಮಯ ಮಧ್ಯಾಹ್ನ 3.25ಕ್ಕೆ ಬರಲೇ ಇಲ್ಲ. ಆದರೆ, ರಾತ್ರಿ ವೇಳೆಗೆ ಮೈಸೂರಿಗೆ ಆಗಮಿಸಿದೆ. ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿಯೇ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೇ ಸುರಕ್ಷತಾ ದೃಷ್ಟಿಯಿಂದ ಬೆಂಗಳೂರಿಗೆ ತೆರಳಿತು ಎಂಬುದು ಮೈಸೂರು ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಬಂದ ಮಾಹಿತಿ.

'ಮೈಸೂರು ಮಿತ್ರ'ನೊಂದಿಗೆ ಮಾತನಾಡಿದ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಡಾ.ಮಂಜುನಾಥ್, ಅಲಯನ್ಸ್ ಏರ್ ವಿಮಾನ ಹವಾಮಾನ ವೈಪರಿತ್ಯದಿಂದ ಮೈಸೂರಿನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗದೇ ದಿಕ್ಕು ಬದಲಿಸಬೇಕಾಯಿತು. ಮೈಸೂರಿಗೆ ಬಂದ ವಿಮಾನವು ಲ್ಯಾಂಡಿಂಗ್ ಆಗಲು ಮೂರರಿಂದ ನಾಲ್ಕು ಸುತ್ತು ಹಾಕಿದೆ. ಆದರೂ ಬಾರೀ ಒತ್ತಡದ ಅಡ್ಡ ಗಾಳಿಯ ಪರಿಣಾಮ ಸಾಧ್ಯವಾಗದೇ ಲ್ಯಾಂಡಿಂಗ್ ಮಾಡುವುದು ಸುರಕ್ಷಿತವಲ್ಲ ಎಂದು ನಿರ್ಧರಿಸಿ, ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿತು ಎಂದರು. ಅಲ್ಲಿ ಸುರಕ್ಷಿತ ಲ್ಯಾಂಡಿಂಗ್ ಆಗಿ ಮತ್ತೆ ಅಲ್ಲಿಂದ ಹಿಂತಿರುಗಲೂ ಹವಾಮಾನ ಪೂರಕವಾಗಿ ಇರಲಿಲ್ಲ. ಹವಾಮಾನ ಪರಿಸ್ಥಿತಿಯಿಂದ ಈ ಸಮಸ್ಯೆ ಆಗಿದೆಯೇ ಹೊರತು ಬೇರೇನೂ ಇಲ್ಲ. ವ್ಯತಿರಿಕ್ತ ಹವಾಮಾನ ದಿಂದಾಗಿಯೇ ಹೈದರಾಬಾದ್‌ನಿಂದ ಟೇಕ್‌ಆಫ್ ಆಗುವುದೂ ತಡವಾಗಿದೆ. ಇದರಿಂದ ಮೈಸೂರಿಗೆ ಬರುವುದೂ ವಿಳಂಬವಾಯಿತು. ರಾತ್ರಿ ವೇಳೆಗೆ ಮೈಸೂರಿನಲ್ಲಿ ಇಳಿಸಲು ಪ್ರಯತ್ನಿಸಿ ಸಾಧ್ಯವಾಗದೇ ಬೆಂಗಳೂರು ನಿಲ್ದಾಣವು ಸಮೀಪವಿದ್ದ ಕಾರಣ ಅಲ್ಲಿ ಹೋಗಿ ಲ್ಯಾಂಡ್ ಮಾಡಲಾಗಿದೆ ಎಂದರು. ಪ್ರಯಾಣಿಕರಿಗೆ ಅನಾನುಕೂಲ ಉಂಟಾಯಿತು ಎಂಬುದಕ್ಕಿಂತಲೂ ಅವರ ಸುರಕ್ಷತೆ ಮುಖ್ಯ. ಈ ಕಾರಣಕ್ಕೆ ಮೈಸೂರಿನಲ್ಲಿ ಲ್ಯಾಂಡಿಂಗ್ ಮಾಡಲಿಲ್ಲ. ಒಂದು ವೇಳೆ ಇಳಿಸಿದ್ದರೆ, ವಿಮಾನವು ರನ್‌ವೇಯಿಂದ ಹೊರ ಹೋಗುವ ಅಪಾಯವಿತ್ತು. ಹಾಗಾಗಿ ಸೂಕ್ತ ನಿರ್ಧಾರವನ್ನೇ ತೆಗೆದುಕೊಳ್ಳಲಾಗಿದೆ. ಹೈದರಾಬಾದ್‌ನಿಂದ ಮೈಸೂರಿಗೆ ಬಂದಿಳಿಯಬೇಕಿದ್ದ 45 ಪ್ರಯಾಣಿಕರು ಬೆಂಗಳೂರಿನಿಂದ ರಸ್ತೆ ಮೂಲಕ ಮೈಸೂರಿಗೆ ಮರಳಿದ್ದಾರೆ. ಇಂತಹ ಘಟನೆಗಳು ಸರ್ವೇ ಸಾಮಾನ್ಯ ಎಂದರು.

## ಮೊಳಗಿದ ಸುಪ್ರಭಾತ

ಸರ್ಕಾರಕ್ಕೆ ನಾಚಿಕೆ, ಮಾನ ಮರ್ಯಾದೆ ಇದೆಯೇ? ನಮ್ಮ ಮೇಲೇಕೆ ನಿಮ್ಮ ಆಕ್ರೋಶ. ದೇವಸ್ಥಾನಗಳಲ್ಲಿ ಭಕ್ತಿಗೀತೆ ಹಾಕುವ, ಪೂಜೆ ಮಾಡುವವರನ್ನು ಬಂಧಿಸುತ್ತೀರಾ? ಇದು ಖಂಡನೀಯ. ಬಿಜೆಪಿ ಸರ್ಕಾರಕ್ಕೆ ನಮ್ಮ ಧಿಕ್ಕಾರ. ಹಿಂದು ಸಂಸ್ಕೃತಿ, ಹಿಂದೂ ವಿಚಾರಧಾರೆಯಲ್ಲಿ ಸರ್ಕಾರ ರಚಿಸಿ ಈಗ ನಮಗೆ ನೋಟಿಸ್ ನೀಡುತ್ತೀರಾ ಎಂದರು.

ಸುಪ್ರೀಂಕೋರ್ಟಿನ ಆದೇಶವಿದ್ದರೂ ಮೈಕ್ ಬಳಕೆ ವಿಚಾರವಾಗಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ನೋಟಿಸ್ ನೀಡಿ ಕಣ್ಣೊರೆಸುವ ಕೆಲಸ ಮಾಡುತ್ತಿದೆ. ಇದು ಸರಿಯಲ್ಲ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇವಲ ನೋಟಿಸ್ ನೀಡಲಿಲ್ಲ, ಬದಲಿಗೆ ದಿಟ್ಟ ಕ್ರಮ ತೆಗೆದುಕೊಂಡರು. ಅವರು ಮಸೀದಿ, ದೇವಸ್ಥಾನ, ಚರ್ಚ್‌ನಲ್ಲಿದ್ದ ಮೈಕ್‌ಗಳನ್ನು ತೆರವುಗೊಳಿಸಿದರು. ಇದೇ ರೀತಿ ರಾಜ್ಯ ಸರ್ಕಾರವೂ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ, ಮುಖ್ಯಮಂತ್ರಿ, ಗೃಹಸಚಿವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಆಜಾನ್‌ಗೆ ನಮ್ಮ ವಿರೋಧವಿಲ್ಲ. ಆದರೆ ಮೈಕ್‌ಗಳ ಶಬ್ಧ ಮಾಲಿನ್ಯದಿಂದ ಜನರಿಗೆ ತೊಂದರೆ ನೀಡುತ್ತಿರುವುದಕ್ಕೆ ನಮ್ಮ ವಿರೋಧ ಎಂದರು. ಈ ವೇಳೆ ಮುಖಂಡರಾದ ಮೈ.ಕಾ. ಪ್ರೇಮ್‌ಕುಮಾರ್, ಸಂಜಯ್, ಜೀವನ್‌ಗೌಡ, ರವಿಕುಮಾರ್ ಉಪಸ್ಥಿತರಿದ್ದರು.

# ರಾಜ್ಯದಲ್ಲಿ ಯಾವುದೇ ಕನ್ನಡ ಶಾಲೆ ಮುಚ್ಚಲು ಬಿಡಲ್ಲ

## ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಷಿ ಭರವಸೆ
## ಮೈಸೂರು ಜಿಲ್ಲೆಯ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ

ಮೈಸೂರು, ಮೇ 9(ಆರ್‌ಕೆಬಿ)– ರಾಜ್ಯದಲ್ಲಿ ಯಾವುದೇ ಕನ್ನಡ ಶಾಲೆಗಳು ಮುಚ್ಚದಂತೆ ಆಯಾ ಜಿಲ್ಲಾ ಮತ್ತು ತಾಲೂಕು ಘಟಕಗಳು ಹೆಚ್ಚು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು. ಅಂತಹ ಶಾಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ರಾಜ್ಯ ಸಂಘಕ್ಕೆ ಕಳುಹಿಸಿದರೆ ಅಂತಹ ಶಾಲೆಗಳು ಮುಚ್ಚದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಷಿ ತಿಳಿಸಿದರು.



ಮೈಸೂರು ಕಸಾಪ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ತಾಲೂಕು ಘಟಕಗಳಿಗೆ ನೇಮಕಗೊಂಡ ಅಧ್ಯಕ್ಷರಿಗೆ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಷಿ ನೇಮಕಾತಿ ಪತ್ರ ವಿತರಿಸಿದರು. ಚಿತ್ರದಲ್ಲಿ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಅಧ್ಯಕ್ಷರಾದ ಡಾ.ವೈ.ಡಿ.ರಾಜಣ್ಣ, ಎಂ.ಚಂದ್ರಶೇಖರ್, ಕಾರ್ಯದರ್ಶಿ ಲತಾ ಮೋಹನ್ ಇನ್ನಿತರರನ್ನು ಕಾಣಬಹುದು.

ಮೈಸೂರಿನ ವಿಜಯನಗರ ಒಂದನೇ ಹಂತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ನಡೆದ ನೇಮಕಾತಿ ಪತ್ರ ಸ್ವೀಕಾರ ಸಮಾರಂಭದಲ್ಲಿ ಕಸಾಪ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ತಾಲೂಕು ಅಧ್ಯಕ್ಷರುಗಳಿಗೆ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು.

ಜಿಲ್ಲೆ ಮತ್ತು ತಾಲೂಕುಗಳಲ್ಲಿ ಮುಚ್ಚುತ್ತಿರುವ ಕನ್ನಡ ಶಾಲೆಗಳ ಕುರಿತು ಮಾಹಿತಿ ಸಂಗ್ರಹಿಸಿ, ಮೊಟ್ಟ ಮೊದಲು ನಾವೇ ಹೋಗಿ ಆ ಶಾಲೆಗಳನ್ನು ಉಳಿಸುವ ಕೆಲಸ ಮಾಡೋಣ. ಆ ಕೆಲಸವನ್ನು ಕಸಾಪ ಮಾಡಲಿದೆ ಎಂದು ಹೇಳಿದರು.

ಕನ್ನಡ ಶಾಲೆಗಳಿಲ್ಲದಿದ್ದರೆ ಕನ್ನಡ ಉಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಕನ್ನಡ ಉಳಿಸುವ ಜವಾಬ್ದಾರಿ ನಮ್ಮದು. ಅಧಿಕಾರಕ್ಕಾಗಿ ಯಾರೂ ಕನ್ನಡ ಸಾಹಿತ್ಯ ಪರಿಷತ್‌ಗೆ ಬಂದಿಲ್ಲ. ಕನ್ನಡ ಸೇವೆಯ ಜವಾಬ್ದಾರಿ ನಮ್ಮದು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕನ್ನಡ ನಾಡು, ನುಡಿಯ ರಕ್ಷಣೆಗಾಗಿ ಎಲ್ಲರೂ ಕಂಕಣ ಬದ್ಧರಾಗಿದ್ದೇವೆ. ಜನರ ಹೃದಯ ಗೆಲ್ಲುವ ಅವಕಾಶವಿದೆ. ಅದಕ್ಕನುಗುಣವಾಗಿ ಕನ್ನಡ ನಾಡು, ನುಡಿಗಾಗಿ ಸಂಕಲ್ಪ ತೊಟ್ಟು ಕರ್ತವ್ಯ ನಿರ್ವಹಿಸಬೇಕು. ಎಂದು ಮನವಿ ಮಾಡಿದರು.

ಇಂಗ್ಲಿಷ್ ಶಾಲೆಗಳಲ್ಲಿ ಕಲಿಯುವ ಮಕ್ಕಳು ಅತ್ತ ಕನ್ನಡವನ್ನು ಕಲಿಯದೇ, ಇತ್ತ ಇಂಗ್ಲಿಷನ್ನು ಸರಿಯಾಗಿ ಕಲಿಯದ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪ್ರಾದೇಶಿಕ ಭಾಷೆ ಕಲಿಯದಿದ್ದರೆ ಆ ಮಗು ಯಾವುದನ್ನೂ ಸರಿಯಾಗಿ ಕಲಿಯಲಾಗದು. ಇದನ್ನು ಮನೋವಿಜ್ಞಾನಿಗಳು, ಶಿಕ್ಷಣ ತಜ್ಞರು ಸ್ಪಷ್ಟವಾಗಿ ಹೇಳಿರುವ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳಿಗೆ ಪ್ರಾದೇಶಿಕ ಭಾಷೆ ಕನ್ನಡವನ್ನು ಕಲಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಹೊಸ ಶಿಕ್ಷಣ ನೀತಿ ಬಂದಿದೆ. ರಾಜ್ಯದ ಮಟ್ಟಿಗೆ ಅನೇಕ ನಿವೃತ್ತ ನ್ಯಾಯಮೂರ್ತಿಗಳಿದ್ದಾರೆ. ಅವರ ಆಳವಾದ ಅನುಭವಗಳನ್ನು ಬಳಸಿಕೊಂಡು ನ್ಯಾಯಾಲಯದಲ್ಲಿ ಬರುವ ಎಡರು–ತೊಡರುಗಳನ್ನು ಸರಿಪಡಿಸಬೇಕು ಎಂದು ಸರ್ಕಾರಕ್ಕೆ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪರಿಷತ್ತಿನ ಜಿಲ್ಲಾ ಮಾಜಿ ಅಧ್ಯಕ್ಷರಾದ ಡಾ.ವೈ.ಡಿ.ರಾಜಣ್ಣ, ಎಂ.ಚಂದ್ರಶೇಖರ್ ಮಾತನಾಡಿದರು. ಮೈಸೂರು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ಲತಾ ಮೋಹನ್, ಚೀಲೂರು ಚಂದ್ರಶೇಖರ್ ಇನ್ನಿತರರು ಉಪಸ್ಥಿತರಿದ್ದರು.

**ಅಧಿಕಾರ ಸ್ವೀಕರಿಸಿದ ಪದಾಧಿಕಾರಿಗಳು:** ಲತಾ ಮೋಹನ್, ಚೀಲೂರು ಚಂದ್ರಶೇಖರ್ (ಮೈಸೂರು ಜಿಲ್ಲಾ ಕಾರ್ಯದರ್ಶಿಗಳು), ಜಿ.ಪ್ರಕಾಶ್ (ಕೋಶಾಧ್ಯಕ್ಷ), ಎಂ.ಬಿ.ಸಂತೋಷ್ (ಸಂಘ ಸಂಸ್ಥೆ ಪ್ರತಿನಿಧಿ), ಶೀಲಾ ಅನಂತರಾಜ್ (ಮಹಿಳಾ ಪ್ರತಿನಿಧಿ), ಎಸ್.ಪಿ.ನಿಂಗರಾಜು (ಪರಿಶಿಷ್ಟ ಜಾತಿ ಪ್ರತಿನಿಧಿ), ಎ.ಸಿ.ಮಂಜುನಾಥ್ (ಅಧ್ಯಕ್ಷ ಮೈಸೂರು ತಾಲೂಕು), ಪುಟ್ಟಸ್ವಾಮಿ (ಅಧ್ಯಕ್ಷ ತಿ.ನರಸೀಪುರ ತಾಲೂಕು), ಜೆ.ಲತಾ ಮುದ್ದುಮೋಹನ್ (ಅಧ್ಯಕ್ಷೆ ನಂಜನಗೂಡು ತಾಲೂಕು), ಹೆಚ್.ಕೆ.ಮಹದೇವ (ಅಧ್ಯಕ್ಷ ಹುಣಸೂರು ತಾಲೂಕು), ಡಿಂಡಿಮ ಶಂಕರ (ಅಧ್ಯಕ್ಷ, ಕೆ.ಆರ್.ನಗರ ತಾಲೂಕು), ಹೆ.ಶ್ರೀ.ಪ್ರಮೋದ (ಅಧ್ಯಕ್ಷ, ಹೆಚ್.ಡಿ.ಕೋಟೆ ತಾಲೂಕು), ಕೆಂಡಗಣ್ಣಸ್ವಾಮಿ (ಅಧ್ಯಕ್ಷ ಸರಗೂರು ತಾಲೂಕು), ಎಸ್.ಕೆ.ಮಧುಚಂದ್ರ (ಅಧ್ಯಕ್ಷ, ಸಾಲಿಗ್ರಾಮ ತಾಲೂಕು), ನವೀನ್ ಕುಮಾರ್ (ಅಧ್ಯಕ್ಷ, ಪಿರಿಯಾಪಟ್ಟಣ ತಾಲೂಕು).

## ಮೇ 14, 15ರಂದು ಮೈಸೂರಲ್ಲಿ ಧಮ್ಮಪದ ಉತ್ಸವ

### ಮಾನವೀಯ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸುವುದು ಉತ್ಸವದ ಉದ್ದೇಶ ; ಪೂಜ್ಯ ಮನೋರಕ್ಷಿತ ಭಂತೇಜಿ



ಮೈಸೂರು,ಮೇ 9(ಪಿಎಂ)– ಕರ್ನಾಟಕ ಬುದ್ಧಧಮ್ಮ ಸಮಿತಿ ಮೈಸೂರು ಹಾಗೂ ಭಾರತೀಯ ಬೌದ್ಧ ಮಹಾಸಭಾದ ಜಂಟಿ ಆಶ್ರಯದಲ್ಲಿ 2566ನೇ ಬುದ್ಧ ಪೂರ್ಣಿಮೆ ಅಂಗವಾಗಿ ಮೈಸೂರಿನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಮೇ 14 ಮತ್ತು 15ರಂದು 'ಧಮ್ಮಪದ ಉತ್ಸವ–2022' ಆಯೋಜಿಸಲಾಗಿದೆ ಎಂದು ಕೊಳ್ಳೇಗಾಲದ ಜೇತವನ ಬುದ್ಧವಿಹಾರದ ಪೂಜ್ಯ ಮನೋರಕ್ಷಿತ ಭಂತೇಜಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಮ್ಮ ಎಂದರೆ ಸತ್ಯವೆಂಬ ಅರ್ಥವಿದ್ದು, ಅದು ಬದುಕಿಗೆ ಅಗತ್ಯವಿರುವ ಜಾಗೃತಿ ಮತ್ತು ಜ್ಞಾನ ನೀಡುತ್ತದೆ. ಬುದ್ಧರು ಉಪದೇಶಿಸಿದ ಸತ್ಯ ದರ್ಶನಗಳ ಸಾರ ಸಂಗ್ರಹವೇ ಧಮ್ಮಪದ. ಬುದ್ಧರ ಬೋಧನೆಗಳನ್ನು ತ್ರಿಪಿಟಕಗಳಲ್ಲಿ ಸಂಗ್ರಹಿಸಲಾಗಿದ್ದು, ಧಮ್ಮಪದವು ಸುತ್ತಪಿಟಕದ ಖುದ್ದಕ ನಿಕಾಯದ ಒಂದು ಭಾಗವಾಗಿದೆ. ಇದರಲ್ಲಿ ಒಟ್ಟು 423 ಗಾಥೆಗಳಿವೆ ಎಂದು ಹೇಳಿದರು.

ಬುದ್ಧರ ಜ್ಞಾನದ ಕುಡಿಗಳಾದ ಈ ಗಾಥೆಗಳು ಸತ್ಯದ ಮಾರ್ಗಕ್ಕೆ ಬೆಳಕು ಚೆಲ್ಲಿ ಮಾನವನ ಕಲ್ಯಾಣಕ್ಕೆ ನೆರವಾಗುತ್ತವೆ. ಪ್ರಸ್ತುತ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಧಾರ್ಮಿಕ ಬೆಳವಣಿಗೆಗಳನ್ನು ಗಮನಿಸಿದಾಗ ಇವೆಲ್ಲಕ್ಕೂ ಬುದ್ಧರ ಧಮ್ಮ ಪರಿಹಾರವಾಗಲಿದೆ. ಈ ನಿಟ್ಟಿನಲ್ಲಿ ಮಾನವ ಕುಲಕ್ಕೆ ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಹಾಕುತ್ತಿರುವ ಮೊದಲ ಹೆಜ್ಜೆಯೇ 'ಧಮ್ಮಪದ ಉತ್ಸವ' ಎಂದರು.

ಸಮಿತಿ ಸದಸ್ಯ ಡಾ.ಜಗನ್ನಾಥ್ ಮಾತನಾಡಿ, ಮೈಸೂರಿನ ವಿಜಯನಗರದ ಮೊದಲನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆ ಆವರಣದ ಧ್ಯಾನ ಮಂದಿರದಲ್ಲಿ ಧಮ್ಮಪದ ಉತ್ಸವ ನಡೆಯಲಿದ್ದು, ಪೂಜ್ಯ ಮನೋರಕ್ಷಿತ ಭಂತೇಜಿ, ಪೂಜ್ಯ ಬೋಧಿರತ್ನ ಭಂತೇಜಿ, ಪೂಜ್ಯ ಬೋಧಿ ದತ್ತ ಭಂತೇಜಿ, ಪೂಜ್ಯ ನ್ಯಾನಲೋಕ ಭಂತೇಜಿ, ಪೂಜ್ಯ ಆನಂದ ಭಂತೇಜಿ, ಪೂಜ್ಯ ಬುದ್ಧರತ್ನ ಭಂತೇಜಿ, ಪೂಜ್ಯ ಧಮ್ಮಪಾಲಾ ಭಂತೇಜಿ, ಪೂಜ್ಯ ಬೋಧಿಪ್ರಿಯಾ ಭಂತೇಜಿ, ಪೂಜ್ಯ ಗೌತಮಿ ಶೀಲ ಮಾತ ಅವರು ಧಮ್ಮಪದದ ಬೋಧನೆ ಮಾಡಲಿದ್ದಾರೆ ಎಂದು ವಿವರಿಸಿದರು.

ಮೇ 14ರಂದು ಬೆಳಗ್ಗೆ 11ಕ್ಕೆ ಉತ್ಸವ ಉದ್ಘಾಟನೆಯಾಗಲಿದೆ. ದಿನಕ್ಕೆ 3 ಗೋಷ್ಠಿಗಳಂತೆ ಒಟ್ಟು 6 ಗೋಷ್ಠಿಗಳಲ್ಲಿ ಭಂತೇಜಿಗಳು ಧಮ್ಮಪದದ ಬೋಧನೆ ಮಾಡಲಿದ್ದಾರೆ. ಉತ್ಸವದಲ್ಲಿ ಪಾಲ್ಗೊಳ್ಳಲು 250 ಮಂದಿಗೆ ಅವಕಾಶವಿದೆ. ಆಸಕ್ತರು ಆನ್‌ಲೈನ್ ಮೂಲಕ (https://docs.google.com/forms/d/e/1FAIpQLSdEA97E3Y4mKSamK2-s1-c_kgWiL4oxr7an_MnQB_jsK5Q6Zw/viewform?usp=sf_link) ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು. ಮೊದಲು ನೋಂದಣಿ ಮಾಡಿಕೊಂಡವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ.ಸಂ. 94483 82333, 79753 55125 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಉತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಮಿತಿ ಸದಸ್ಯ ಕೆ.ಆರ್.ಗೋಪಾಲಕೃಷ್ಣ, ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವರಾಜ್, ರಾಜ್ಯ ಸರ್ಕಾರಿ ಎಸ್‌ಸಿ–ಎಸ್‌ಟಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರೊ.ಕೆ.ಸಿದ್ದರಾಜು ಗೋಷ್ಠಿಯಲ್ಲಿದ್ದರು.

## ಪಿಎಸ್‌ಐ ನೇಮಕಾತಿ ಅಕ್ರಮ: ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಖಂಡಿಸಿ ಪ್ರತಿಭಟನೆ



ಮೈಸೂರು, ಮೇ 9(ಆರ್‌ಕೆಬಿ)– ಪಿಎಸ್‌ಐ ನೇಮಕಾತಿ ಹಾಗೂ ಇತರ ಪರೀಕ್ಷೆಗಳಲ್ಲಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಎನ್‌ಎಸ್‌ಯುಐ ವತಿಯಿಂದ ಸೋಮವಾರ ಕೋರ್ಟ್ ಮುಂಭಾಗದ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಲಾಯಿತು.

ಪೊಲೀಸ್, ವಕೀಲರ ವೇಷಧರಿಸಿ ಸಿಎಂ ಬಸವರಾಜ ಬೊಮ್ಮಾಯಿ ಮುಖವಾಡ ತೊಟ್ಟ ವ್ಯಕ್ತಿಗೆ ಹಣವಿರುವ ಸೂಟ್‌ಕೇಸ್ ನೀಡಿ ವಿನೂತನವಾಗಿ ತಮ್ಮ ಆಕ್ರೋಶ ಹೊರಹಾಕಿದರು. ರಾಜ್ಯದಲ್ಲಿರುವುದು ಜನಪರ ಸರ್ಕಾರವಲ್ಲ, ಡೀಲ್ ಸರ್ಕಾರ. ನೇಮಕಾತಿ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ. ಬಡ, ಪ್ರತಿಭಾವಂತ ಅಭ್ಯರ್ಥಿಗಳಿಗೆ ದ್ರೋಹ ಬಗೆಯುತ್ತಿದ್ದಾರೆ. ಈ ಹಗರಣದಲ್ಲಿ ಸರ್ಕಾರದ ಕೆಲ ಮಂತ್ರಿಗಳು, ಶಾಸಕರು, ಬಿಜೆಪಿ ಕಾರ್ಯಕರ್ತರು ಭಾಗಿಯಾಗಿರುವುದು ಕಂಡುಬಂದಿದೆ. ಆದರೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದೆ ಉದ್ಧಟತನ ತೋರುತ್ತಿದೆ ಎಂದು ಕಿಡಿಕಾರಿದರು.

ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮರುಪರೀಕ್ಷೆ ಮಾಡುವುದಾಗಿ ಹೇಳಿ ಅನ್ಯಾಯ ಮಾಡುತ್ತಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಅಮಾಯಕ ವಿದ್ಯಾರ್ಥಿಗಳು ಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರ ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ, ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಬೇಕು. ಹಗರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮುಂದೆ ನಡೆಯುವ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಫೀಕ್ ಅಲಿ, ರೋಹಿತ್ ಸಿಂಗ್, ರಾಜ್ಯ ಕಾರ್ಯದರ್ಶಿ ಪ್ರಶಾಂತ್, ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಾಲರಾಜ್, ಮೈಸೂರು ವಿವಿ ಅಧ್ಯಕ್ಷ ಸಾಗರ್, ನಗರ ಉಪಾಧ್ಯಕ್ಷರುಗಳಾದ ಮಹಮ್ಮದ್ ಅದ್ನಾನ್, ಹುಮನ್ತ್ರೀ, ಸುಕುಮಾರ್, ಸಮೀರ್, ಅಭಿ, ಮಣಿ, ಮನೋಜ್, ಮೋಹನ್, ನದೀಂ ಇನ್ನಿತರರು ಭಾಗವಹಿಸಿದ್ದರು.

## ಮೇ 16 ರಿಂದ ಶಾಲೆಗಳು ಆರಂಭ

# ಗೊಂದಲಗಳ ನಡುವೆಯೇ ಭರದ ತಯಾರಿ



### ಕೊರೊನಾ ಹಿನ್ನೆಲೆಯಲ್ಲಿ ಶುಚಿತ್ವಕ್ಕೆ ಆದ್ಯತೆ: ಡಿಡಿಪಿಐ



> ಕಳೆದ ಸಾಲಿನಲ್ಲಿ ಎಲ್‌ಕೆಜಿಯಿಂದ 10ನೇ ತರಗತಿವರೆಗೆ 4.32 ಲಕ್ಷ ವಿದ್ಯಾರ್ಥಿಗಳಿದ್ದು, ಪ್ರಸಕ್ತ 2022–23ನೇ ಸಾಲಿಗೆ ದಾಖಲಾತಿ ನಡೆಯುತ್ತಿದೆ. ಮೇ 16 ರಿಂದ ಶಾಲೆಗಳನ್ನು ಆರಂಭಿಸುವಂತೆ ಸರ್ಕಾರ ಸೂಚನೆ ನೀಡಿದ್ದು, ಅಗತ್ಯ ಪೂರ್ವ ತಯಾರಿ ನಡೆಯುತ್ತಿದೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯಶಿಕ್ಷಕರೊಂದಿಗೆ ಸಭೆ ನಡೆಸಲಾಗುತ್ತಿದೆ.
>
> - ರಾಮಚಂದ್ರ ರಾಜೇ ಅರಸ್, ಉಪ ನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ

ಮೈಸೂರು, ಮೇ 9(ಎಂಕೆ)– ಕೊರೊನಾ ನಾಲ್ಕನೇ ಅಲೆ ಆತಂಕ, ಪಠ್ಯಕ್ರಮ ಬದಲಾವಣೆ, ಹಿಜಾಬ್ ವಿವಾದ ಇನ್ನಿತರೆ ಗೊಂದಲಗಳ ನಡುವೆ 2022–23ನೇ ಸಾಲಿನ ಶಾಲಾ ದಾಖಲಾತಿ(ಸರ್ಕಾರಿ ಹಾಗೂ ಖಾಸಗಿ) ಪ್ರಕ್ರಿಯೆ ನಡೆಯುತ್ತಿದ್ದು, ಮೈಸೂರು ಜಿಲ್ಲೆಯಲ್ಲಿ ಅಗತ್ಯ ಪೂರ್ವ ತಯಾರಿ ನಡೆದಿದೆ.

ಮೇ 16 ರಿಂದ ಶಾಲೆಗಳನ್ನು ಆರಂಭಿಸುವಂತೆ ಸರ್ಕಾರ ಸೂಚಿಸಿರುವ ಹಿನ್ನೆಲೆ ಆರಂಭಕ್ಕೂ ಮುನ್ನವೇ ಸರ್ಕಾರಿ ಶಾಲೆಗಳಲ್ಲಿಯೂ ದಾಖಲಾತಿ ಆರಂಭಿಸಲಾಗಿದೆ. ಅಲ್ಲದೆ ಕೊರೊನಾದಿಂದಾದ ಕಲಿಕೆಯ ಕೊರತೆ ಸರಿದೂಗಿಸಲು ಹಮ್ಮಿಕೊಂಡಿರುವ ವಿಶೇಷ 'ಕಲಿಕಾ ಚೇತರಿಕೆ' ಕಾರ್ಯಕ್ರಮವೂ ಚುರುಕಾಗಿದೆ.

ಈಗಾಗಲೇ ಶೇ.40 ರಷ್ಟು ಪಠ್ಯ ಪುಸ್ತಕಗಳು ಬಂದಿದ್ದು, ಖಾಸಗಿ ಶಾಲೆಗಳಲ್ಲಿ ದಾಖಲಾತಿ ಆರಂಭಿಸಿರುವಂತೆಯೇ ಸರ್ಕಾರಿ ಶಾಲೆಗಳಲ್ಲಿಯೂ ದಾಖಲಾತಿ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳ ಕಲಿಕೆ ಗುಣಮಟ್ಟ ಹೆಚ್ಚಿಸಲು, ಶಾಲೆಯ ಆವರಣದಲ್ಲಿ ಶುಚಿತ್ವ ಸೇರಿದಂತೆ ಹಲವು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಬಿಇಓಗಳಿಗೆ ಹಾಗೂ ಅವರ ಮೂಲಕ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ 'ಮೈಸೂರು ಮಿತ್ರ'ನಿಗೆ ತಿಳಿಸಿದರು.

**ಅಧಿಕೃತ ಮಾಹಿತಿ ಇಲ್ಲ:** ಶಾಲಾ ಪಠ್ಯಕ್ರಮದಲ್ಲಿ 'ಭಗವದ್ಗೀತೆ' ಅಳವಡಿಸುವ ಕುರಿತು ಮೇಲ್ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆಯಷ್ಟೇ. ಯಾವ ತರಗತಿಯ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂಬ ಯಾವ ಅಧಿಕೃತ ಸೂಚನೆಯೂ ಸರ್ಕಾರದಿಂದ ಇಲ್ಲಿಯವರೆಗೆ ಬಂದಿಲ್ಲ. ಹಾಗೆಯೇ ಕೆಲ ಪಠ್ಯಕ್ರಮ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಯಾವ ತರಗತಿ ಪಠ್ಯಕ್ರಮದಲ್ಲಿ ಬದಲಾವಣೆ ಆಗಿದೆ ಎಂಬುದರ ಕುರಿತು ಸರ್ಕಾರದಿಂದ ಸುತ್ತೋಲೆ ಹೊರಡಿಸಿಲ್ಲ. ಬಹುಶಃ ಶಾಲೆ ಆರಂಭವಾದ ಬಳಿಕ ಪಠ್ಯಕ್ರಮ ಬದಲಾವಣೆ ಕುರಿತು ಸರ್ಕಾರದಿಂದ ಸೂಚನೆ ಬರುವ ಸಾಧ್ಯತೆ ಇರಬಹುದು ಎಂದು ಖಚಿತ ಪಡಿಸಿದರು.

**ಸಾವಿರಕ್ಕೂ ಹೆಚ್ಚು ಸೀಟು:** ಪ್ರಸಕ್ತ ಸಾಲಿನಲ್ಲಿ ಆರ್‌ಟಿಇ ಮೂಲಕ ಜಿಲ್ಲೆಯಲ್ಲಿ 1000ಕ್ಕೂ ಹೆಚ್ಚು ಸೀಟುಗಳು ನಿಗದಿಯಾಗಿದ್ದು, ಅದರ ಮೊದಲ ಹಂತದಲ್ಲಿ 530 ವಿದ್ಯಾರ್ಥಿಗಳ ದಾಖಲಾತಿ ನಡೆದಿದೆ. 2ನೇ ಹಂತದ ದಾಖಲಾತಿಯೂ ಆರಂಭಗೊಂಡಿದೆ. ಆರ್‌ಟಿಇ ನಿಯಮಾನುಸಾರ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದರು.

**ಅನುಮತಿ ಪಡೆದು ಶುಲ್ಕ ಪಾವತಿಸಿಕೊಳ್ಳಬೇಕು:** ಭಾರೀ ಚರ್ಚೆಗೆ ಕಾರಣವಾಗಿದ್ದ ಖಾಸಗಿ ಶಾಲೆಗಳಲ್ಲಿನ ದಾಖಲಾತಿ ಶುಲ್ಕ ಪಾವತಿ ಕುರಿತು ಖಾಸಗಿ ಶಾಲೆಯವರು 'ಶಾಲಾವಾರು ಪಟ್ಟಿ' ತಯಾರಿಸಿ ಸಂಬಂಧಪಟ್ಟ ಬಿಇಓಗಳಿಂದ ಅನುಮತಿ ಪಡೆದು, ಪೋಷಕರಿಗೂ ಮಾಹಿತಿ ನೀಡಿ ಶುಲ್ಕ ಕಟ್ಟಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಈ ಕುರಿತು ಬಿಇಓಗಳಿಗೂ ತಮ್ಮ ವ್ಯಾಪ್ತಿಯ ಖಾಸಗಿ ಶಾಲೆಗಳಲ್ಲಿನ ದಾಖಲಾತಿ ಪ್ರಕ್ರಿಯೆ ಕುರಿತ ಮಾಹಿತಿ ನೀಡುವಂತೆ ಮೂರು ದಿನಗಳ ಗಡುವು ನೀಡಲಾಗಿದೆ ಎಂದು ತಿಳಿಸಿದರು.

**ಭಾರೀ ಬೇಡಿಕೆ:** ಇಂಗ್ಲಿಷ್ ಮಾಧ್ಯಮ ಹಾಗೂ ಎಲ್‌ಕೆಜಿ–ಯುಕೆಜಿ ದಾಖಲಾತಿ ಹೊಂದಿರುವ 'ಕೆಪಿಎಸ್ ಶಾಲೆ (ಕರ್ನಾಟಕ ಪಬ್ಲಿಕ್ ಸ್ಕೂಲ್)'ಗಳಿಗೆ ಭಾರೀ ಬೇಡಿಕೆ ಎದುರಾಗಿದೆ. ಜಿಲ್ಲೆಯಲ್ಲಿ 12 ಕೆಪಿಎಸ್ ಶಾಲೆಗಳಿದ್ದು, ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುತ್ತಿದೆ. ಎಲ್‌ಕೆಜಿ–ಯುಕೆಜಿಯಿಂದಲೇ ಸೇರಿಸಿಕೊಳ್ಳುವುದು ಹಾಗೂ ಇಂಗ್ಲಿಷ್ ಮಾಧ್ಯಮವಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಕೆಪಿಎಸ್ ಶಾಲೆಗಳ ಅಭಿವೃದ್ಧಿ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲವು ಶಾಲೆಗಳ ಅಭಿವೃದ್ಧಿ ನಡೆಯುತ್ತಿದೆ ಎಂದು ಹೇಳಿದರು.

ಕೆಪಿಎಸ್ ಶಾಲೆಗಳಿಗೆ ಪದವಿಯನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಅಧ್ಯಯನ ನಡೆಸಿದ ಶಿಕ್ಷಕರನ್ನು ಗುರ್ತಿಸಿ, ಅವರಿಗೆ ವಿಶೇಷ ತರಬೇತಿ ನೀಡಿ ನಿಯೋಜಿಸಲಾಗಿದೆ. ಅಲ್ಲದೆ ಹೊಸದಾಗಿ 530 ಮಂದಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವುದರಿಂದ ಶಿಕ್ಷಕರ ಕೊರತೆ ನೀಗಲಿದೆ ಎಂದರು.

**ಎಸ್‌ಡಿಎಂಸಿ ಬಲಪಡಿಸುವ ಪ್ರಯತ್ನ:** ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್‌ಡಿಎಂಸಿ)ಗಳನ್ನು ರದ್ದುಪಡಿಸುವ ಬದಲು ಸಮಿತಿ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡಿ ಸಮಿತಿ ಬಲಪಡಿಸಲು ಶಿಕ್ಷಣ ಇಲಾಖೆ ಚಿಂತಿಸಲಾಗಿದೆ. ಶಾಲೆಗಳಲ್ಲಿ ಕಲಿಕಾ ಚಟುವಟಿಕೆಗಳು ಪರಿಣಾಮಕಾರಿಯಾಗಿ ನಡೆಯಲು ಎಸ್‌ಡಿಎಂಸಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

**ಬಿಸಿಯೂಟ ಆರಂಭಕ್ಕೂ ಸಿದ್ಧತೆ:** ಶಾಲೆಗಳು ಆರಂಭಗೊಂಡ ದಿನದಿಂದಲೇ ಬಿಸಿಯೂಟ ಆರಂಭಕ್ಕೆ ಬೇಕಾದ ಆಹಾರ ಸಾಮಗ್ರಿಗಳ ಮಾಹಿತಿಯನ್ನು ಈಗಾಗಲೇ ಜಿಪಂಗೆ ಸಲ್ಲಿಸಲಾಗಿದೆ. ಎಲ್ಲಾ ಶಾಲೆಗಳಲ್ಲಿಯೂ ದಾಸ್ತಾನು ಇದ್ದು, ಆರಂಭಕ್ಕೆ ಯಾವುದೇ ಸಮಸ್ಯೆ ಇಲ್ಲ. ಸರ್ಕಾರದ ಆದೇಶದಂತೆ 60 ವರ್ಷ ಮೇಲ್ಪಟ್ಟ ಅಡುಗೆ ನೌಕರರನ್ನು ಕೆಲಸದಿಂದ ತೆಗೆಯಲಾಗುತ್ತಿದೆ ಎಂದು ಮೈಸೂರು ದಕ್ಷಿಣ ವಲಯದ ಸಹಾಯಕ ನಿರ್ದೇಶಕ ಶ್ರೀಕಂಠೇಶ್ ತಿಳಿಸಿದರು.

ಮೈಸೂರು ಮಿತ್ರ ಮಂಗಳವಾರ 10 ಮೇ 2022

# ಹನಗೋಡು: ಭಾರೀ ಬಿರುಗಾಳಿ ಮಳೆಗೆ ಅಪಾರ ಹಾನಿ

## ಹಸು ಸಾವು, ಧರೆಗುರುಳಿದ ತೆಂಗಿನಮರಗಳು, ವಿದ್ಯುತ್ ಕಂಬಗಳು, ಮನೆಗಳು ಜಖಂ

ಹನಗೋಡು, ಮೇ 9(ಮಹೇಶ್)– ಹುಣಸೂರು ತಾಲೂಕಿನಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಹನಗೋಡು ಹೋಬಳಿ ಯಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಬಿರುಗಾಳಿ ಮಳೆಗೆ ಹಸು ಸಾವನ್ನಪ್ಪಿದ್ದು, ನೂರಾರು ತೆಂಗಿನ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ಮನೆಗಳು ಜಖಂ ಗೊಂಡು ಅಪಾರ ಹಾನಿ ಸಂಭವಿಸಿದೆ.



ಭಾರೀ ಬಿರುಗಾಳಿ ಮಳೆಗೆ ಹನಗೋಡು ಹೋಬಳಿಯ ಹರೀನಹಳ್ಳಿ, ಹೆಮ್ಮಿಗೆ, ಹೆಮ್ಮಿಗೆ ಕಾಲೋನಿ, ಹೆಮ್ಮಿಗೆ ಗಿರಿಜನ ಹಾಡಿ, ಕಲ್ಲೂರ, ಅಂಬೇಡ್ಕರ್ ನಗರ, ಕಣಗಾಲು, ಕಾಮಗೌಡನಹಳ್ಳಿ, ಕಾಳಬೂಚನಹಳ್ಳಿ, ಬಿಲ್ಲೇನಹೊಸಹಳ್ಳಿ, ಕಚುವಿನಹಳ್ಳಿ, ತಟ್ಟೆಕೆರೆ, ಹೊಸಕೋಟೆ, ಹೈರಿಗೆ, ಚನ್ನಸೋಗೆ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಅಪಾರ ಹಾನಿ ಸಂಭವಿಸಿದ್ದು, 70ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, 1 ಟಿಸಿ ನೆಲಕಚ್ಚಿದೆ. ಹಲವೆಡೆ ವಿದ್ಯುತ್ ಸಂಪರ್ಕವಿಲ್ಲದೇ ಗ್ರಾಮಸ್ಥರು ಪರದಾಡು ತ್ತಿದ್ದಾರೆ.

ಹನಗೋಡು ಗ್ರಾಮದ ಶಿವಣ್ಣ ನಾಯಕ ಅವರ 15 ತೆಂಗಿನ ಗಿಡ ಬುಡಸಮೇತ ಬಿರು ಗಾಳಿಗೆ ಸಿಲುಕಿ ಧರೆ ಗುರುಳಿವೆ. ಹೆಮ್ಮಿಗೆ ಕಾಲೋನಿ ನಿವಾಸಿ ಸಂಗೀತ ಅವರಿಗೆ ಸೇರಿದ 50 ಸಾವಿರ ರೂ. ಬೆಲೆ ಬಾಳುವ ಇಲಾತಿ ಹಸು ಸಿಡಿಲಿಗೆ ಬಲಿಯಾಗಿದೆ. ಇದೇ ಕಾಲೋನಿಯ ಎಚ್.ಎಸ್. ರಾಮು ಅವರಿಗೆ ಸೇರಿದ 3 ತೆಂಗಿನ ಮರಗಳು ಧರೆಗುರುಳಿವೆ. ಈ ಪೈಕಿ ಒಂದು ಮರ ಮನೆ ಮೇಲೆ ಬಿದ್ದು ಮೇಲ್ಛಾವಣಿ ಜಖಂಗೊಂಡಿದೆ. ಅಲ್ಲದೇ 5 ಮನೆಗಳು ಸಂಪೂರ್ಣ ಹಾನಿಯಾಗಿದ್ದರೆ, 20ಕ್ಕೂ ಹೆಚ್ಚು ಮನೆಗಳ ಕಲ್ನಾರ್ ಶೀಟ್, ಹೆಂಚು, ಹೆಮ್ಮಿಗೆ ಯಲ್ಲಿ ಎರಡು, ಅಂಬೇಡ್ಕರ್ ನಗರದಲ್ಲಿ ಒಂದು ಮನೆ ಹಾನಿ ಯಾಗಿದೆ. ಹೆಮ್ಮಿಗೆ ಹಾಡಿಯಲ್ಲಿ ಹತ್ತಕ್ಕೂ ಹೆಚ್ಚು ಕಣಗಾಲಿನ 3, ಕಲ್ಲೂರ 5, ಹರೀನಹಳ್ಳಿಯಲ್ಲಿ 4, ಕರ್ಣಕುಪ್ಪೆಯಲ್ಲಿ 2, ದೇವರಾಜ ಕಾಲೋನಿಯಲ್ಲಿ 6, ಕಾಮಗೌಡನಹಳ್ಳಿಯಲ್ಲಿ 5, ಕಾಳಬೂಚನಹಳ್ಳಿಯಲ್ಲಿ 5 ಮನೆಗಳ ಮೇಲ್ಛಾವಣಿ ಶೀಟ್‌ಗಳನ್ನು ಬಿರುಗಾಳಿ ಹೊತ್ತೊಯ್ದಿದ್ದರೆ, ಹಲವೆಡೆ ಗೋಡೆಗಳು ಬಿರುಕು ಬಿಟ್ಟಿವೆ. ಬಿರುಗಾಳಿ ಹೊಡೆತಕ್ಕೆ ಬಹುತೇಕ ಕಡೆ ಅಲ್ಲಲ್ಲಿ ತೆಂಗಿನ ಮರ ಸೇರಿದಂತೆ ನೂರಾರು ಮರಗಳು ಬುಡ ಸಮೇತ ಧರೆಗುರುಳಿವೆ.

ಬಿರುಗಾಳಿ ಮಳೆಯಿಂದ ಹಾನಿಗೀಡಾದ ಹರೀನಹಳ್ಳಿ, ಕಣಗಾಲು, ಹೆಮ್ಮಿಗೆ, ಹೆಮ್ಮಿಗೆ ಕಾಲೋನಿ, ಹೆಮ್ಮಿಗೆ ಗಿರಿಜನ ಹಾಡಿ, ಕಲ್ಲೂರ, ಅಂಬೇಡ್ಕರ್ ನಗರ, ಕಾಮ ಗೌಡನಹಳ್ಳಿಗಳಿಗೆ ಶಾಸಕ ಹೆಚ್.ಪಿ. ಮಂಜುನಾಥ್, ತಹಸೀಲ್ದಾರ್ ಡಾ.ಅಶೋಕ್, ತಾಪಂ ಇಓ ಗಿರೀಶ್ ಅವರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಶಾಸಕರು ವೈಯಕ್ತಿಕ ನೆರವು ನೀಡಿದರಲ್ಲದೇ, ಪ.ಜಾತಿ ವರ್ಗ ದವರಿಗೆ ಗ್ರಾಪಂ ನಿಂದ 5ಸಾವಿರ, ಕಂದಾಯ ಇಲಾಖೆ ಯಿಂದ 5,400 ರೂ. ನೆರವು ಸಿಗಲಿದೆ ಎಂದರು.

ಈ ವೇಳೆ ಉಪ ತಹಸೀಲ್ದಾರ್ ಚೆಲುವರಾಜು, ಗ್ರಾಮ ಲೆಕ್ಕಿಗರಾದ ಮಹದೇವ್, ಶಿವಕುಮಾರ್, ಕರ್ಣಕುಪ್ಪೆ ಗ್ರಾಪಂ ಅಧ್ಯಕ್ಷೆ ಸರಸ್ವತಿ, ಸದಸ್ಯರಾದ ಕುಮಾರಸ್ವಾಮಿ, ರಾಣಿ, ಕಾರ್ಯದರ್ಶಿ ಸಂತೋಷ್ ಕುಮಾರ್ ಇತರರಿದ್ದರು.

# ಮೇ 12ಕ್ಕೆ ದೇಶೇಶ್ವರಸ್ವಾಮಿ ಬ್ರಹ್ಮರಥೋತ್ಸವ

ಮೂಗೂರು, ಮೇ 9(ಎಂಬಿಆರ್)– ಗ್ರಾಮದ ಶ್ರೀದೇಶೇಶ್ವರಸ್ವಾಮಿ ಹಾಗೂ ಪಾರ್ವತಿ ಅಮ್ಮನವರ ಗಿರಿಜಾ ಕಲ್ಯಾಣ ಮಹೋತ್ಸವದ ಅಂಗವಾಗಿ ಮೇ 12ರಂದು ಮದ್ದಿವ್ಯ ಬ್ರಹ್ಮ ರಥೋತ್ಸವ ನಡೆಯಲಿದೆ.



ಕೊರೊನಾ ಹಿನ್ನೆಲೆಯಲ್ಲಿ ಕಳೆದ 2 ವರ್ಷದಿಂದ ಸ್ಥಗಿತಗೊಂಡಿದ್ದ ಮಹೋ ತ್ಸವಕ್ಕೆ ದೇಶ್ವೇಶ್ವರ ಸ್ವಾಮಿ ದೇಗುಲದ ಆವರಣದಲ್ಲಿ ಅಂಕುರಾರ್ಪಣ, ಧ್ವಜಾರೋಹಣದ ಮೂಲಕ ಗಿರಿಜಾ ಕಲ್ಯಾಣ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಮೇ 10ರಂದು ವೃಷಭ ವಾಹನ ಉತ್ಸವ, 11ರಂದು ಗಿರಿಜಾ ಕಲ್ಯಾಣ ಮಹೋತ್ಸವ, 12ರಂದು ಶ್ರೀಪಾರ್ವತಿ ಅಮ್ಮನವರ ಸಮೇತ ಶ್ರೀದೇಶ್ವೇಶ್ವರ ಸ್ವಾಮಿಯವರ ರಥೋತ್ಸವ ಹಾಗೂ ರಾತ್ರಿ ದೇಗುಲದಲ್ಲಿ ಶಯನೋತ್ಸವ, ಮೇ13ರಂದು ತೀರ್ಥಸ್ನಾನ ಹಾಗೂ ಹೂವಿನ ಪಲ್ಲಕ್ಕಿ ಉತ್ಸವ ಜರುಗ ಲಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಶಾಸ್ತ್ರಿ ತಿಳಿಸಿದ್ದಾರೆ.

# ಬಿದರಹಳ್ಳಿಯಲ್ಲಿ ಬಸವ ಜಯಂತಿ ಆಚರಣೆ



ಹೆಚ್.ಡಿ.ಕೋಟೆ, ಮೇ 9(ಮಂಜು)– ಸಕಲ ಜೀವರಾಶಿಗಳಲ್ಲಿ ದಯೆ ಹೊಂದಿರಬೇಕು. ದಯೆಯೇ ಧರ್ಮದ ಮೂಲ. ದಯವಿಲ್ಲದ ಧರ್ಮ ಯಾವುದಯ್ಯ ಎಂದು ಹೇಳಿದ ಮಹಾನ್ ಚೇತನ ಬಸವಣ್ಣ ಎಂದು ಬಿಜೆಪಿ ಮುಖಂಡ ಹೆಚ್.ವಿ.ಕೃಷ್ಣಸ್ವಾಮಿ ತಿಳಿಸಿದರು.

ತಾಲೂಕಿನ ಬಿದರಹಳ್ಳಿಯಲ್ಲಿ ನಡೆದ ಬಸವ ಜಯಂತಿಯಲ್ಲಿ ಮಾತನಾಡಿದ ಅವರು, ಬಸವಣ್ಣ ಸಮಾಜದಲ್ಲಿ ದಯೆ ಹಾಗೂ ಧರ್ಮದ ಬಗ್ಗೆ ಜಾಗೃತಿ ಮೂಡಿಸಿದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಸಮಾಜದಲ್ಲಿ ಸಮಾನತೆ ಜಾರಿಗೆ ತರಬಹುದು ಎಂದರು. ಬಸವಣ್ಣನವರು ಜಾತಿ, ಮೇಲು–ಕೀಳು ಎಂಬ ವಿಚಾರಗಳ ಮೇಲೆ ಕ್ರಾಂತಿ ಮಾಡಿ ಶಾಂತಿ ಸೃಷ್ಟಿಸಿದ ಮಹಾನ್ ನಾಯಕ ಎಂದರು.

ಬಸವಣ್ಣನವರ ವಚನ ಕ್ರಾಂತಿ ಇಂದಿಗೂ ಪ್ರಸ್ತುತವಾಗಿದೆ ಎಂದರು. ಕಾರ್ಯಕ್ರಮ ದಲ್ಲಿ ಗೌಡಿಕೆ ಶಿವಲಿಂಗಪ್ಪ, ಯಜಮಾನರಾದ ಶಿವಪ್ಪ, ಬಿಜೆಪಿ ಮುಖಂಡ ಚಂದ್ರಶೇಖರ್, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಕಬಿನಿ ಕಾಶಿಪತಿ, ಗ್ರಾಪಂ ಸದಸ್ಯ ಅಂಕನಾಯಕ, ವಿಜಯ್, ತಾಲೂಕು ವೀರಶೈವ ಸಮಾಜದ ಉಪಾಧ್ಯಕ್ಷ ಗಣಪತಿ, ಸುರೇಶ್ ಇದ್ದರು.

# ಉತ್ತಮ ಕಾಮಗಾರಿ: ಸುಳ್ಳು ಆರೋಪ

ಮಲ್ಕುಂಡಿ, ಮೇ 9(ಚನ್ನಪ್ಪ)– ನಂಜನ ಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡುವಿನಹಳ್ಳಿ ಗ್ರಾಮದಿಂದ ಕಂದೇಗಾಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮ ಗಾರಿ ಗುಣಮಟ್ಟದಿಂದ ಕೂಡಿ ದ್ದರೂ, ಕೆಲವರು ರಾಜಕೀಯ ಉದ್ದೇಶದಿಂದ ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಆರೋಪಿಸುತ್ತಿ ದ್ದಾರೆ ಎಂದು ಶಾಸಕ ಬಿ.ಹರ್ಷವರ್ಧನ್ ಬೇಸರ ವ್ಯಕ್ತಪಡಿಸಿದರು.



ಈ ಸಂಬಂಧ 'ಮೈಸೂರುಮಿತ್ರ' ನೊಂದಿಗೆ ಮಾತನಾಡಿದ ಅವರು, ನಾನು ಕಳೆದ 4 ವರ್ಷದಿಂದ ಕ್ಷೇತ್ರದ ಅಭಿವೃದ್ಧಿ ಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಕ್ಷೇತ್ರ ದಲ್ಲಿ ಈವರೆಗೆ ಸುಮಾರು 600 ಕೋಟಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಇವುಗಳ ಪೈಕಿ ಬಹು ತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಎಲ್ಲಾ ಕಾಮಗಾರಿಗಳು ಗುಣಮಟ್ಟದಿಂದ ಕೂಡಿದೆ. ಇದಕ್ಕೆ ಕ್ಷೇತ್ರದ ಜನತೆಯೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಕ್ಷೇತ್ರದಲ್ಲಿ ನನಗೆ ಹೆಚ್ಚಿನ ಜನಮನ್ನಣೆ ದೊರೆಯುತ್ತಿದೆ. ಇದನ್ನು ಸಹಿಸ ಲಾಗದೆ ಕಾಂಗ್ರೆಸ್‌ನ ಕೆಲವರು ಹತಾಶೆ ಗೊಂಡು ಮಡುವಿನಹಳ್ಳಿ ಗ್ರಾಮದಿಂದ ಕಂದೇಗಾಲ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆ ಯಿಂದ ಕೂಡಿದೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ, ಅವರ ಆರೋಪ ಹಾಸ್ಯಾಸ್ಪದವಾಗಿದೆ. ಏಕೆಂದರೆ, ಯಾವುದೇ ರಸ್ತೆ ಅಭಿವೃದ್ಧಿ ಕಾಮಗಾರಿ ಚಾಲನೆ ಗೊಂಡ ನಂತರ ಆ ಕಾಮಗಾರಿ ಪೂರ್ಣಗೊಳ್ಳುವ ತನಕ ಆಗಾಗ್ಗೆ ಸಂಬಂಧಪಟ್ಟ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ಡಾಂಬರು ಹಾಕಿದ 10 ದಿನಗಳ ನಂತರ ಮತ್ತೆ ಇಂಜಿನಿಯರ್ ಪರಿಶೀಲಿಸಿ, ಕಾಮಗಾರಿ ಗುಣಮಟ್ಟ ಸಮರ್ಪಕ ವಾಗಿದ್ದರೇ ಮಾತ್ರ ಟೆಂಡರ್‌ದಾರರನಿಗೆ ಹಣ ಪಾವತಿ ಯಾಗುತ್ತದೆ. ಆದರೆ, ಇಲ್ಲಿ ರಸ್ತೆಗೆ ಡಾಂಬರ್ ಹಾಕಿದ ದಿನವೇ ಕೆಲವು ಕಾಂಗ್ರೆಸಿಗರು ರಸ್ತೆ ಡಾಂಬರ್ ಕಿತ್ತು ಕಳಪೆ ಕಾಮಗಾರಿ ಎಂದು ಆರೋಪ ಮಾಡುತ್ತಿ ದ್ದಾರೆ ಎಂದು ವಿವರಿಸಿದರು. ಕಾಮಗಾರಿ ಕೆಲದಿಂದು ದಿನಗಳ ಹಿಂದೆ ಪೂರ್ಣಗೊಂಡಿದೆ. ಆದರೆ, 10 ದಿನಗಳ ಹಿಂದೆ ಕೆಲವರು ರಸ್ತೆ ಡಾಂಬರ್ ಕಿತ್ತು ಹಾಕಿ, ಇದು ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಕೆಲವು ಸುದ್ದಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವುದು ಪ್ರಕಟವಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ. ಈ ರೀತಿ ಇಲ್ಲ ಸಲ್ಲದ ಆರೋಪ ಮಾಡು ವುದನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

# ಸಾಲ ಬಾಧೆ: ರೈತ ಆತ್ಮಹತ್ಯೆ

ಬೆಟ್ಟದಪುರ, ಮೇ 9– ಸಾಲಬಾಧೆ ತಾಳಲಾರದೇ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಭಾನುವಾರ ನಡೆದಿದೆ.



ಇಲ್ಲಿನ ಮರ ದೂಢ ಮೂಡಲ ಕೊಪ್ಪಲು ಗ್ರಾಮದ ನಿವಾಸಿ ಗಿರೀಶ್(30) ಆತ್ಮಹತ್ಯೆ ಮಾಡಿಕೊಂಡವರು. ಮೃತರು ತಮ್ಮ 12 ಎಕರೆ ಜಮೀನಿನಲ್ಲಿ ತಂಬಾಕು, ಶುಂಠಿ ಬೆಳೆಯಲು ಬೆಟ್ಟದಪುರ ಕೆನರಾ ಬ್ಯಾಂಕ್‌ನಲ್ಲಿ 20 ಲಕ್ಷ ಹಾಗೂ ಕೈಸಾಲವಾಗಿ 2 ಲಕ್ಷ ರೂ. ಸಾಲ ಮಾಡಿದ್ದರು. ಆದರೆ ಬೆಳೆ ಸಮರ್ಪಕವಾಗಿ ಕೈ ಸೇರದ ಪರಿಣಾಮ ತೀವ್ರ ನಷ್ಟ ಅನುಭವಿಸಿದ್ದರು. ಸಾಲ ತೀರಿಸ ಲಾಗದೇ ಮನನೊಂದ ಗಿರೀಶ್ ಮನೆ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನ ಪತ್ನಿ ಅಶ್ವಿನಿ ನೀಡಿದ ದೂರಿನ ಮೇರೆಗೆ ಬೆಟ್ಟದಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

# ಬಿ.ರಾಜಗೋಪಾಲ್ ನಿಧನ

ನಂಜನಗೂಡು, ಮೇ 9– ತಾಲೂಕಿನ ಬಿಳುಗಲಿ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕ ಬಿ.ರಾಜ ಗೋಪಾಲ್ (77) ಭಾನುವಾರ ನಿಧನ ರಾದರು. ಮೃತರು ಪತ್ನಿ, ಪುತ್ರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸೋಮವಾರ ಮೃತರ ಜಮೀನಿನಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.



# ನೌಕರರಿಗೆ ಅನ್ಯಾಯವಾದಾಗ ಸಂಘ ಸಂಸ್ಥೆಗಳು ನ್ಯಾಯ ಕೊಡಿಸಲಿ

## ಸರ್ವ ಸದಸ್ಯರ ಸಭೆಯಲ್ಲಿ ಶಾಸಕ ಎಂ.ಅಶ್ವಿನ್‌ಕುಮಾರ್



ತಿ.ನರಸೀಪುರ, ಮೇ 9 (ಎಸ್‌ಕೆ)– ನೌಕರ ರಿಗೆ ಅನ್ಯಾಯವಾದಾಗ ಸಂಘ ಸಂಸ್ಥೆಗಳು ಅವರ ನೆರವಿಗೆ ನಿಂತು ನ್ಯಾಯ ದೊರಕಿಸಿ ಕೊಡುವ ಕೆಲಸ ಮಾಡಿದಾಗ ಮಾತ್ರ ಸಂಘ ಕ್ಕೊಂದು ಗೌರವ ಸಿಗುತ್ತದೆ ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ಆಯೋಜಿಸಿದ್ದ 2021–2022ನೇ ಸಾಲಿನ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಚುನಾವಣೆಯಲ್ಲಿ ನಮಗೆ ಮತದಾನ ಮಾಡಿಲ್ಲ ಎಂಬ ಭಿನ್ನಾಭಿಪ್ರಾಯ ಮರೆತು, ಗುಂಪುಗಾರಿಕೆ ಬಿಟ್ಟು ನಾವು ಜಿಲ್ಲೆಯ ಎಲ್ಲಾ ನೌಕರರ ಪ್ರತಿನಿಧಿ ಎಂಬ ಭಾವನೆಯಿಂದ ಎಲ್ಲಾ ನೌಕರರ ಹಿತ ಕಾಯಬೇಕು ಎಂದರು.

ಮೈಸೂರು ಜಿಲ್ಲಾ ಸರ್ಕಾರಿ ನೌಕರರ ಸಂಘ ಜಿಲ್ಲೆಗೆ ಸೀಮಿತವಾಗದೇ ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದೆ. ನೌಕರರ ಸಮಸ್ಯೆಗಳಿಗೆ ನಾನು ಸದಾ ಸ್ಪಂದಿಸುತ್ತೇನೆ. ನಿಮ್ಮ ಸಮಸ್ಯೆ ಗಳನ್ನು ನನ್ನ ಗಮನಕ್ಕೆ ತಂದರೆ ಕೈಲಾದ ಸಹಾಯ ಮಾಡುವ ಭರವಸೆ ನೀಡಿದರು.

ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಜೆ.ಗೋವಿಂದರಾಜು ಮಾತನಾಡಿ, ತಾಲೂಕಿನ ನೌಕರರ ಸಮಸ್ಯೆಗಳಿಗೆ ಜಿಲ್ಲಾ ಸಂಘ ನಿರಂತರವಾಗಿ ಸ್ಪಂದಿಸುತ್ತಾ ಬಂದಿದೆ. ಅನೇಕ ಸಮಸ್ಯೆಗಳನ್ನು ಕೂಡ ಬಗೆಹರಿಸಿ ದ್ದೇವೆ. ಷಡಕ್ಷರಿ ಯವರು ರಾಜ್ಯಾಧ್ಯಕ್ಷ ರಾದ ನಂತರ ನೌಕರರ ಅನೇಕ ಬೇಡಿಕೆ ಗಳನ್ನು ಈಡೇರಿಸಿದ್ದಾರೆ. ಮುಂದೆಯೂ ಕೂಡ ನೌಕರರ ರಕ್ಷಣೆಗೆ ಹಾಗೂ ಹಿತಾ ಸಕ್ತಿ ದುಡಿಯುವ ಭರವಸೆ ನೀಡಿದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಜೈಪಾಲ್ ಭರಣಿ, ಸಮಾಜ ಕಲ್ಯಾಣಾಧಿಕಾರಿ ರಾಮೇ ಗೌಡ, ತಾಪಂ ಇಓ ಸಿ.ಕೃಷ್ಣ, ತಹಸೀಲ್ದಾರ್ ಗಿರಿಜಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರೇವಣ್ಣ, ರಾಜ್ಯ ಪರಿಷತ್ ಸದಸ್ಯ ವಿಶ್ವನಾಥ, ಖಜಾಂಚಿ ಸಿ.ಎಸ್.ರಮೇಶ್, ತಿ.ನರಸೀಪುರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವ ಶಂಕರಮೂರ್ತಿ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಖಜಾಂಚಿ ವೆಂಕಟೇಶಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾದಪ್ಪ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ, ಕೆ.ಆರ್.ನಗರ ಅಧ್ಯಕ್ಷ ವರದರಾಜು, ಹೆಚ್.ಡಿ. ಕೋಟೆ ತಾಲೂಕು ಅಧ್ಯಕ್ಷ ಮೋಹನ್, ಜಿಲ್ಲಾ ಉಪಾಧ್ಯಕ್ಷ ಸುರೇಶ್, ತಾಲೂಕು ಸಂಘದ ನಿರ್ದೇಶಕರಾದ ಉಮೇಶ್, ಕೆಂಗಣ್ಣಸ್ವಾಮಿ, ಮಂಟೇಸ್ವಾಮಿ, ಶೋಭಾ ಮತ್ತಿತರರಿದ್ದರು.

# 50ಕ್ಕೂ ಹೆಚ್ಚು ಕೃಷಿಕರಿಗೆ ಸಾಗುವಳಿ ಪತ್ರ ಮಂಜೂರು



ಹುಣಸೂರು, ಮೇ 9– ಗೋಮಾಳ, ಅರಣ್ಯ ಭೂಮಿ ಹೊರತಾಗಿ ಮುಂದಿನ ತಿಂಗಳು ನಡೆಯುವ ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ 50ಕ್ಕೂ ಹೆಚ್ಚು ಕೃಷಿಕರಿಗೆ ಸಾಗುವಳಿ ಪತ್ರ ಮಂಜೂರು ಮಾಡಲಾಗುವುದು ಎಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.

ನಗರದ ತಾಲೂಕು ಕಚೇರಿ ಸಭಾಂಗಣ ದಲ್ಲಿ ಅಕ್ರಮ– ಸಕ್ರಮ ಸಮಿತಿ ಸಭೆ ನಂತರ ಮಾಹಿತಿ ನೀಡಿದ ಶಾಸಕರು ಜೂ.6 ರಂದು ತಾಲೂಕಿನ 50ಕ್ಕೂ ಹೆಚ್ಚು ಮಂದಿಗೆ ಅಕ್ರಮ– ಸಕ್ರಮ ಸಮಿತಿ ಯಿಂದ ಭೂಮಿ ಮಂಜುರಾತಿ ಸಾಗುವಳಿ ಪತ್ರ ನೀಡಲಾಗು ವುದು. ತಾಲೂಕಿನ ರೈತರು ಭೂಮಿ ಮಂಜೂರಾತಿಗಾಗಿ ಈ ಹಿಂದೆ ಫಾರಂ 53ರಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಈಗಾ ಗಲೇ ಕಳೆದ 3 ತಿಂಗಳಿಂದ ಸಭೆ ನಡೆಸಿ ಪರಿಶೀಲಿಸುವ ಜೊತೆಗೆ ಕೆಲವು ರೈತರನ್ನು ಸಭೆಗೆ ಆಹ್ವಾನಿಸಿ ಅಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ. ಗೋಮಾಳ ಹಾಗೂ ಅರಣ್ಯ ಭೂಮಿ ಹೊರತು ಪಡಿಸಿ ಸೂಕ್ತ ಹಾಗೂ ಕಾನೂನು ವ್ಯಾಪ್ತಿಯ ಕ್ರಮಬದ್ಧವಾಗಿರುವ ಅರ್ಹ ಅರ್ಜಿ ಗಳನ್ನು ಸಮಿತಿಯು ಪರಿಗಣಿಸಿ ಭೂ ಒಡೆತನದ ಸಾಗುವಳಿ ಪತ್ರ ನೀಡಲಾಗು ವುದು ಎಂದು ತಿಳಿಸಿದರು.

ಸಭೆಯಲ್ಲಿ ಅಕ್ರಮ ಸಕ್ರಮ ಸಮಿತಿ ಕಾರ್ಯದರ್ಶಿ ತಹಸೀಲ್ದಾರ್ ಡಾ. ಅಶೋಕ್, ಸಮಿತಿ ಸದಸ್ಯರಾದ ನಾಗರಾಜ್ ಮಲ್ಲಾಡಿ, ವೆಂಕಟಮ್ಮ ಸೇರಿದಂತೆ ಉಪ ತಹಸೀ ಲ್ದಾರ್, ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.

# ಮೇ 29ಕ್ಕೆ ರಾಜ್ಯಮಟ್ಟದ ಎತ್ತಿನಗಾಡಿ ಓಟ ಸ್ಪರ್ಧೆ



ತಿ.ನರಸೀಪುರ, ಮೇ 9(ಎಸ್‌ಕೆ)– ಪಟ್ಟಣದ ಶ್ರೀಚೌಡೇಶ್ವರಿ ಅಮ್ಮನವರ ಯುವಕರ ಸ್ನೇಹ ಬಳಗದಿಂದ ಮೇ 29 ರಂದು 5ನೇ ವರ್ಷದ ರಾಜ್ಯಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸ ಲಾಗಿದೆ ಎಂದು ಸ್ನೇಹ ಬಳಗದ ಅಧ್ಯಕ್ಷ ಆರ್.ಮಣಿಕಂಠರಾಜ್‌ಗೌಡ ತಿಳಿಸಿದರು.

ಪಟ್ಟಣದ ಶ್ರೀಗುಂಜಾ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಸೋಮ ವಾರ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತ ನಾಡಿದರು. ರಾಜ್ಯಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ಪಟ್ಟಣದ ತಾಯೂರು ರಸ್ತೆಯಲ್ಲಿರುವ ಮೈದಾನದಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 1 ಲಕ್ಷ, ದ್ವಿತೀಯ ಬಹು ಮಾನ 75 ಸಾವಿರ, ತೃತೀಯ ಬಹುಮಾನ 50 ಸಾವಿರ, ನಾಲ್ಕನೇ ಬಹುಮಾನ 25, ಐದನೇ ಬಹುಮಾನ 15 ಸಾವಿರ, ಆರನೇ ಬಹುಮಾನ 10 ಸಾವಿರ ರೂ. ಗಳನ್ನು ವಿತರಿಸಲಾಗುವುದು ಎಂದರು.

ಓಟದ ಸ್ಪರ್ಧೆಗೆ ವಾಟಾಳು ಮಠದ ಡಾ.ಸಿದ್ಧ ಲಿಂಗ ಶಿವಾಚಾರ್ಯ ಸ್ವಾಮೀಜಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್, ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಮಾಜಿ ಸಂಸದ ಆರ್.ಧ್ರುವನಾರಾಯಣ್, ಶಾಸಕರಾದ ಎಂ.ಅಶ್ವಿನ್ ಕುಮಾರ್, ಡಾ. ಯತೀಂದ್ರ ಸಿದ್ದರಾಮಯ್ಯ, ನಿರಂಜನ್ ಕುಮಾರ್, ಹರ್ಷವರ್ಧನ್, ಎನ್. ಮಹೇಶ್, ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ. ಹರೀಶ್‌ಗೌಡ, ಕಾಂಗ್ರೆಸ್ ಮುಖಂಡ ಸುನೀಲ್ ಬೋಸ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಹೆಚ್ಚಿನ ಮಾಹಿತಿಗೆ ಕಾರ್ ಮಲ್ಲಪ್ಪ 9845808025, ನಾಗೇಶ್ 9741250821, ಕರಿಯಪ್ಪ 9742886552, ದಿಲೀಪ್ 9980629044 ಅವರನ್ನು ಸಂಪರ್ಕಿಸ ಬಹುದು. ಈ ವೇಳೆ ಸಾರ್ವಜನಿಕ ಆಸ್ಪತ್ರೆ ತಜ್ಞ ವೈದ್ಯ ಡಾ.ರೇವಣ್ಣ, ದಸಂಸ ಜಿಲ್ಲಾ ಸಂಚಾಲಕ ಶಿವಕುಮಾರ್, ವಿಚಾರವಾದಿ ಕೆ.ಎನ್.ಪ್ರಭುಸ್ವಾಮಿ, ಕಬ್ಬು ಬೆಳೆಗಾರರ ಸಂಘದ ಶಂಕರ್, ಪ್ರಸಾದ್ ನಾಯಕ್, ಶಿವಕುಮಾರ್, ಹೇಮಂತ್ ಕುಮಾರ್, ದೇವಸ್ಥಾನದ ಪಾರು ಪತ್ತೇದಾರ್ ದೀಪು, ಶ್ರೀ ಚೌಡೇಶ್ವರಿ ಯುವಕರ ಸ್ನೇಹ ಬಳಗದ ಹರೀಶ್, ಮುಕುಂದ, ಮಹೇಶ್, ನವೀನ್, ದಿವಾ ಕರ್, ಮೋಹನ್, ಸಂಪತ್, ಚಂದ್ರೇ ಗೌಡ, ವಿ.ಚಂದ್ರು, ಶಿವಕುಮಾರ್ ಮತ್ತಿತರರಿದ್ದರು.

# ಕಸಾಪ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹತ್ವಾಕಾಂಕ್ಷಿ ಸಂಸ್ಥೆ



ಕೆ.ಆರ್.ನಗರ, ಮೇ 9 (ಕೆಟಿಆರ್)– ಕನ್ನಡ ನೆಲಜಲ ಉಳಿವಿಗಾಗಿ ಕನ್ನಡ ಸಾಹಿತ್ಯ ಪರಿಷತ್ ನಾಲ್ವಡಿ ಕೃಷ್ಣರಾಜ ಒಡೆಯರ್ ನೇತೃತ್ವದಲ್ಲಿ ಸ್ಥಾಪಿತವಾಯಿತು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಡಿಂಡಿಮ ಶಂಕರ್ ಹೇಳಿದರು.

ಪಟ್ಟಣದ ರೋಟರಿ ಭವನ ದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್‌ನ 108ನೇ ಸಂಸ್ಥಾಪನಾ ದಿನಾ ಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಭಾಗದಲ್ಲಿ ನೀರಾವರಿ, ವಿದ್ಯುತ್ ಯೋಜನೆ, ರಸ್ತೆಗಳು, ಶಾಲಾ ಕಾಲೇಜುಗಳು, ವಿವಿಧ ಸರ್ಕಾರಿ ಕಚೇರಿಗಳು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲ ವಾಗುವಂತಹ ಕಾರ್ಯ ಕ್ರಮಗಳನ್ನು ಜಾರಿಗೆ ತಂದ ಮೊಟ್ಟ ಮೊದಲ ಕನ್ನಡಿಗ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಗುಣಗಾನ ಮಾಡಿದರು.

ಅಧಿಕಾರ ಸಿಕ್ಕ ತಕ್ಷಣ ನಾನೇನೂ ಮಾಡಿಕೊಳ್ಳ ಬೇಕೆನ್ನುವ ಕಾಲ ಈಗ. ಆದರೆ ಹಿಂದೆ ಒಡೆಯರ್ ಅವರು ಬರಗಾಲದಲ್ಲಿ ತಮ್ಮ ಬೊಕ್ಕಸದಲ್ಲಿದ್ದ ಧಾನ್ಯ ವೆಲ್ಲವನ್ನು ಜನರಿಗೆ ಹಂಚಿ ಅವರ ಹಸಿವು ನೀಗಿಸಿದ ಪುಣ್ಯ ಪುರುಷರು ಮತ್ತು ಕನ್ನಂಬಾಡಿ ಕಟ್ಟೆ ಕಟ್ಟುವ ಸಮಯದಲ್ಲಿ ಮನೆಯಲ್ಲಿದ್ದ ಒಡವೆಗಳ ಜೊತೆಗೆ ತಮ್ಮ ಪತ್ನಿಯ ಒಡವೆಗಳನ್ನೆಲ್ಲಾ ಅಡವಿಟ್ಟು ಆ ಹಣದಲ್ಲಿ ನಿರ್ಮಾಣ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಕನ್ನಡ ಸಾಹಿತ್ಯ ಪರಿಷತನ್ನು ಕಟ್ಟೋಣ, ಕನ್ನಡ ಉಳಿಸೋಣ, ಬೆಳೆಸೋಣ ಎಂದು ಕರೆ ನೀಡಿದರು.

ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿಯೇ ಮೈಸೂರು ರಾಜ್ಯವು ಅತ್ಯಂತ ಶ್ರೇಷ್ಠ, ಸಮೃದ್ಧ ರಾಜ್ಯವಾಗಿದೆ. ಇದಕ್ಕೆಲ್ಲಾ ಮೈಸೂರು ರಾಜರ ಆಡಳಿತವೇ ಕಾರಣ. ಈ ಭಾಗದಲ್ಲಿ ನಾಲೆಗಳನ್ನು ನಿರ್ಮಿಸಿ ರೈತರ ನೀರಾವರಿಗೆ ಸಹಾಯ ಮಾಡಿದ್ದಲ್ಲದೆ ಮೈಸೂರು, ಮಂಡ್ಯ, ಚಾಮ ರಾಜನಗರ ಜಿಲ್ಲೆಗಳ ಜನರಿಗೆ ಕುಡಿಯುವ ನೀರನ್ನು ಶಾಶ್ವತ ವಾಗಿ ನೀಡುವಲ್ಲಿ ಸಹಾಯ ಮಾಡಿದರು ಎಂದು ಸ್ಮರಿಸಿದರು.

ಈ ವೇಳೆ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಶಿವರಾಮು, ಜನಪದ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಿ.ಪ್ರಕಾಶ್, ನಿವೃತ್ತ ಉಪನ್ಯಾಸಕ ಉದಯ್ ಕುಮಾರ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಸಂಪತ್, ಬಿಎಸ್ ಎನ್‌ಎಲ್ ನಿವೃತ್ತ ನೌಕರ ಅರುಣ್ ಬಿ.ನರಗುಂದ, ತಿಮ್ಮಶೆಟ್ಟಿ, ರಾಮಕೃಷ್ಣ, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ, ಪ್ರಭಾಕರ, ರಾಜ ಶೇಖರ, ರಾಜು, ಶಿಕ್ಷಕ ಸೈಯ್ಯದ್ ರಿಜ್ವಾನ್, ಕಾಂಗ್ರೆಸ್ ನಗರಾಧ್ಯಕ್ಷ ರಮೇಶ, ದಾಕ್ಷಾಯಣಿ, ಸೋಮಶೇಖರ, ಪುಟ್ಟೇ ಗೌಡ, ರಂಗನಾಥ್ ಇತರರಿದ್ದರು.

## ಡಿಆರ್‌ಸಿ ಸಿನಿಮಾಸ್

ದೂ : 4240422/4241800

| | |
|---|---|
| ಸ್ಕ್ರೀನ್ 1 | ಡಾಕ್ಟರ್ ಸ್ಟ್ರೇಂಜ್ (3ಡಿ)(ಇಂ): ಬೆ.9.30ಕ್ಕೆ, ಮ.12ಕ್ಕೆ, ಮ.2.25ಕ್ಕೆ, ಸಂ.4.50ಕ್ಕೆ, ರಾ.7.20ಕ್ಕೆ, ರಾ.9.50ಕ್ಕೆ. |
| ಸ್ಕ್ರೀನ್ 2 | ದ್ವಿಮುಖಿ (ಕ): ಬೆ.10.30ಕ್ಕೆ, ಅವತಾರ ಪುರುಷ (ಕ): ಮ.1.15ಕ್ಕೆ, ರಾ.7.15ಕ್ಕೆ, ಕೆಜಿಎಫ್ 2 (ಕ): ಮ.3.55ಕ್ಕೆ, ಸಿಬಿಐ 5: ದಿ ಬ್ರೈನ್ (ಮ): ರಾ.10ಕ್ಕೆ. |
| ಸ್ಕ್ರೀನ್ 3 | ಪುರುಷೋತ್ತಮ (ಕ): ಬೆ.10.15ಕ್ಕೆ, ಟಕ್ಕರ್ (ಕ): ಮ.1.15ಕ್ಕೆ, ರನ್‌ವೇ 34 (ಹಿಂ): ಸಂ.4ಕ್ಕೆ, ದಿ ಕನ್ವರ್ಷನ್ (ಹಿಂ): ರಾ.7ಕ್ಕೆ, ಮಕಲ್ (ಮ): ರಾ.9.50ಕ್ಕೆ. |
| ಸ್ಕ್ರೀನ್ 4 | ಕೆಜಿಎಫ್ 2(ಕ): ಬೆ.10ಕ್ಕೆ, ಸಂ.6.35ಕ್ಕೆ, ರಾ.9.50ಕ್ಕೆ, ಐಂಗಾರನ್ (ತ): ಮ.1.15ಕ್ಕೆ, ಅವತಾರ ಪುರುಷ (ಕ): ಸಂ.4ಕ್ಕೆ. |

## ಐನಾಕ್ಸ್ ಮೂವೀಸ್

INOX LIVE THE MOVIE

ದೂ : 2533444 / 2433456

| | |
|---|---|
| ಸ್ಕ್ರೀನ್ 1 | ಡಾಕ್ಟರ್ ಸ್ಟ್ರೇಂಜ್ (3ಡಿ)(ಇಂ): ಬೆ.11ಕ್ಕೆ, ಮ.1.45ಕ್ಕೆ, ಸಂ.4.30ಕ್ಕೆ, ರಾ.7.15ಕ್ಕೆ, ರಾ.10ಕ್ಕೆ. |
| ಸ್ಕ್ರೀನ್ 2 | ಕೆಜಿಎಫ್ 2(ಕ): ಬೆ.9.40ಕ್ಕೆ, ಮ.3.40ಕ್ಕೆ, ರಾ.9.50ಕ್ಕೆ, ಅವತಾರ ಪುರುಷ (ಕ): ಮ.12.55ಕ್ಕೆ, ರಾ.7.05ಕ್ಕೆ. |
| ಸ್ಕ್ರೀನ್ 3 | ಡಾಕ್ಟರ್ ಸ್ಟ್ರೇಂಜ್(ಇಂ): ಬೆ.9.30ಕ್ಕೆ, ಮ.3.35ಕ್ಕೆ, ಕೆಜಿಎಫ್ 2 (ಕ): ಮ.12.10ಕ್ಕೆ, ಸಂ.6.15ಕ್ಕೆ, ಡಾಕ್ಟರ್ ಸ್ಟ್ರೇಂಜ್ (ಹಿಂ): ರಾ.9.40ಕ್ಕೆ. |
| ಸ್ಕ್ರೀನ್ 4 | ಅವತಾರ ಪುರುಷ (ಕ): ಬೆ.10.15ಕ್ಕೆ, ಟಕ್ಕರ್ (ಕ): ಮ.1.05ಕ್ಕೆ, ಐಂಗಾರನ್ (ತ): ಮ.3.50ಕ್ಕೆ, ಪುರುಷೋತ್ತಮ (ಕ): ಸಂ.6.40ಕ್ಕೆ, ಸಿಬಿಐ (ಮ): ರಾ.9.50ಕ್ಕೆ. |

## ಮೈಸೂರು ವಿಷನ್ ಸಿನಿಮಾ

ದೂ : 0821–2973519

| | |
|---|---|
| ಸ್ಕ್ರೀನ್ 1 | ಪುರುಷೋತ್ತಮ (ಕ): ಬೆ.10.30ಕ್ಕೆ, ಅವತಾರ ಪುರುಷ (ಕ): ಮ.1.30ಕ್ಕೆ, ಸಂ.4.10ಕ್ಕೆ, ಸಂ.6.55ಕ್ಕೆ. |
| ಸ್ಕ್ರೀನ್ 2 | ಅವತಾರ ಪುರುಷ (ಕ): ಬೆ.10.30ಕ್ಕೆ. |
| ಸ್ಕ್ರೀನ್ 3 | ಡಾಕ್ಟರ್ ಸ್ಟ್ರೇಂಜ್ (ಇಂ): ಬೆ.10.30ಕ್ಕೆ, ಸಂ.4.15ಕ್ಕೆ, ಸಂ.6.45ಕ್ಕೆ, ರಾ.9.15ಕ್ಕೆ. |
| ಸ್ಕ್ರೀನ್ 4 | ಟಕ್ಕರ್ (ಕ): ಬೆ.10.30ಕ್ಕೆ, ಸಂ.4.05ಕ್ಕೆ, ಪುರುಷೋತ್ತಮ (ಕ): ಮ.1ಕ್ಕೆ, ಸಿಬಿಐ 5: ದಿ ಬ್ರೈನ್ (ಮ): ಸಂ.6.30ಕ್ಕೆ, ರಾ.9.45ಕ್ಕೆ. |

## ಪಿವಿಆರ್ ಸಿನಿಮಾಸ್

PVR CINEMAS

ಮೊ.ನಂ: 8951357139

ಫೋರಂ ಸೆಂಟರ್‌ಸಿಟಿ ಮಾಲ್, 2ನೇ ಮಹಡಿ,

ಕೆಜಿಎಫ್ 2 (ಕ): ಬೆ.8ಕ್ಕೆ, ಬೆ.9ಕ್ಕೆ, ಬೆ.10.30ಕ್ಕೆ, ಬೆ.11.15ಕ್ಕೆ, ಬೆ.11.30ಕ್ಕೆ, ಮ.12.30ಕ್ಕೆ, ಮ.2ಕ್ಕೆ, ಮ.2.45ಕ್ಕೆ, ಮ.3ಕ್ಕೆ, ಸಂ.4ಕ್ಕೆ, ಸಂ.5.30ಕ್ಕೆ, ಸಂ.6.15ಕ್ಕೆ, ಸಂ.6.30ಕ್ಕೆ, ರಾ.7.30ಕ್ಕೆ, ರಾ.9ಕ್ಕೆ, ರಾ.9.45ಕ್ಕೆ, ರಾ.10ಕ್ಕೆ, ಆರ್‌ಆರ್‌ಆರ್ (ಕ): ರಾ.9.30ಕ್ಕೆ, ಕೆಜಿಎಫ್ 2 (ಹಿಂ): ಬೆ.10.45ಕ್ಕೆ, ಸಂ.6ಕ್ಕೆ, ಆರ್‌ಆರ್‌ಆರ್ (ತೆ): ಮ.2.15ಕ್ಕೆ, ಬೀಸ್ಟ್ (ತ): ಬೆ.11.30ಕ್ಕೆ, ಮ.2.50ಕ್ಕೆ, ಸಂ.6.10ಕ್ಕೆ, ರಾ.9.30ಕ್ಕೆ.

ಗರುಡ ಮಾಲ್, 1ನೇ ಮಹಡಿ, ಮೊ.ನಂ: 9901373210

ಹರೀಶ ವಯಸ್ಸು 36 (ಕ): ಮ.3.30ಕ್ಕೆ, ಲವ್ ಮಾಕ್ಟೇಲ್ 2 (ಕ): ಮ.12.25ಕ್ಕೆ, ಮ.3.05ಕ್ಕೆ, ರಾಧೆಶ್ಯಾಮ್ (ತೆ): ಬೆ.9.15ಕ್ಕೆ, ಬೆ.10.20ಕ್ಕೆ, ಮ.12.10ಕ್ಕೆ, ಮ.1.15ಕ್ಕೆ, ಸಂ.4.10ಕ್ಕೆ, ಸಂ.6.05ಕ್ಕೆ, ರಾ.7.05ಕ್ಕೆ, ರಾ.9ಕ್ಕೆ, ರಾ.10ಕ್ಕೆ, ದಿ ಬ್ಯಾಟ್‌ಮ್ಯಾನ್ (ಇಂ): ಬೆ.11.55ಕ್ಕೆ, ಸಂ.5.55ಕ್ಕೆ, ಗಂಗೂಬಾಯ್ ಕಾಠಿಯಾವಾಡಿ (ಹಿಂ): ರಾ.9.30ಕ್ಕೆ, ಎದರ್ಕುಂ ತುನಿಂದವನ್ (ತ): ಬೆ.9.15ಕ್ಕೆ, ಮ.3.25ಕ್ಕೆ, ಸಂ.6.30ಕ್ಕೆ, ರಾ.9.45ಕ್ಕೆ.

ಸೂಚನೆ : ಸಿನಿಮಾ ಮಾರ್ಗದರ್ಶಿಯಲ್ಲಿ ಮಾಹಿತಿಯನ್ನು ಪರಿಪೂರ್ಣಗೊಳಿಸಲು ನಾವು ಸಾಧ್ಯವಾದಷ್ಟೂ ಪ್ರಯತ್ನಿಸುತ್ತಿದ್ದೇವೆ. ಆದರೂ ಕೆಲವೊಮ್ಮೆ ಮಾಹಿತಿ ಅಲಭ್ಯತೆಯಿಂದ ಲೋಪಗಳು ಉಂಟಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಕಳಕಳಿ ಮನವಿ.

| | |
|---|---|
| ಪದ್ಮ ಚಿತ್ರಮಂದಿರ | (ದೂ: 2521923) |
| ಆಚಾರ್ಯ (ತೆ) | 4 ಪ್ರದರ್ಶನಗಳು |
| ವುಡ್‌ಲ್ಯಾಂಡ್ಸ್ ಚಿತ್ರಮಂದಿರ | (ದೂ: 2422871) |
| ಕೆಜಿಎಫ್–2 (ಕ) | 4 ಪ್ರದರ್ಶನಗಳು |
| ಉಮಾ ಚಿತ್ರಮಂದಿರ | (ದೂ: 2520009) |
| ಇಲ್ಲಿಂದ ಆರಂಭವಾಗಿದೆ (ಕ) | 1 ಪ್ರದರ್ಶನಗಳು |
| ಬಾಲಾಜಿ ಚಿತ್ರಮಂದಿರ | (ದೂ: 2497199) |
| ಕೆಜಿಎಫ್ 2 (ಹಿಂ) | 4 ಪ್ರದರ್ಶನಗಳು |
| ಮಹದೇಶ್ವರ ಚಿತ್ರಮಂದಿರ | (ಮೊ:9900820093) |
| ಜೇಮ್ಸ್ (ಕ) | 4 ಪ್ರದರ್ಶನಗಳು |
| ಗಾಯಿತ್ರಿ | |
| ಕೆಜಿಎಫ್–2(ಕ) | 4 ಪ್ರದರ್ಶನಗಳು |
| ರಾಜ್‌ಕಮಲ್ | |
| ಜೇಮ್ಸ್ (ಕ) | 4 ಪ್ರದರ್ಶನಗಳು |
| ಸಂಗಂ | |
| ಅವತಾರ ಪುರುಷ (ಕ) | 4 ಪ್ರದರ್ಶನಗಳು |
| ಲಿಡೋ | |
| ಆರ್‌ಆರ್‌ಆರ್ (ಕ) | 4 ಪ್ರದರ್ಶನಗಳು |
| ತಿಬ್ಬಾದೇವಿ | |
| ಅವತಾರ ಪುರುಷ (ಕ) | 4 ಪ್ರದರ್ಶನಗಳು |
| ಸ್ಟರ್ಲಿಂಗ್ | |
| ಟಕ್ಕರ್ (ಕ) | 4 ಪ್ರದರ್ಶನಗಳು |

# ಕೆಕೆಆರ್ ಪ್ಲೇ ಆಫ್ ಕನಸು ಜೀವಂತ

## ಮುಂಬೈ ವಿರುದ್ಧ ಕೋಲ್ಕತ್ತಾಗೆ 52ರನ್ ಜಯ

ಮುಂಬೈ, ಮೇ 9– ಮುಂಬೈ ಇಂಡಿಯನ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ 52 ರನ್‌ಗಳ ಗೆಲುವು ಸಾಧಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇ ಆಫ್ ಕನಸು ಜೀವಂತವಾಗಿರಿಸಿದೆ.



ಇಲ್ಲಿನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ತಂಡದ ಪರ ವೆಂಕಟೇಶ್ ಅಯ್ಯರ್, 43, ಅಜಿಂಕ್ಯಾ ರಹಾನೆ 25, ನಿತೀಶ್ ರಾಣಾ 43, ರಿಂಕು ಸಿಂಗ್ 23 ರನ್ ಗಳಿಸಿದರು. ಮುಂಬೈ ಪರ ಜಸ್‌ಪ್ರೀತ್ ಬೂಮ್ರಾ 5, ಕುಮಾರ್ ಕಾರ್ತಿಕೇಯ 2, ಮುರುಗನ್ ಅಶ್ವಿನ್, ಡ್ಯಾನಿಯಲ್ ಸ್ಯಾಮ್ಸ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ನಂತರ ಗುರಿ ಬೆನ್ನತ್ತಿದ ಮುಂಬೈ 17.3 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟಾ ಯಿತು. ತಂಡದ ಪರ ಇಶಾನ್ ಕಿಶನ್ 51, ರಮಣ್‌ದೀಪ್ ಸಿಂಗ್ 12, ಟೀಮ್ ಡೇವಿಡ್ 13, ಪೊಲ್ಲಾರ್ಡ್ 15 ರನ್ ಗಳಿಸಿದರು. ಕೆಕೆಆರ್ ಪರ ಪ್ಯಾಟ್ ಕಮ್ಮಿನ್ಸ್ 3, ಆಂಡ್ರೆ ರಸೆಲ್ 2, ಟೀಮ್ ಸೌಥಿ, ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಪಡೆದರು. ಮುಂಬೈ ಪರ 5 ವಿಕೆಟ್ ಪಡೆದ ಬೂಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.



ಸಾಲಿಗ್ರಾಮ ತಾಲೂಕಿನ ತಂದ್ರೆ ಅಂಕನಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಮುದುಗುಪ್ಪೆ ಮಂಜೇಗೌಡ ಅವರನ್ನು ಗುತ್ತಿಗೆದಾರರ ಸಂಘದಿಂದ ಅಭಿನಂದಿಸಲಾಯಿತು. ಗುತ್ತಿಗೆದಾರರಾದ ಮು.ರಾ.ಹರ್ಷಕುಮಾರಗೌಡ, ಎಸ್.ಎಲ್.ಮಂಜುನಾಥ್, ವಡ್ಡರಕೊಪ್ಪಲು ಶ್ರೀಧರ್, ಎಸ್.ಎಸ್.ಮಂಜಣ್ಣ, ಹೊಳೆತಂದ್ರೆ ಮಂಜು, ಭೇರ್ಯ ಶಿವಕುಮಾರ್ ಹಾಜರಿದ್ದರು.



ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ
ಸೂಸ್ವೆಟಿ ಆನಂದ್
ರವರಿಗೆ
ಹುಟ್ಟು ಹಬ್ಬದ ಶುಭಾಶಯಗಳು
VISMAYA
ಶುಭಕೋರುವವರು :
ಕೆ.ಚಂದ್ರಶೇಖರ್ ಮತ್ತು ಸ್ನೇಹಿತರು




ದಕ್ಷಿಣಾಮ್ನಾಯ ಶಾರದಾ ಪೀಠಂ, ಶೃಂಗೇರಿಯ
ಶ್ರೀ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಅನಂತಶ್ರೀ ವಿಭೂಷಿತ
ಪರಮಪೂಜ್ಯ ಶ್ರೀ ಶ್ರೀ ವಿಧುಶೇಖರಭಾರತಿ ಸನ್ನಿದಾನಂಗಳವರು
ನಮ್ಮೆಲ್ಲರ ಪ್ರಾರ್ಥನೆಯಂತೆ ಸ್ವಸ್ತಿಶ್ರೀ ಶುಭಕೃತ್ ನಾಮಸಂವಂತ್ರ
ವೈಶಾಖ ಶುಕ್ಲ ಸಪ್ತಮಿ ದಿನಾಂಕ 08-05-2022 ರಿಂದ
ದಶಮಿ ದಿನಾಂಕ 11-05-2022 ಪರ್ಯಂತ
ಮೈಸೂರು ಮಹಾನಗರಕ್ಕೆ ಆಗಮಿಸಿದ್ದು
ಭಕ್ತವೃಂದಕ್ಕೆ ಆಶೀರ್ವದಿಸಲಿದ್ದಾರೆ.
ಸಕಲ ಮೈಸೂರಿನ ನಾಗರೀಕರು ಶಂಕರಮಠಕ್ಕೆ
ಆಗಮಿಸಿ ಶ್ರೀಗಳ ಆಶೀರ್ವಾದವನ್ನು
ಪಡೆಯಬೇಕಾಗಿ ಕೋರಿದೆ
ಸ್ವಾಗತ ಕೋರುವವರು :
ಎನ್.ಎಂ. ನವೀನ್ ಕುಮಾರ್
BBM., M.Sc., (London)
ಕಾಂಗ್ರೆಸ್ ಮುಖಂಡರು, ಕೃಷ್ಣರಾಜ ಕ್ಷೇತ್ರ, ಮೈಸೂರು
ಶ್ರೀ ಕೆ.ಆರ್. ಮೋಹನ್ ಕುಮಾರ್
ಮಾಜಿ ಅಧ್ಯಕ್ಷರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ




॥ ಶ್ರೀ ಸಾನಹಳ್ಳಿ ದೊರೆ (ಬೀರೇಶ್ವರ) ಪ್ರಸನ್ನ ॥
ಗ್ರಾಮದೇವತೆ ಶ್ರೀ ಲಕ್ಷ್ಮೀ ದೇವಮ್ಮ ಕಂತಮ್ಮ
ದೇವಾಲಯದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸುತ್ತಿರುವ
ಶ್ರೀ ಸಿದ್ದರಾಮಯ್ಯರವರು ಮತ್ತು ಶ್ರೀ ಜಿ.ಟಿ ದೇವೇಗೌಡರವರು ಹಾಗೂ
ಇನ್ನಿತರ ಗಣ್ಯರಿಗೆ ಹೊಸಕಾಮನಕೊಪ್ಪಲು ಗ್ರಾಮಸ್ಥರಿಂದ ಆತ್ಮೀಯ ಸುಸ್ವಾಗತ
ಶ್ರೀ ಶಿವಣ್ಣ ಮಳವಳ್ಳಿ
ಶ್ರೀ ವಿಜಯರಾಮೇಗೌಡ್ರು
ಸಂಸ್ಥಾಪಕ ಅಧ್ಯಕ್ಷರು ಮಿತ್ರ ಫೌಂಡೇಷನ್
ಕಾಂಗ್ರೆಸ್ ಮುಖಂಡರು, ಬೂಕನಕೆರೆ
ಶ್ರೀ ಮರೀಗೌಡ್ರು
ರಾಜ್ಯ ಕೆ.ಪಿ.ಸಿ.ಸಿ ಸದಸ್ಯರು
ಶ್ರೀ ನಾಗೇಂದ್ರ
ಮುಖಂಡರು, ದೊರೆಕೆರೆ, ಪಿರಿಯಾಪಟ್ಟಣ
ಶ್ರೀ ಶ್ರೀಕಂಠೇಗೌಡರು
ಕಾಂಗ್ರೆಸ್ ಮುಖಂಡರು
ಶ್ರೀ ಇ.ಪಿ ರವಿ
ಉಪಾಧ್ಯಕ್ಷರು
ಗ್ರಾ.ಪಂ. ಗುಂಗ್ರಾಲ್ ಛತ್ರ
ಶ್ರೀ ಸ್ವಾಮಿ (ಎಂ. ರಾಜೇಶ್)
ಮಾಜಿ ಗ್ರಾ.ಪಂ ಸದಸ್ಯರು ಕಾಂಗ್ರೆಸ್ ಯುವ ಮುಖಂಡರು
ಸಂಸ್ಥಾಪಕರು ಶ್ರೀ ಮಂಜುನಾಥಸ್ವಾಮಿ ಅಸೋಸಿಯೇಟ್ಸ್
ಶ್ರೀ ಎಂ. ರಘು
ವಕೀಲರು
ಸಹ ಸಂಸ್ಥಾಪಕರು
ಶ್ರೀ ಮಂಜುನಾಥಸ್ವಾಮಿ ಅಸೋಸಿಯೇಟ್ಸ್
ಶ್ರೀ ಚಂದ್ರಶೇಖರ್
ಯುವ ಮುಖಂಡರು
ಶ್ರೀ ಮಹೇಶ್
ಶ್ರೀ ಮಂಜುನಾಥ್
ಯುವ ಮುಖಂಡರು
ದೇವಾಲಯದ ಪ್ರತಿಷ್ಠಾಪನೆ ಮತ್ತು ಪೂಜಾ ಮಹೋತ್ಸವ ಹಾಗೂ ಅನ್ನ ಸಂತರ್ಪಣೆ
ದಿನಾಂಕ : 11/05/2022ನೇ ಬುಧವಾರ ರಿಂದ 13/05/2022ನೇ ಶುಕ್ರವಾರದ ವರೆಗೆ ನಡೆಯುತ್ತದೆ
ಸ್ಥಳ : ಹೊಸಕಾಮನ ಕೊಪ್ಪಲು, ಇಲವಾಲ ಹೋ||, ಮೈಸೂರು ತಾ|| & ಜಿಲ್ಲೆ